

# ಎಲ್ಲ ಆತ್ಮೀಕ ಆಶೀರ್ವಾದಗಳು

## ಮತ್ತು ಸಭೆಯ ಉದ್ದೇಶ

### (1:3-14)

ಹೊಲನು ತನ್ನ ಸಹೋದರಿಗೆ ಹತ್ತವನ್ನು ಆರಂಭಸಿದಂತಯೇ, “ತೀಕ್ಷ್ಣನಾಲ್” ಅನಿಯಬಿತಪಾದ ಆಶೀರ್ವಾದಗಳಾಗಿ ಆತನು ನೈತ್ಯತ್ವದ ಹೊಳೆಯನ್ನೇ ಹಲಸಿದ್ದಾನೆ (1:3-14). ರೀತೆ ಹೊನಬಡಂಬಡಿಕೆಯಲ್ಲಿನ ಒಂದು ವಾಕ್ಯದಲ್ಲ, ದೇವಜನಲಿಗೆ ಕೊಟ್ಟಂಥ ಎಲ್ಲ ಆತ್ಮೀಕ ಆಶೀರ್ವಾದಗಳಾಗಿ ಮತ್ತು ಈ ವಿಶ್ಲ ಆಶೀರ್ವಾದಕ್ಕಿಂತ (ಸಂಪೂರ್ಣತೆಯನ್ನು ಪ್ರತಿಸಿಧಿಸುವಂತ ಸಂಖ್ಯೆಯ ಇದಾಗಿದೆ) ಕಿಡಿಮೆಯಲ್ಲಿದ್ದನ್ನು ಎಣಿಸಿ ನೈತ್ಯತ್ವವನ್ನು ಹೇಳಿದ್ದಾನೆ. ಶ್ರವಿಯೋಂದೂ ದೇವರಿಗೆ ಮಹಿಮೆ ತರುವಂತೆ ಸಿಬುನಲ್ಲಿಟ್ಟಿದ್ದವು (ನೋಡಿಲ 1:6, 12, 14). ಸಮನ್ಯ ಮನುಷ್ಯನ ರಕ್ಷಣಾಕಾರ್ಯದಲ್ಲಿ ದೇವರೇ ಒಡೆಯನಾಗಿರುವುದೆಲ್ಲವನ್ನೂ ನೇರಿಸಿದ್ದಾನೆ. ಆತನ ಹನ್ತಾನಿಕ doxology ಸ್ವತಿಯ ತಂದೆಯಾದ ದೇವರ, ಮಗನ, ಮತ್ತು ಹಲಿಖಾತ್ವತ್ವನಿಂದ ಕೇಂದ್ರಿಕೃತವಾಗಿದೆ; ಈ ಮಾರಕ್ಕೂ ದೇವರ ಉದ್ದೇಶವು ಒಳಗೊಂಡಿರುವುದಾಗಿದೆ.

### ತೀಕ್ಷ್ಣನಾಲ್ ಆರಂಭಾಳ್ಟಿಕವಾಗಿ (1:3, 4)

<sup>3</sup>ನಮ್ಮ ಕರ್ತನಾದ ಯೀಂನುತ್ತಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ನೈತ್ಯತ್ವ, ಆತನು ಹರಲೊಳಕದಲ್ಲಿನ ನಕಲ ಆತ್ಮೀಯವರಗಳನ್ನು ನಮಗೆ ತೀಕ್ಷ್ಣ ಯೀಂನುವಿನಾಲ್ ಅನುಗ್ರಹಿಸಿದ್ದಾನೆ. <sup>4</sup>ಹೇಳಿಗೆದರೆ ನಾವು ತ್ರೀತಿಯಲ್ಲ ನಡೆದು ಆತನ ನಾನ್ಯಾಧಿಯಲ್ಲಿ ಹಲಿಖಾತ್ವರೂ ದೋಷವಿಲ್ಲದವರೂ ಆಗಿರಬೇಕೆಂದು ನಮ್ಮನ್ನು ಜಗದ್ಯಕ್ಷತ್ವಿಗೆ ಮುಂಚೆ ತೀಕ್ಷ್ಣನಾಲ್ ಅಲಸಿಕೊಂಡಿನೆ.

ಪಜನ್ 3. ನಮ್ಮ ಕರ್ತನಾದ ಯೀಂನುತ್ತಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ನೈತ್ಯತ್ವ, ಈ ಹದಗಳ ಹೊಲನ ಶ್ರಾವಣಾನಿಕ ನುಡಿಯಾಂದ ಶ್ರಾರಂಭಾಗಿದ್ದ 14ನೇಯ ಪಜನ್ ನಡೆದವರಿಗೆ ಮುಂದುವರೆಯಿತ್ತೇ. “ನೈತ್ಯತ್ವ” ಎಂಬಾಡು eulogētōs ಎಂಬಾದರ ಭಾಷಾಂತರವಾಗಿದೆ ಮತ್ತು ಅನ್ಯಾನ್ಯವಾಗಿ ದೇವರಿಗೆ ಅನ್ವಯವಾಗುತ್ತದೆಯೇ ಹೊರತು ಮನುಷ್ಯನಿಗಲ್ಲ.<sup>1</sup> ಈ ಲಿತಿಯಲ್ಲಿ ಇದು ಮನುಷ್ಯನನ್ನು ಸಿದೇಂಶಿನಲಾರದು. ಆ ಹದದ ಯೋಗ್ಯವಾದ ಅಧ್ಯಾತ್ಮ “ನಲಿಯಾಗಿ ಮಾತನಾಡಿದ್ದು”<sup>2</sup> ಎಂದಾಗಿದೆ. ಮನುಷ್ಯನಿಗಾಗಿ ದೇವರ ಶ್ರೀತ್ವ ಉದ್ದೇಶದ ಕಾರಣದಿಂದ. ಹೊಲನು ಈ ಪಜನ್ ನಡೆದಲ್ಲ ಉದ್ದೇಶಿನಲು ಆರಂಭಸಿದಂಥಿದ್ದು, ನಮ್ಮ ನೈತ್ಯತ್ವಕ್ಕೆ ಆತನು ಯೋಗ್ಯನಾಗಿದ್ದಾನೆ.<sup>3</sup>

ದೇವರು “ನಮ್ಮ ಕರ್ತನಾದ ಯೀಂನುತ್ತಿಸ್ತನ ದೇವರೂ ತಂದೆ” ಎಂದು ಕರೆಯಲ್ಪಟಿದ್ದು, ಇದು ಅನಾಮಾನ್ಯವಾದದ್ವಾಗಿದೆ. ಯೀಂನು ಹಲಪು ಬಾಲ ದೇವರನ್ನು “ನನ್ಯ ತಂದೆ” ಎಂದು ನೂಡಿಸಿದ್ದಾನೆ, ಆದರೆ “ನನ್ಯ ದೇವರು” ಎಂಬುದಾಗಿ ಆತನು ಬಜಿತವಾಗಿ ಮಾತನಾಡಿದ್ದಾನೆ (ನೋಡಿಲ ಮತ್ತೊಂದು 27:46; ಯೋಹಾನ 20:17). ಹೊಲನು ಏರಡೂ ಹದಬಿಗಳನ್ನು ಇಲ್ಲ ಬಳಸಿದ್ದಾನೆ: “ನಮ್ಮ ಕರ್ತನಾದ ಯೀಂನು ತೀಕ್ಷ್ಣನ ದೇವರೂ ...” ಮತ್ತು “ನಮ್ಮ ಕರ್ತನಾದ

ಯೇಂನುತ್ತಿಸುತ್ತನ ತಂದೆ.” ಯೇಂನು ತಾನಾಗಳೇ ಮತ್ತು ಶಿಷ್ಯರನ್ನು ಒಳಗೊಂಡು ಎಂದಿಗೂ “ನಮ್ಮ ದೇವರು” ಅಥವಾ “ನಮ್ಮ ತಂದೆ” ಎಂದು ಎಲ್ಲಾರೂ ಮಾತಾನಾಡಿಲ್ಲ, ಆತನ ದಿವ್ಯತೇಯ ಸಂಬಂಧವು ಅನನ್ಯವಾದದ್ವಾರಿತ್ತು. ಮಾದರಿ ಪ್ರಾರ್ಥನೆಯ ಇದಕ್ಕೆ ಹೂರತಾದಂತೆ ಕಂಡು ಬಂತಿದ್ದು, ಈ ಪ್ರಾರ್ಥನೆಯು ಶಿಷ್ಯರು ಮಾಡುವ ಪ್ರಾರ್ಥನೆಗಳಂತಿದೆಯೇ ಹೊರತು ಯೇಂನು ಮಾಡುವ ಪ್ರಾರ್ಥನೆಯಲ್ಲ (ಮತ್ತಾಯ 6:9).

ಯೋಹಾನನ ನುವಾರೆಯ ತ್ರಣಾವನೆಯ (1:1-18) ಆದಿಯಲ್ಲ ವಾಕ್ಯವು ನರಾವತಾರ ಎದ್ದಿತ್ತು ಎಂದು ಹೇಳುತ್ತದೆ. ಮುಂದೆ, ವಾಕ್ಯವು ದೇವರ ಜೀವತೆಯಲ್ಲ, ಆತನ ನಿಸ್ಥಿಧಾನದಲ್ಲ ಇತ್ತು. (ಆತನು “ದೇವರೇಂದರೆ ಮುಖಾಮುಖಿಯಾಗಿ ಇದ್ದನು”<sup>4</sup> ಮತ್ತು ಆತನೊಡನೆ ಕ್ರಿಯಾತ್ಮಕ ಸಂಬಂಧವನ್ನು ಹೊಂದಿದ್ದನು.) ಆ ವಾಕ್ಯವು ದೇವರಾಗಿತ್ತು. (ಆತನೇ ದೇವರಲ್ಲ ಅಥವಾ ದೇವರಾಗಿಯಾಗಿ ಇಲ್ಲ, ಆದರೆ ದೈವತ್ವದ ಎಲ್ಲಾ ಲಕ್ಷಣಗಳನ್ನು ಹೊಂದಿದ ದೇವರೇ ಅಗಿದ್ದಾರೆ.<sup>5</sup>) ಘಿಉಪ್ಪಿ 2ರಲ್ಲ, ಹೌಲನು ಕ್ರಿಸ್ತನ ಸ್ವಭಾವದ ಬಗ್ಗೆ ಮಾತಾನಾಡುವವಾಗ “ದೇವರ ರೂಪದಲ್ಲ ಅಸ್ತಿತ್ವದಲ್ಲ ಇರುವಾಗಿನು” ಎಂದು ಜಿತಿಸಿದ್ದಾನೆ (ಇಂಗ್ಲಿಷ್ 6). ವಾಕ್ಯದ “ಲೀಟಿಯು” *morphe* ಎಂದು ಭಾಷಾಂತರವಾಗಿದ್ದ ಇದರ ಅರ್ಥವು “ವಿಲ್ಲವು ದೇವರಾಗಿದೆ” - “ಆತನು ಏನಾಗಿದ್ದಾನೇ ಅದರಲ್ಲ ಆಂಶವಾದ ಇರುವಿಕೆಯು” ಎಂದಾಗಿದೆ.<sup>6</sup> “ಇರುವಂಧಿದ್ದು” ಎಂಬುದು *huparchō* ಭಾಷಾಂತರವಾಗಿದೆ ಮತ್ತು ಯೇಂನುವು ತನ್ನ ಅವಶೇಷನುವಿಕೆಯ ಮುಂಜೆ ಕಾಣುವ ಹಾಗೆಯೇ ಅದೇ ಸ್ವಭಾವದಲ್ಲ ಮುಂದುವರೆಯಿವನು ಎಂದು ಪ್ರತಿಕಣಿಸುವುದಾಗಿದೆ.<sup>7</sup> ದೈವತ್ವದ ಸ್ತಾಪಿತಾಗಿರುವಂತೆ ಕ್ರಿಸ್ತನು ಸಮರ್ಥನೆಯ ಹಕ್ಕನು ಹೊಂದಿದಾಗ್ಯಾ ತಾಡಾ ಆತನು ದೇವರೇಂದರೆ ನಲಿನಮಾನತೆಯನ್ನು ಎಬಿನೆಲ್ಲ. ದೇವರೇಂದರೆ ಸಮಾನನಾಗಿದ್ದರೂ ಮಹಿಮಾಲೋಕಕ್ಕೆ ತನ್ನನ್ನು ತಾನು ಬಲದು ಮಾಡಿಕೊಂಡನು. ಮತ್ತು ಸ್ವಲ್ಪಮಣಿಗೆ ಆತನು ಶಲಂದರಾಲಿಯಾದನು ಮತ್ತು ದೈವತ್ವ ಹಾಗೂ ಮಾನವತ್ವಕ್ಕೆ ನಲಿಯಾದ ಹೋಳಿಕೆಯಾದನು.

ಯೇಂನು ದೇವರಾದ್ದಲಿಂದ, ದೇವರು ಯಾವ ಅರ್ಥದಲ್ಲ ಆತನ ದೇವರಾದರು? “ಕ್ರಿಸ್ತನ ಮಾನವಿಯ ಸ್ವಭಾವದ ತ್ರಾಕಾರ, ದೇವರು ಆತನ ದೇವರಾಗಿದ್ದಾರೆ.”<sup>8</sup> ಕ್ರಿಸ್ತನ ಕಾರ್ಯದ ಮೂಲಕ, ಆತನು ನಮ್ಮ ದೇವರೂ ಆಗಿದ್ದಾನೆ. ಎಲ್ಲ ನಿತ್ಯದಿಂದ, ದೇವರು “ದೇಹಧಾರಿಯಾಗಿ ನಮ್ಮ ಮೃದುವಳಿಗೆ ಅವಶೇಷಿಸಿ” ದವನ “ತಂದೆ” ಆಗಿದ್ದಾನೆ (ಯೋಹಾನ 1:14). ಯಾಕೆಂದರೆ ಯೇಂನು “ನಮ್ಮ ಕರ್ತವ್ಯನಾಗಿದ್ದಾನೆ.” ದೇವರು ನಮ್ಮನ್ನು ಮಕ್ಕಳಾಗಿ ಸ್ವೀಕರಿಸಿರುವುದಲಿಂದ ಆತನು ನಮ್ಮ ತಂದೆಯೂ ಆಗಿದ್ದಾನೆ (ಇಂಗ್ಲಿಷ್ 1:5 ನೋಡಿ). ತಂದೆಯಾದಂಥ ದೇವರ ಮತ್ತು ಯೇಂನುವಿನ ಸಂಬಂಧವು ಒಂದು ಅನನ್ಯ ಸಂಬಂಧವಾಗಿದೆ ಎಂದು ಗಮನಿಸಲ್ಪಟ್ಟಿದೆ.

ನಮ್ಮ ಕರ್ತವ್ಯನಾದ ಯೇಂನುವು ಮಗನು ಎಂಬ ಪದವಿಯನ್ನು ಹೊಂದಿದ್ದಾನೆ ಯಾಕೆಂದರೆ ರಕಸ್ಯವಾದ ಗ್ರಹಿಕೆ ಮತ್ತು ಆತನ ಮರಣದ ಮೂಲಕ ತುನರುತ್ತಾನ ಹೊಂದುವುಲಿಂದಲೇ (ಲಾಕ 1:35; ರೇಖಾಮತ್ತುರ 1:3-4). ಆತನು ತಂದೆಯ ಒಬ್ಬನೇ ಮಗನಾದದ್ದಲಿಂದ ತಂದೆಯೋಡನೆಯ ಆತನ ಸಂಬಂಧವು ಅನನ್ಯವಾದದ್ದು (ಯೋಹಾನ 1:14, 18). ಇಜ್ಞಾ ತುನರುತ್ತದೆ ಲೇಖಕನು ಕೀರ್ತನೆ 1:7ನ್ನು ವಾಯಾಖಾಸಿನುತ್ತಾ “ನನಗೆ ನಿಂನು ಮಗನು: ನಾನೇ ಈ ಹೋತ್ತು ನಿಸ್ತ್ವನ್ನು ಹಡೆದಿದ್ದೇನೆ” ಎಂದು ಹೇಳುತ್ತು ಅದನ್ನು ನಮ್ಮ ಕರ್ತವ್ಯನಾದ ಯೇಂನು ಕ್ರಿಸ್ತನ ಜಿನನಕ್ಕೆ ಬಲು ಸಂಭವಸೀಯವಾಗಿ ಜೋಡಿ ನುತ್ತು ಇದ್ದಾನೆ (ಇಂಗ್ಲಿಷ್ 1:5). ಹೌಲನು ತನ್ನ ಪ್ರಣಂಗದಲ್ಲ ಯಿಹಾದ್ಯಲಗಾಗಿ ಅಂತಿಯೋಳಕ್ಕುದಲ್ಲ ಇದೇ ವಾಯಾಖಾಸವನ್ನು ಬಳಸಿದ್ದಾನೆ ಮತ್ತು ತುನರುತ್ತಾನಕ್ಕೆ ಸಂಬಂಧವನ್ನು ಜೋಡಿಸುವವನಾಗಿದ್ದಾನೆ (ಅಪ್ಪೊನ್ತಲರ ಕೃತ್ಯಗಳ 13:33).

ಆಗ ಇಜ್ಞಾನವು ಮಹತ್ವಾನ್ವಯದಕ್ಕೆ ನಂಬಂಧಿಸಿದ್ದು ಆತನ ರಹಸ್ಯ ಗ್ರಹಿಕೆಯ ವಾಸ್ತವಾಗಿದೆ: ಅಂತೊನ್ತಲರ ಕೃತ್ಯವು ಅದರ ನಾಶಿಕ್ಕಿಯಾಗಿದೆ.<sup>9</sup>

ಯೀನುವು ದೇವರ “ಪ್ರೀಯಾನಾದ ಒಬ್ಬನೇ ಮಾನು” (1 ಯೋಹಾನ 4:9) ಆಗಿದ್ದ ಸಿಕ್ಕತೆಯಲ್ಲ ತಂದೆಯೊಡನೆ ಇರುವ ಒಬ್ಬನೇ ಒಬ್ಬನು ಮತ್ತು ಕನ್ಯೆಯಲ್ಲ ಹಣ್ಣದಾಡನು ಅಗಿದ್ದಾನೆ. ಯೀನುವು ಈ ಅನನ್ಯತೆಯ ಇರುವಿಕೆಯನ್ನು ಮಲಯಿಳಿಗೆ ಹೇಳುವಲ್ಲ ಪ್ರಾಣಾಷಾಹಿನುತ್ತಾನೆ, “ನನ್ನನ್ನ ಹಿಡಿಯಬೇಡ: ಯಾಕೆಂದರೆ ನಾನಿನ್ನ ತಂದೆಯ ಬಳಗೆ ಏಲಿಹೊಡವನಲ್ಲ ... ‘ನಾನು ನನ್ನ ತಂದೆಯ ಸಿಕ್ಕ ತಂದೆಯೂ ನನ್ನ ದೇವರೂ ಸಿಕ್ಕ ದೇವರ ಅಗಿರುವಾರನ ಬಳಗೆ ವಿಲಗೋಣಬೇಡ’” (ಯೋಹಾನ 20:17; ಒತ್ತಿ ಹೇಳಿದ್ದನ್ನು ನೇರಿನಲಾಗಿದೆ). ಯೀನುಬಿನ ನಷ್ಟತೆಯು ಕ್ರಾಜೆಯಿಂದಲೂ ಕೂಗುತ್ತಿದೆ, “ನನ್ನ ದೇವರೇ ಯಾಕೆ ನನ್ನ ಕೈ ಜಟಿದ್ದಿ?” (ಮತ್ತಾಯ 27:46); ಆದರೆ ಆತನೆ ದಿವ್ಯತೆಯ ಭಾಗವು, “ತಂದೆಯೇ ನನ್ನ ಅತ್ಯಂತನ್ನು ನಿನ್ನ ಕೈಗೆ ಒಟ್ಟಿಸಿಕೊಡುತ್ತೇನೆ” (ಲೂಕ 23:46).

ದೇವರು “ನಕ್ಕಲ ಜೀವಿಗೆ ಆಹಾರವನ್ನು ಕೊಡುವ ಮಾಲಕ” (ಕ್ರಿಂತನೆ 136:25) ಮತ್ತು “ಸೀಲಿತವಂತರ ಮೇಲೂ ಅಸೀಲಿತವಂತರ ಮೇಲೂ ಮಳಿಯನ್ನು ನುಲಿಸಿ ಭಾತಿಕ ಅಶೀವಾದವನ್ನು ಎಲ್ಲ ಜನಲಗೂ ಕೊಟ್ಟಿದ್ದಾನೆ” (ಮತ್ತಾಯ 5:45). ಹೇಗೆ, ಅತ್ಯೇಯ ಅಶೀವಾದಗಳ ಕ್ರಿಂತನ್ನಲ್ಲ ಯಾಲರುವರೋ ಅವಲಗೆ ಆಗಿವೆ. ಈ ಅತ್ಯೇಕ ಅಶೀವಾದಗಳ ಅತ್ಯೇಕ ಜಗತ್ತಾನಿಲ್ಲ ಜೀವಿಸುವಂಥ “ಕ್ರಿಂತನ್ನಲ್ಲ” ಜನಲಿಗೆ ಇರುವವರು ಆಗಿವೆ.

ಹರಲೋಕದ ಸ್ಥಳಗಳ ಎಂಬುದಕ್ಕೂನ್ನರದ ಹದವು ಎಲ್ಲ ಈ ಅಶೀವಾದಗಳ ಅನಂದಿನಲ್ಲಿಡುತ್ತವೇಯೋ ಅವು epouranios ಮತ್ತು ಅಕ್ಷರನಹ “ಹರಲೋಕವಾಸಿಗಳು (ಹರಲೋಕದಲ್ಲಾನು)” (ಭಾಷಾಂತರಕಾರು ಕೊಟ್ಟಂಥ “ಸ್ಥಳಗಳ್” ಜೊತೆ ಆಗಿವೆ).<sup>10</sup> ಈ ಹದವು ಬಿದು ಬಾಲ ಎಫೆನ ಹೆತಿತೆಯಲ್ಲ (1:3, 20; 2:6; 3:10; 6:12) ಮತ್ತು “ಹರಲೋಕ ದಲ್ಲ” ಎಂಬುದು ಕೇವಲ ಕ್ರಿಂತನು ತಂದೆಯ ಬಲಗಡೆ ನಭಿಯ ಶಿರನ್ನಾಗಿ ಕೂಡಿರುವಂಥದ್ದು ಎಂದು ಹೇಳಿದಂಥ ಹೌಲಸಿಂದ ಮಾತ್ರ ಬಳಕೆಯಾದದ್ದಾಗಿದೆ (1:20-22). ಕ್ರಿಂತನು ಕುಂಡಂಥ ಸ್ಥಳದಲ್ಲ ಅತನೆಡನೆ ಕುಂಡಪರು (2:6), ದೇವರ ಜ್ಞಾನವನ್ನು ನಭಿಯು ತಿಳಿಯಿಸಂತೆ ಮಾಡುವಲ್ಲ (3:10), ಮತ್ತು ಕೆಟ್ಟ ಅತ್ಯಾದ ಬಿರುದ್ದ ನಾವು ಹೊರಾಡುವಲ್ಲ (6:12) “ಹರಲೋಕದಲ್ಲ” ಇರುವಂಥವರು ಆಗಿರುತ್ತಾರೆ. ಎಲ್ಲ ಅತ್ಯೇಕ ಲೋಕವು ದೇವರ ಆವಾನ ಎಂದು ಹದವು ಹೆಚ್ಚಾಗಿ ನೂಡಿಸುವುದಿಲ್ಲ. ಇದು “ಹರಲೋಕದಲ್ಲ” ಎಂಬುದರಲ್ಲ ದೇವರು ಕೃಪೆಯಿಂದ ಎಲ್ಲ ಅತ್ಯೇಕವರಗಳನ್ನು ಕ್ರಿಂತನ್ನಲ್ಲಿರುವವರಿಗೆ ಕೊಡುತ್ತಾನೆ ಎಂಬುದೇ ಆಗಿದೆ.

**ಘಟನ 4.** ಹೆಡಲ ಅತ್ಯೇಕ ಅಶೀವಾದವು ಆತನು ನಷ್ಟನ್ನು ಕ್ರಿಂತ ಆದುಕೊಂಡನು ಎಂದು ನೂಡಿಸುವುದಾಗಿದೆ. “ಆದುಕೊಳ್ಳು” ಎಂಬ ಹದವು eklegomai ಲೀಟಿಯದ್ದಾಗಿದ್ದು, ಇದರ ಅರ್ಥ “ಹೊರಕ್ಕೆ ತೆಗೆದುಕೊಂಡು ಅಲಸಿಕೂ” ಎಂದಾಗಿದೆ. ಹೊಸಬಡಂಬಡಿಕೆಯಲ್ಲ, ಈ ಹದವು ಯಾವಾಗಲೂ ಮಾಧ್ಯಮ ಧ್ವನಿಯಾಗಿ “ಒಬ್ಬರನ್ನು/ಒಬ್ಬಲಗೋಣನ್ನರ ಕೆಲವನ್ನು ಅಲನು” ಎಂಬರ್ಥದಲ್ಲ ಬಳಸಲಿದ್ದಾಗೆ.<sup>11</sup> ಈ ಹಲಜೀಳದಲ್ಲ, ದೇವರು ಆದುಕೊಳ್ಳುವವನು: ಆತನು ತನಗೋಣನ್ನರ ಆದುಕೊಳ್ಳುತ್ತಾನೆ, ಅಥವಾ ಆದ್ಯತೆಗೋಣನ್ನರ, ಅಥವಾ ದಿವ್ಯ ಉದ್ದೇಶಕ್ಕೂನ್ನರ ಆದುಕೊಳ್ಳುತ್ತಾನೆ. ದೇವರು ಇಸ್ತಾಯೇಲರನ್ನು ದಿವ್ಯ ಉದ್ದೇಶಕ್ಕಾಗಿ ಅಲಸಿಕೊಂಡಂತೆ (ಅಂತೊನ್ತಲರ ಕೃತ್ಯಗಳ 13:17) ಮತ್ತು ಕ್ರಿಂತನು ಅಂತೊನ್ತಲರನ್ನು ದಿವ್ಯ ಉದ್ದೇಶಕ್ಕಾಗಿ ಅಲಸಿಕೊಂಡಂತೆ (ಲೂಕ 6:13; ಯೋಹಾನ 15:16-19), ಹೀಗೆ ದೇವರು ದಿವ್ಯ ಉದ್ದೇಶಕ್ಕಾಗಿ (ಅದು ಹೌಲ ಮತ್ತಿತರ ನಂತರ “ಕ್ರಿಂತನ್ನಲ್ಲ” ಬಿಶ್ವಾಸಿಗಳ ಆಗಿದ್ದರು: 1:1) ನಷ್ಟನ್ನು ಅಲಸಿಕೊಂಡನು. ದೇವರ ಅಯ್ಯಿಯು ಮನಬಂದಂತೆ ಅಲಸಿಕೊಳ್ಳುವ

അയുധാഗിദ്ദേ കെലചന്നു സിത്യ് ജീവിതക്കൂ മുത്തു ഇതരൻസു സിത്യ് മുരണക്കൂ തഞ്ചുപ്പുഡാഗിദേയേ? സിളിട്ടാഗി, ദേവരു കാനെ മാദബല്ലൻ, അതൻ നാവുഭോമുത്തുഡജു തന്നു കായുട സംപ്രൂഢിതേനേംഞ്ചു ഒബ്ബു നിറിംജ്ഞു വ്യക്തിയന്നു അയുധമാദബകു. ഇന്ത്യായേലരു മൂലഫീചുവന്നൂറിനലു ബേർയാറൻസേരു അഉനുവ ബദലു അതൻ അബകാമുന്നു അഈസിക്കോംഡൻ, മുസീഡയൻ ഗോത്രഡജുരലു അതൻ വിനാദൻ ബദലു യാകോബന്നു അഈസിക്കോംഡൻ, മുസീഡയൻ സു കുളിംഗലു ഇതര രാഷ്ട്രജിനിംഡലു ഇന്ത്യേലരു രാത്രുപന്നേ അഈസിക്കോംഡൻ. സിംഗ്രേ കായുട സംപ്രൂഢിതേഗാരി കെല ജനർന്നു അഉനുവദു ദേവരു ഇതരു ബന്ധേ കാഴജില്ലദപനാഗിദ്ദൈനേ എന്ദലു.

ഇദക്കേ നമുനവാഗി, ദേവരു ജനതിനെ ബിജന്നുവാദ തലാംതരഗജന്നു അഥവാ നാമാഭ്യർഗ്ഗജന്നു കൊള്ളുഡൈനേ. ദേവരു കാനെ മാദബകുഡാദംഥദരു ബന്ധനേ നംശയലുവ ഹക്കു യാാഡി? ഹേനോ, സിത്യ് രക്ഷാഡേയ ബിജയിദ ബന്ധേ, ഒബ്ബു സിളിട്ടാദ വ്യക്തിയു രക്ഷിംഗലുഡബേകു മുത്തു ഇതര വ്യക്തിഗജു അവരേനു മാദുത്തുരേനോ അഥവാ മാദുവദന്നു സിലന്തീസുപുദരു ബന്ധേ സിളിംഗതേയന്നു കുഞ്ചിടുകൊള്ളുഡജു ദേവരു നുമ്മുനേ ഇരുവദന്നലു, ദേവരു ത്രിയോജ്വലിനൂ രക്ഷാഡേയന്നു ബിംഗ്രിഡിഡൈനേ (പീഈ 2:11); എല്ലിനൂ ദേവരു ബജനേ ബാലുവ മുത്തു അതൻ കൃപേയന്നു അംഗിലക്കിടോളുപു അമന്ത്രംവു എല്ലിനൂ ഇദേ (സോഡില മുത്തായ 11:28; ത്രക്കൻ 22:17). അയുധമു അയുധാഗിരുവാതന്റു ഇരുവാതെനു കീസ്തുന്റു ഹേനംദിക്കോംഡിരുവ ത്രിയോജ്വലു വ്യക്തിയാളു വികാംഗിയാഗിരു ബകുവു ഇല്ലിടരബകു. കീസ്തുന്റുരുവ ത്രിയോജ്വലിനൂ രക്ഷിംഗലുഡുവനു എന്ദു ദേവരു അജ്ഞാഹിസിദ്ധാനേ, ആദരേ നാവു ഹാഗിദേവേയോ ഇല്ലിരോ എന്ദു നിധാരിക്കുവാനു അതൻ നമുനേ അവകാശവന്നു കൊടുവദനാഗിദ്ദൈനേ, പഞ്ചാത്യപ പഠുവ ബിഖുസിഗജംതേ, കീസ്തുന്റു ദിക്കുന്നുവു ഹേനംദിദപരാഗിരബേകു (രോമാപ്പര 6:3). കീസ്തുന്റു നുവാതേനേ ബിംഗേയരാദവരു മുത്തു അഉന്നലുപ്പവരലു ഇരുവദരു ആ വ്യക്തിഗജു അറിദൈരു. ഹേതുനു മാതനാദുത്തു “... ദേവജനതിനു അംദരേ പബിതാട്ടീനിംഡ പ്രതിസ്ഥിംഗലുപ്പവരാഗി ദേവരിനെ ബിംഗേയരാഗി യേംകു കീസ്തുന്ന രക്തദിംഡ കുളേക്കിത്തുവാദക്കൂ തംദേയാദ ദേവരു ഭവിഷ്യു ജ്ഞാനാമനനാരവാഗി അഈസിക്കോളുപ്പവരു ...” (1 പീഈ 1:1, 2).

അഉന്നലുപ്പവനു കീസ്തുനിനേ ബിംഗേയനാഗലു അഉന്നലുപ്പിഡൈനേ. കീസ്തുനിനേ ബിംഗേയ നാഗലു ഒബ്ബു വ്യക്തിയു അഉന്നലുപ്പിഡൈരു. അതൻ അഗ അഉന്നലുപ്പവരലു ഒബ്ബുനാഗിദ്ദൈനേ. അതൻ അലയലു നിധാരിക്കുവാദരേ, രക്ഷിംഗലുപ്പ ത്രിയോജ്വലു വ്യക്തിയു മുത്തു കുഞ്ചിടുകോംബകുഡാദ പ്രതിയോജ്വലു വ്യക്തിയന്നു അഉയുവ നാമഘൃപ്പ ദേവരിനിൽ എംബുദന്നു നാവു സിരാക്കലിനലാരേപു, ആദരേ ദേവരു നുഡിന്തംത്യുദ വിജാരപു യാരു പരലോകതഭാഗിരബേകു മുത്തു യാരു നരകതഭാഗിരബേകു എംബ പരിഗണനേയു നത്ത്വേംദിയവലു. ദേവവാക്യരജു മനുഷ്യനിറുവ സുപ്പതംത്യു അയുധമുപ്പു പ്രതിക്കേശിലുപരു അറിവേ. D. L. Moody രചരു, “യാവന ജിത്രുപു അഉന്നലുപ്പിഡൈരുതുദേ മുത്തു യാവന ബിംഗേക്കു അയുധാഗിദേ ഇരുതുദേ” എന്ദു ഹേജ്ഞതുരു.<sup>12</sup>

കീസ്തുന്റുരുവ പരലേലു ദേവരു ആദുക്കോംഡവരു ആഗിദു ജിഡുഗഡേയാനുവപരാ ഗിഡൈരു, മുത്തു ജഗത്തുന്ന സുപ്പിറിനക മുംജേ ദേവരു കംഡക്കോംഡൻ. “സുപ്പി” എംബ പദക്കാറി *katabolē* ദിംഡ *kata* (“കെക്കുന്ന്”) മുത്തു *ballō* (“എൻസ്”) അറിദു, ഇദരു അഥവു “അഥവാ കെജനേ മലഗിരുവു”<sup>13</sup> എംഡാഗിദേ. മുംജേ അസൈതുവിരുദ ജഗത്തുന്ന അസൈതുവിരുദ ജഗത്തുന്ന അസൈതുവിരുദ ദേവരു മാതനാദുപുവന്നു ഇദു നൂജിനുവദരാഗിദേ.

“ಜಗತ್ತು” ಎಂಬುದಕ್ಕೆನ್ನರದ ಹದವು *kosmos*, ಅಗಿದ್ದು “ಒಂದು ಯುಕ್ತವಾದ ಮತ್ತು ನೋಹಾದ ಯಿತ ವ್ಯಧನ್ಸೆ, ಸಂಬಿಧಾನ, ಆಜ್ಞೆ” ಎಂಬುದಾಗಿದೆ.<sup>14</sup> ಆದ್ದಲಿಂದ ಹೊಲನು “ಜಗತ್ತಿನ ಸೃಷ್ಟಿಗಿಂತ ಮುಂಜೆ” ಎಂದು ಬಳಸಿದಾಗ, ತಮಬಳ್ಳವಾದ ಜಗತ್ತು ದೇವಲಿಂದ ಒಂದು ಕಾಯುವಾಗಿ ಸೃಷ್ಟಿನಲ್ಲಿದುವ ಮುನ್ನ ಎಂದು ಆತನು ಅಥವ್ಯಾಸವಪನಾಗಿದ್ದಾನೆ. ಈ ಹದವು ಗ್ರೀಕ್ ಹೊಸ್ತಭಡಬಂಡಿಕೆಯಲ್ಲ ಹೆಚ್ಚು ಕಡಿಮೆ ಹತ್ತುಬಾಲ ಬಳಸಲ್ಪಟ್ಟಿದೆ, ಮತ್ತು “ಜಗತ್ತಿನ ಸೃಷ್ಟಿಗಿಂತ ಮುಂಜೆ” ಎಂಬುದರ ಕಂಡುಬಂಬಿಕೆಯ ಸಿಕ್ಕಿತವಾಗಿ ಇರುವದಾಗಿದ್ದು ಇದರ ಅರ್ಥವು ಜಗತ್ತಿನ ಹುಟ್ಟುವ ಮತ್ತು ಮಾನವ ಇತಿಹಾಸಕ್ಕಿಂತ ಮುನ್ನ ಎಂಬಧ್ರವಾಗಿದೆ.

ಈ ಲೋಕದಲ್ಲಿ, ಮಗನು ತಂಡೆಯಿಂದ ಪ್ರೀತಿನಲ್ಲಿಡುತ್ತಾನೆ (ಯೋಹಾನ 17:24) ಮತ್ತು ನಮಗಾಗಿ ಆತನ ಅಮಶಾಲ್ಯ ರಕ್ತಪು ನೆಲಕ್ಕೆ ಜೀಳುವುದು ಎಂದ ಮೊದಲೆ ನಿರ್ದಿಣಿನಲ್ಲಿಟ್ಟರುತ್ತದೆ (1 ಹೆಚ್ತ 1:18-20; ನೋಡಿಲ KJV). ಆತನು ಕತ್ತಲಿನಲ್ಲಿಟ್ಟ ಕುಲಯಾಗಿದ್ದಾನೆ (ಪ್ರಕಟಣ 13:8) “ಜಗತ್ತಿನ ಸೃಷ್ಟಿಗಿಂತ ಮುಂಜೆಯೇ” (ನೋಡಿಲ ಮತ್ತಾಯ 13:35; 25:34; ಲಾಕ 11:50; ಇತ್ಯಾಯ 4:3; 9:26; ತ್ರಿಕಟಣ 17:8). ಕ್ರಿಸ್ತನಾಲ್ಯಯ ದೇವರ ಯೋಜನೆಯ ಅಲ್ಲ ಜಗತ್ತು ಇರುವದಕ್ಕಿಂತ ಮುಂಜೆಯೇ ಇರುವದಾಗಿತ್ತು.

ಈ ಯೋಜನೆಯು ಸಿಕ್ಯುವಾದದ್ದು, ಬದಲಾಗಿದ್ದು, ಮತ್ತು ನಮಗ್ರಂತವಾದದ್ದು ಅಗಿತ್ತು ಇಲ್ಲ ಹೊಲನ ಹೇಳಬಹುದಿಯು ಆತನ ಓದುಗರನ್ನು ಅವರ ಸಿಕ್ಯುತ್ತದಿಂದ ದೇವರ ಮನಸ್ಸಿನಲ್ಲ ಇರುವ ಜ್ಞಾನದ ಹೊತೆ ಸಮಾಧಾನ ಮಾಡಲು ಮತ್ತು ಸ್ವೇಚ್ಛಾಹಿಸಲು ಇರುವದ್ದಾಗಿದ್ದೆ. ಹೊಲನು ಸೃಷ್ಟಿಕರ್ತನವಿಗೆ, ಎಲ್ಲ ಅತ್ಯುಳ್ಳ ಆಶಿಂವಾದದರ್ಜೆಗೆ ಮಾಲನಾದವನಿಗೆ ಸೇನ್ಯಾತ್ರಸಲ್ಲನುವಲ್ಲ ಮತ್ತು ಆರಾಧನೆ ಅಹಿನವ ನಂಧಭರದಲ್ಲ ಈ ನಂಧಭರದವನ್ನು ಹೇಳಿದ್ದಾನೆ.

ದೇವರು ನಮನ್ಯಾ ಆಶಿಂವಾದದಿಸಿದನು ಮತ್ತು ನಮ್ಮೆ ಸ್ವಂತವಾಗಿ ಮಾಡಿಕೊಂಡನು ಹೀಗೆ ನಾವು ಆತನ ಸಸ್ಯಾಧಿಯಾಲ್ ಹಲಿಖಿಡ್ರರೂ ದೋಷವಿಲ್ಲದವರೂ ಅಗಿರಬೇಕೆಂದು ವಚನ 1ರಾಜು ಹೊಲನು ತನ್ನ ಓದುಗರನ್ನು “ದೇವದೂತರು” *hagios* (from *hagios*) ದಿಂದ ನಂಬಿಂಧಿಸಿದ್ದಾನೆ. ಮತ್ತು ಏರಡನೆಯದು “ಅಂಥ ಸ್ಥಿತಿಯ ಹೊಂದಿಕೊಂಡಿರುವ ಸ್ವೇತಕ ಸ್ಥಿತಿಯನ್ನು” ನೂಜಿನುಪುದಾಗಿದೆ.<sup>15</sup> “ನಾನು ಹಲಿಖಿಡ್ರನಾಗಿರುವುದಿಂದ ಸೀರೂ ಕೂಡ ಹಲಿಖಿಡ್ರಾಗಿರಬೇಕು” ಎಂದು ದೇವರು ಹೇಳಿದ್ದಾನೆ (1 ಹೆಚ್ತ 1:16). “ದೋಷರಹಿತ” ಎಂಬುವದರ ಭಾಷಾಂತರವು *amōmos* ಮತ್ತು ಅದರ ಅರ್ಥವು “ದೋಷವಿಲ್ಲದ ಇರುವದು” ಎಂದಾಗಿದೆ ಅಥವಾ “ತಪ್ಪಿಸಿಂದ ನ್ಯಾತಂತ್ಯವಾಗಿರುವದು, ಯಾವುದೇ ಕುಂದಿಲ್ಲದ ಅರ್ಥವಾ ದೋಷವಿಲ್ಲದ ಯಜ್ಞದ ಕುಲ ಎಂಬಧರವನ್ನು ಕೊಡುವುದಾಗಿದೆ (ಯಾಜಕರ್ತಾಂಡ 22:21).”<sup>16</sup>

ಒಂದರ್ಥದಲ್ಲಿ, ದೇವರು ಹಲಿಖಿಡ್ರವಾಗಿರುವಂತೆ ಅರ್ಥವಾ ಯಾವುದೇ ತಪ್ಪಿಸಿನಲ್ಲ ಇರದಂತೆ, ಯಾವುದೇ ದೋಷವಿಲ್ಲದೇ ಇರದಂತೇ, ಮಾನವಜೀವಿಯು ಇರಲಾರನು (1 ಯೋಹಾನ 1:8). ಕ್ರಿಸ್ತನು ನಮ್ಮ ಸಿಲರವಾದ ಮಾದಲ, ಮತ್ತು ಶೈಂಕರು ಆ ಮಾದಲಿಯತ್ತ ನಾಗಬೇಕಾಗಿದೆ (1 ಹೆಚ್ತ 2:21); ಆದರೆ ಕ್ರಿಸ್ತನಂತೆ ಇರುವದರ ಗುಲಿಯತ್ತ ಎಲ್ಲ ಜೀಳುವಿಕೆಯು ದೂರದ ಕಡಿಮೆಯೇ ಅಗಿದೆ. ವಿನೇ ಆಗಲ, ಶೈಂಕರ ಅಪಲಶೂರ್ವತೆಯ ನಾವು ಹವಿತ್ರ ಮತ್ತು ದೋಷರಹಿತ ಜೀವಿತ ನಡೆಸಲು ಪ್ರಯೋಜಿಸಿದರ ವಾಸ್ತವತೆಯನ್ನು ತಿರಸ್ತಲಿನುವದಕ್ಕೆ ನಾಘ್ಯವೇ ಇಲ್ಲ, ದೇವರ ಬೆಳಕಿನಲ್ಲ ನಡೆಯುವುದನ್ನು ನಾವು ಎದುರು ನೋಡುವಾಗ, ನಮ್ಮೆಲ್ಲ ಹಾಪಗಳನ್ನು ಯೀಸುವಿನ ರಕ್ತಪು ಶಿಥಿನೇರಜನುಪುದಾಗಿದೆ (1 ಯೋಹಾನ 1:7-9).

ಅನೆನ್ಯಾಂದ ಮಹತ್ವದ ಅರ್ಥದಲ್ಲ, ಒಬ್ಬ ಶೈಂಕರನು ಹಲಿಖಿಡ್ರನೂ ಮತ್ತು ದೋಷವಿಲ್ಲದವನೂ ಅಗಿರುತ್ತಾನೆ ಯಾಕಂದರೆ ಆತನು “ಕ್ರಿಸ್ತನಾಲ್ಯ” ಇರುವಾತನಾಗಿದ್ದಾನೆ. ಜಗತ್ತು ಹುಟ್ಟುವ ಮನ್ಯಾವೇ ದೇವರು “ಅತನಾಲ್ಯ” ನಮ್ಮನ್ನು ಆದುಕೊಂಡಿದ್ದಾನೆ, ಆದ್ದಲಿಂದ “ನಾವು ಆತನ

ముందే హలిశుధ్యరూ ముత్తు దోషచిల్లదచరూ” ఆగిరబేసు. “అదు నాచికరండే” (*einai hēmas*) వ్యక్తపడినువు “బిజారద లుదైశ అథవా రజనే ఆగిచే.”<sup>17</sup> ఇదర అథవా నాపు క్రిస్తనాఱుపుదలంద నమ్మన్ను దేవచు హలిశుధ్యరూన్నగి దోషరకిపరన్నగియా కాబుప నిణ్ణనల్ల ఆంతనల్ల నమ్మన్ను ఆలసికొండను ఎంబుదు ఇదర అథవాగిచే. నమ్మ తాపదల్ల నాపు అపబిత్రరు, నిఱితివంంతరు, ముత్తు కళిముకొండచరూ ఆగిదేంచే. నమ్మన్ను దేవలిగే మాన్యమాడువంథ యాపున్నన్ను నాపు హొందిల్ల, తాపదల్ల ఇరువచురు యావ నిఱితివంతికెయిన్ను హొందిరుపుదిల (*రోఎమాటుర 6:20*). దివ్యాన్యందదల్ల, యీనువు ఆక్రీచ్ బడతనపన్ను హొందిదచరూ ఎందు గురుతిసల్పుచురాద “ఆత్మదల్ల బడపరాగిరువచర” మేలే ఎందు ఫోణిసిదను (మత్తాయ 5:3).

“క్రిస్తనాఱు,” ప్రతియోందు బదలాగుత్తావే. నాపు స్వంతదద నిఱితివంతికెయు హొందిల్లద్వాగ్న్య, క్రిస్తను నమ్మన్ను నిఱితివంతికెయుత్తానే (1 కొలింథ 1:30). నాపు సువాతేగే బిధేయరాదాగ, నాపు “నిఱితివంతికె రాగుత్తేంచే (*రోఎమాటుర 6:17, 18*). క్రిస్తన కన్యేయు, నభే, నిఱితివంతికె ఎంబ వస్తువన్ను హొద్దిదే యాకండరే ఆకెయ బట్టిగభు క్రిస్తన రక్తదల్ల తొళియల్పణ్ణివే (ప్రతిచటనే 7:14; నోండిల 19:8). నాపు క్రిస్తనాఱు దిశక్కున్నాన హొందిదాగ, నాపు బట్టియ కాగే “క్రిస్తనన్ను ధలసికొశ్చత్తేంచే”; నాపు కఁగ ఆంతన నిఱితివంతికెయిన్ను ధలసిదచరాగిద్దేంచే (*గలాక్య 3:27*). నాపు క్రిస్తనాఱు ప్రపోణిసిదాగ, కృతాపూర్వచాద దేవరు నమ్మన్ను నిఱితివంతికె, హలిశుధ్యతే, ముత్తు దోషరకిపతికెయిలంద ఉత్సాధికరించువనాగిద్దానే.

“ఆంతన ముందే” ఎంబ హదపు ర్రిఎక్సనల్ల *katenōpion autou* ఎందాగిద్దు ఇదర అథవా “కెళగడెయల్ల నోండు” ఎందాగిదే.<sup>18</sup> నాపు దేవర ముందే నింతాగ, ఆంతను నమ్మ ఎల్ల మానవియ అపలిపక్షతెగళ, మూలక నమ్మ ఆక్రగళన్ను నోండుత్తానే ముత్తు “క్రిస్తనాఱుపుదలందలేఁ.”

## మోదలే నించయినల్పుణ్ణిమ్మ (1:4-6)

<sup>4</sup>హేలేందరే నాపు క్రీతియల్ల నిఁడి ఆంతన నస్సిధియల్ల హలిశుధ్యరూ దోషచిల్లదచరూ ఆగిరబేసేందు నమ్మన్ను జగదుక్కెత్తిగే ముంజే క్రిస్తనాఱు ఆలసికొండాను. <sup>5-6</sup>ఆంతను తన్న కృబెయిను తుబ్బుత్తిగే తరబేసేందు నమ్మన్ను యీఎను క్రిస్తన మూలక తన్న తుత్రరన్నగి స్వికరించుపచ్చే దయాపూర్వచక్షాద తన్న జిత్తునునారచాగి చోదలేఁ నంకల్చు మాడిద్దను. ఈ కృతాదానపు ఆంతన క్రియనాఱ్యయే నమగే దోరేయతు.

చజన 4. క్రీతియల్ల ఎంబుదు చజన 4రల్ల అథవా చజన 5రల్ల “ఆంతను చోదలేఁ సంకల్చు మాడిద్దను” “ఆంతన ముందే” ఎంబుపదక్కే హొందికొదిందేయో ఇల్లచోఁ ఎంబుపదర బగ్గె హండికరు బజితచిల్లదచరాగిద్దారే. ఇదు కిందినదర జోతే హొందికెయాగిద్దారే, ఆగ “ఆలనల్పుణ్ణ కాయఁ ముత్తు దృష్టియల్ల ఇదన్ను అశ్చేసినుపంతపుగభు ఆద నమ్మ భాగద హలిశుధ్యతే ముత్తు దోషరకిపగభు, ఎరకు దేవర క్రీతిగాగి ముత్తు అదరల్ల అపర బిపరణగాగి అల్లుయచపు ఆగిచే.”<sup>19</sup> హేంగా, నమగాగి చోదలేఁ నిధంలసిద దేవర కాయఁపు దివ్య క్రీతియ తేరజెయాగిదే.

R. C. H. Lenski రపరు నమ్మ క్రీతిగాగి బళకెయాగుత్తిరువ చజన 4రల్లన

“ತ್ರೀತಿಯಳ್ಳ” ಎಂಬುದಕ್ಕೆ ಹೊಂದಿಕೊಂಡಿರುವುದನ್ನು ತೆಗೆದುಕೊಂಡು ಹೀಗೆ ಅದು “ಹಲಿಶದ್ದ ಮತ್ತು ದೋಷರಹಿತ” ಎಂದು ತ್ರೀತಿಯಂದ ಶೈಲಿತರಾದ ದೇವಜನರ ಲಕ್ಷಣವನ್ನು ನೂಜಿಸುವರಾಗಿದ್ದಾರೆ.<sup>20</sup> ಹೇಗೆನೇ, “ಹಲಿಶದ್ದ ಮತ್ತು ದೋಷರಹಿತ” ಎಂಬುದು ತ್ರಿನ್ತನಳ್ಳರುವರಾದ ನಮ್ಮ ನ್ಯಾನಾದ ಜೊತೆ ಹೆಚ್ಚಾಗಿ ಇರುವಂಥದ್ದಾಗಿದೆ ಮತ್ತು ನಮ್ಮನ್ನು ತ್ರಿನ್ತನಳ್ಳ ದೇವರು ಹೇಗೆ ನೂಡಿದುವನೋ ಎಂದು ತೊಲಿಸುವವು ಆಗಿವೆ. “ತ್ರೀತಿಯಳ್ಳ” ಎಂಬುದು ಕ್ರೀಸ್ತರ ಗುಣಲಕ್ಷಣಗಳನ್ನು ನೂಜಿಸುವ ಲಕ್ಷಣವೇನೆಲ್ಲ, ಆದರೆ ದೇವರ ತ್ರೀತಿಯ ತ್ರಿನ್ತನಳ್ಳ ಮೊದಲ ನ್ಯಾನಾದಲ್ಲಿ ಇರುವುದಕ್ಕೆ ನಮಗೆ ಅವಕಾಶವನ್ನು ಕೊಡುವುದಾಗಿದೆ. ವಜನ 4ರಳ್ಳ “ತ್ರೀತಿಯಳ್ಳ” ಎಂಬುದನ್ನು ಅಲತುಕೊಂಡು ದೇವರು ನಮ್ಮ ತನ್ನ ಮತ್ತು ಕಾಗಿರುವುದಕ್ಕೆ ಯಾಕೆ ಮೊದಲೇ ತೇಮಾನ ಮಾಡಿದ್ದನು ವಿವರಿಸಬೇಕು.

**ಪಣಿಗಳ 5-6. ಸಂಕಲ್ಯ ಮಾಡು** ಎಂಬುವುದಕ್ಕೆ ಇರುವ ರ್ಯಿಎಕ್ ಹದವು *proorizo*. ಜಗತ್ತುತ್ತಿಗಿಂತ ಮೊದಲೇ ಇತಿಹಾಸದಲ್ಲಿ ಸಂಭಿಸಿರುವದನ್ನು ದೇವರು ಮೊದಲೇ ರ್ಹಿಸಿದ್ದನು. ಅತನು ಮಧ್ಯಸ್ಥಿತಯನ್ನು ವಹಿಸಿದನು ಮತ್ತು ನಮಗಾಗಿ ಮೊದಲೇ ಸಂಕಲ್ಯಸಿದ್ದನು (ದೇವಜನರು ಮತ್ತು ತ್ರಿನ್ತನಳ್ಳ ನಂಜಿಗನ್ತರಾಗಿರುವರು) ತನ್ನ ಶ್ರುತಿರನ್ನಾಗಿ *ಸ್ವೀಕರಿಸುವುದಕ್ಕೆ* *Proorizod* ತ್ರಿಯಾಹದವು ಹೌಲನ ಬರಹಗಳಲ್ಲ ಬದು ಬಾಲ ಕಾಣಿಸಿಕೊಂಡಿದೆ (ರೋಮಾತ್ತರ 8:29, 30; 1 ಕೊಳಿಥ 2:7; ಎಥನ 1:5, 11), ಮತ್ತು “ಇದು ಸಿತ್ಯತ್ವದ ಹಲಗಣಿಸಲು ... ಅಥವಾ, ಇಲ್ಲಾರುವಂತೆ ಒಂದು ಕಾರ್ಯಕ್ರಮ ಬಳಿಸಿದ್ದನು ಮೊದಲೇ ನೇಮುಕ ಮಾಡಿದಂತೆ ಇದು ನಿಂದಾ ದೇವರ ಬಿಳಕೆಯಾಗಿದ್ದಾಗಿದೆ.”<sup>21</sup> “ಸ್ವೀಕರಿಸು” ಎಂಬುದು ದೇವರು ನಮ್ಮನ್ನು ಮೊದಲೇ ನೇಮುಕ ಮಾಡಿದನು ಎಂಬ ನಮ್ಮ ಭಾಗ್ಯವಾಗಿದೆ. ವಿಶ್ವಾಸಿಗಳು ದೇವರ ಮತ್ತು ಎಂಬ ಸಂತೋಷವು ಹಲವು ಬಾಲ ವೇದಭಾಗದಲ್ಲಿ ವ್ಯಕ್ತ ವಾಗಿದೆ. ಹೌಲನು ಮಾತ್ರ (ದತ್ತ) *ಸ್ವೀಕರಿಸುವದು* ಎಂಬ ಜಡವನ್ನು ಬಳಸಿದ್ದಾನೆ. (ದತ್ತ) *ಸ್ವೀಕರಿಸುವದು* ಎಂಬುವದರ ರ್ಯಿಎಕ್ ಭಾಷಾಂತರವು, *huiogenesis* ಎಂದಾಗಿದ್ದು ಇದು ಹೊನ ಒಡಂಬಡಿಕೆಯಲ್ಲ ಬದುಬಾಲ ಸಿಕ್ಕುಪ್ರದಾಗಿದೆ - ದೇವರೊಡನೆ ಇನ್ನೂಯೇಲರ ವಿಶೇಷ ಸಂಬಂಧಕ್ಕೆ ಸಂಬಂಧಿಸಿದಂತೆ ಒಂದು ನಾಲ (ರೋಮಾತ್ತರ 9:4); ವಿಶ್ವಾಸಿಗಳ ಪ್ರಸ್ತುತ ಸ್ತ್ರೀತಿಯನ್ನು ನೂಜಿಸುವುದರೊಡನೆ ಮಾರುಬಾಲ (ರೋಮಾತ್ತರ 8:15; ಗಲಾತ್ಯ 4:5; ಎಥನ 1:5); ಮತ್ತು ತ್ರಿನ್ತನು ಬಂದಾಗ, ಮತ್ತು ಹತ್ತು ಅಲತುಕೊಳ್ಳಬಂಥ ಸಂಭಾಂದ ಅವರಲನುವಿಕೆಯು ಬರುವಂಥ ಭವಿಷ್ಯದ ಪುನರುತ್ತಾನದ ನೂಜನೆಯಲ್ಲ ಒಂದು ನಾಲ (ರೋಮಾತ್ತರ 8:23) ಹೀಗೆ ಸಿಕ್ಕುಪ್ರದಾಗಿದೆ.<sup>22</sup>

ಹಳೆಬಂಡಿಕೆಯಲ್ಲ (ದತ್ತ) *ಸ್ವೀಕರಿಸುವದು* ವಿರಳವಾಗಿದ್ದು, ಕೇವಲ ಮೂರು ಪ್ರಕರಣಗಳು ಮಾತ್ರ ನೂಜಿತವಾಗಿವೆ. ಎಲ್ಲಪುರಗಳ ಹಾಲೇಸ್ಟ್ರೈನಿನ ಹೂರಿಗೆ ಸಂಭಿಸಿದವು ಅಗಿವೆ - ಮೊಲೆ (ಇಮೋಜನ್‌ಕಾಂಡ 2:10), ಗೆಸುಬತ್ (1 ಅರನು 11:20) ಮತ್ತು ಎನ್ಟೇರಗಳ (ಎನ್ಟೇರ 2:7, 15).<sup>23</sup> S. D. F. Salmond ಗಮನಿಸಿದಂತೆ “ದತ್ತ ಸ್ವೀಕಾರವು ಒಂದರ್ಥದಲ್ಲ ಒಂದು ತುಮುಂಬಕ್ಕೆ ಮಗುಬಿನ ನ್ಯಾಯಬಳ್ಳಾದ ವರ್ಗಾವಣೆ ಆಗಿದ್ದು, ಇದು ಯಿಹೆಡಿ ನಿಯಮದ ಪ್ರಕಾರ ಜನನದಿಂದ ಯಾವುದೇ ನ್ಯಾನವನ್ನು ಜಡೆಯದೆ ಇರುವುದು ಅಗಿದೆ.”<sup>24</sup>

**ರ್ಯಿಎಕರಲ್ಲ ರೋಮನ್ಸ್‌ರಲ್ಲ, ದತ್ತ ಸ್ವೀಕಾರವು ಜೆನ್ನಾಗಿ ತಿಳಿದಂತದ್ದಾಗಿದೆ:**

ರೋಮಾನ್ ನಿಯಮವಾದಳ್ಳ ... ಈ ಪವ್ಯಕಾರವು *adoptio* ಎಂದು ಶ್ರಜಾತವಾಗಿದ್ದು, ಒಂದು ಮಗು ಜನನದಿಂದ ಆತನ ಮಗುವಾಗಿಲ್ಲದೆನ್ನು ತೆಗೆದುಕೊಳ್ಳಬುದೇ ಆಗಿದೆ, ಮತ್ತು *arrogatio* ಎಂಬುದು ನ್ಯಾತಂತ್ರಾನಾದ ಮಗನ ವರ್ಗಾವಣೆ ಆಗಿದ್ದು, ಆತನ ಸಿಜತಂದೆಯ ಮರಣದ ಮೂಲಕ, ಇನ್ನೊಂದು ತಂದೆಯ ಜನರ ನಾರ್ವಜಸಿಕ ನಿಯಮದಂತೆ ಆತನನ್ನು ಶಾಸ್ತ್ರೋಕ್ತವಾಗಿಸುವುದೇ ಆಗಿತ್ತು.

ಹಿಂಗ ರೋಮನ್ನರಲ್ಲ ನಾಗರಿಕರು ಒಬ್ಬನು ಜನಸದಿಂದ ಸ್ವಂತವಾಗಿ ತನ್ನದಲ್ಲ ಮನುವನ್ನು ತನ್ನ ಕುಟುಂಬದೊಕ್ಕೆ ಹಡೆದು ಮತ್ತು ಅದಕ್ಕೆ ತನ್ನ ಹೆಸರನ್ನು ಕೊಡಬಹುದಿತ್ತು ಅದರೆ ಅದನ್ನು ಅತನು ನಾಮಾಗ್ಯನ ನಿಯಮದ ಮೂಲಕ ಮಾತ್ರ ಮಾಡಬಹುದಿತ್ತು ನಾಈಗಳಿಂದ ನಹಿಪಡೆಯೇತ್ತಿ ಮತ್ತು ದತ್ತ ಹಡೆದ ಮನುವು ಜನಸದ ಮೂಲಕ ಬರುವ ಸಮನ್ತ ಸ್ಥಾನವನ್ನು ಹೊಂದುವದು, ಎಲ್ಲ ಹಕ್ಕುಗಳ ಮತ್ತು ಕರ್ತವ್ಯಗಳ ಅದಕ್ಕೆ ಸೇರಿತ್ತಿದ್ದವು.<sup>25</sup>

Hellenistic ಬಳಿಕೆಯಂತೆ ಮತ್ತು ರೋಮನ್ ನಿಯಮದಂತೆ ಒಬ್ಬನು ದತ್ತ ಸ್ವೀಕಾರವಾದಾಗ, ಅತನು ತಂದಯ ಆಸ್ತಿಯಾಗಿದ್ದ ದಾಸನಂತೆ ಆಗುವವನಾಗಿದ್ದಾನೆ. ಆ ಕುಟುಂಬದಲ್ಲ ಹುಟ್ಟಿದ ಮಗನಂತೆ ಅತನು ತೋಳಬರುತ್ತಾನೆ, ಮತ್ತು ತನ್ನ ಹಿಂದಿನ ಕುಟುಂಬಕ್ಕೆ ಅತನು ಸತ್ತವನಾಗಿರುತ್ತಾನೆ.<sup>26</sup> ಹೊಲನು ದೇವರೋಡನೆಯ ನಂಬಂಧದ ಬಗ್ಗೆ ಎಫೆನದವರೋಡನೆ ದತ್ತ ಸ್ವೀಕಾರದ ಬಿಜಾರದ ಬಳಿಕೆಯ ಬಗ್ಗೆ ಮಾತನಾಡುವಾಗ ತನ್ನ ಕಾಲದ ಅಜಾರಗಳಿಗೆ ಜಿರಪರಿಚಿತನಾಗಿದ್ದನು ಮತ್ತು ಹಲಿಶದ್ದಾತ್ಮನಿಂದ ಮಾರ್ಗದರ್ಶನ ಹಡೆಯುತ್ತಾ ಇದ್ದನು. ಎಂದು ನಾವು ಭಾವಿಸುತ್ತೇವೆ.

ದೇವರು ನಮ್ಮನ್ನು “ತನ್ನ ಮಕ್ಕಳಾಗಿ ಸ್ವೀಕರಿಸುವುದನ್ನು” ಹೊಡಲೇ ನಂಕಲ್ಪಮಾಡಿದ್ದನು ಎಂದು ಹೊಲನು ಹೇಳಿದನು. “ಆಗಿ” ಎಂಬ ಬಿಳೆಜಣಿಪು eis ಮತ್ತು “ಕಂಡುಬರುವುದರ ಜೋಗೆ”<sup>27</sup> ಎಂಬಧರವನ್ನು ಕೊಡುತ್ತಿದ್ದು, ನಮಗಾಗಿ ದೇವರು ಸಂಕಷ್ಟಿಸಿದ್ದರ ಉದ್ದೇಶವನ್ನು ಸೂಚಿಸುವುದಾಗಿದೆ. ಈ ಲಭಯಿಳಿ, “ದೇವಜನಲ ... ತೀವ್ರ ಯೀಂನುವಿನಲ್ಲಿಯ ವಿಶ್ವಾಸಿಗಳು” “ಅಲನಲ್ಪಣ್ಣ”ವರು ಅಗಿದ್ದಾರೆ ಮತ್ತು ಅವರು “ಯೀಂನು ತೀವ್ರನ್ ಮೂಲಕ ಮಕ್ಕಳು” ಎಂದು ಹೊಡಲೇ ನಂಕಣಿಸಿದ್ದಾರೆ. Kenneth S. Wuest ಗಮನಿಸಿದಂತೆ ಅಡು ಗ್ರೀಕ್ ನಾಮಜಡವು huiothesia ದಿಂದ tithemi (“ನ್ಷಳಕ್ಕೆ”) ಮತ್ತು huios (“ಒಬ್ಬ ಶ್ರಾಯನ್ಥ ಮಗನು”) ಅಗಿದೆ, ಅದ್ದಲಿಂದ ದೇವರ ಉದ್ದೇಶವು ಶ್ರಾಯನ್ಥ ಮಗನನ್ನು ಹೊಂದುವುದು. ಅವನಿಗೆ ಮಕ್ಕಳ ನ್ಯಾಯಬದ್ಧವಾದ ಸ್ಥಾನವನ್ನು ಕೊಡುವದು (ಪ್ರೀವಿಕ ಅವಷ್ಯಕತೆಗಳನ್ನು ಒದಗಿಸುವ ಮೂಲಕ) ಮತ್ತು ಶ್ರಾಯನ್ಥ ಮಗನ ನಾಗರಿಕ ಹಕ್ಕನ್ನು ಕೊಡುವದು (ಪಿತ್ರಾಜಂ ಭಾಧ್ಯತೆಯನ್ನು ಒದಗಿಸುವದು) ಅಗಿದೆ.<sup>28</sup>

ದತ್ತ ಸ್ವೀಕಾರದೊಡನೆ ವ್ಯವಹರಿಸುವ ಇತರ ಹಲಿಜೀದಗಳ ತನ್ನ ಮಕ್ಕಳಾಗಿ ದೇವರ ಉದ್ದೇಶದ ಮೇಲೆ ಬೀಳಕನ್ನು ಜೆಲ್ಲುವಪ್ಪಣಿ ಅಗಿದೆ. (1) ಗಳಾತ್ 4:4-7ರಲ್ಲ, ಹೊಲನು ದತ್ತ ಸ್ವೀಕಾರದ ಬಿಜಾರವನ್ನು ಕಾನೂನಿನ ದಾಸತ್ಯದಲ್ಲಿರುವರವನ್ನು ಸೂಚಿಸಲು ಬಳಸಿದ್ದಾನೆ (ಅದನ್ನು ಇಟ್ಟಿಕೊಳ್ಳಲು ಅವರು ಅನಮಧರಾಗಿರುವದಲಿಂದ). ಆ ನಂದಭದ್ರ, ದತ್ತ ಸ್ವೀಕಾರವನ್ನು ದಾಸ್ಯದಿಂದ ಜಿಡುಗಡೆಯಾಗುವುದಕ್ಕೆ ನಾಮಾನ್ಯವಾಗಿಸಿದ್ದಾನೆ, “ಜಿಡುಗಡೆ” ಎಂದು exagorazō ಆಗಿದ್ದು “ಮಾರುಕಣ್ಣಿಯಿಳಿ ಗುಲಾಮನ್ನು ಮಾಲಿಜಡುವದು” ಎಂಬಧರವಾಗಿದೆ.<sup>29</sup> ದತ್ತಸ್ವೀಕಾರವು ನಾಧ್ಯವಾಗಿ ಮಾಡುವದನ್ನು ಈ ಹಲಿಜೀದವು ವಿವಲನುವುದಾಗಿದೆ, ಯಾಕೆಂದರೆ ತೀವ್ರನ್ ಮರಣವು ಹಾಡದ ದಾಸತ್ಯದಲ್ಲಿರುವವರ ಹಾಡದಿಂದ ಜಿಡಿಸಲು ಬೀಳಿಯನ್ನು ತೆದ್ದಾಗಿದೆ (ಸೋಡಿಲ ಯೋಳಹಾನ 8:34; ರೋಮಾತ್ರ 6:17, 18; 1 ಹೆಲ್ಟ 1:18, 19). (2) ದೇವರ ದತ್ತ ಮಕ್ಕಳ ಮಾನಸ್ಯಭಾವದ ದಾಸ್ಯತ್ವದಿಂದ ಸ್ವಾತಂತ್ಯರಾಗಿದ್ದಾರೆ ಎಂದು ರೋಮಾತ್ರ 8:15ರಲ್ಲ ಸೂಚಿಸುವುದಾಗಿದೆ. ಒಂದು ದಿನ, ಈ ಕೊಂಡುಕೊಂಡಿರುವ ಸಂತಾನವು ಅತನನೊಡನೆ ಮಹಿಮೆಯನ್ನು ಹೊಂದುವದು. (3) ರೋಮಾತ್ರ 8:23ರಲ್ಲ ದತ್ತ ಸ್ವೀಕಾರವು ಮರಣದಿಂದ ಎಜ್ಞನಲ್ಪಡುವ ಕೈಸ್ತರ ಸಿಲೆಕ್ಕಿಯನ್ನು ಸೂಚಿಸುವುದಾಗಿದೆ. ದೇವರ ಮಕ್ಕಳಾದಂಥ ನಮ್ಮ ಆಶ್ರಿತ ಆಶೀರ್ವಾದಗಳ ಹಡೆಯಬಿಕೆಗಳ ಹೊಲನು ಮಾತನಾಡಿದಂಥ ಬಿಧಿಅಳತಕ್ಕ ಹೊಳೆಣಕೆಯಾಗಿದೆ. ದೇವರು ಕುಟುಂಬಕ್ಕೆ ದತ್ತ ಸ್ವೀಕಾರವಾದವರು ಅತನೆ ಮಗನ ಸ್ವರೂಪದಲ್ಲಿ ಧೃತಿಕರಿಸಲ್ಪಡುವ

ಉನ್ನತವಾದ ಉದ್ದೇಶಕ್ಕೆ ಕರೆಯಲ್ಪಟ್ಟವರಾಗುತ್ತಾರೆ (ರೋಮಾತ್ತರ 8:29).

ದತ್ತ ಸ್ವೀಕಾರದ ವಿಜಾರಪು, ಅಗ ನಮಗೆ ನಾವು ಹಾಬಕ್ಕೆ ದಾಸರು, ಆದರೆ ಕ್ರಿಸ್ತನ ರಕ್ತದ ಮೂಲಕ ದಾಸರ ಮಾರುಕಟ್ಟೆಯಿಂದ ನಮ್ಮನ್ನು ಹೊರಕ್ಕೆ ತರಲಾಗಿದೆ ಎಂದು ನೆನಹಿಸುವುದಾಗಿದೆ. ನಾವು ನಮ್ಮ ಹಿಂಡಿನ ಒಡೆಯಲಿಗೆ ಅಥವಾ ಖೇರಳಕ್ಕಿಲ್ಲಿಗೆ ಸತ್ತವರಾಗಿದ್ದೇವೆ (ನೋಡಿಲ ರೋಮಾತ್ತರ 6:1-4) ಮತ್ತು ನಾಬೀಗ ಸಿಂಹವಂತಿಕೆಯ ದಾಸರಾಗಿದ್ದೇವೆ (ಸೋಡಿಲ ರೋಮಾತ್ತರ 6:17, 18). ನಾವು ನಮ್ಮ ಹಕ್ಕನ್ನು ಮತ್ತು ಅಧಿಕಾರವನ್ನು “ದೇವರ ನಂತಾನಷ್ಟ ಮತ್ತು ಕ್ರಿಸ್ತನ ಜೀವಿತ ನಂತಾನಷ್ಟ ಆದಂಥ” ದೇವರ ಒಬ್ಬನೇ ಶ್ರೀಯ ಮಗನಾದ ಯೀಂನುಕ್ರಿಸ್ತನ ಜೊತೆ ಹಂಚಿಕೊಳ್ಳುತ್ತೇವೆ (ರೋಮಾತ್ತರ 8:17).

ದೇವರ ಕಾರ್ಯವು ಕ್ರಿಸ್ತನಾಳಿಗೆ ಆತನ ಹೈಥಮಕ್ಕಳನ್ನು ಕ್ರಿಸ್ತನ ಮೂಲಕ ಪ್ರಭಾವಿತರಾಗಿರುವಂತೆ ಮಾಡುವುದು ಅಗಿದೆ. “ಮೂಲಕ” (*dia*) ಎಂಬ ಬಿಂಬಣಾವು “ಮೃದ್ಯವರ್ತೆ ನಿಯೋಗ”<sup>30</sup> ಕ್ಯಾಜೆಯ ಮೇಲಿಂ ಕ್ರಿಸ್ತನ ಕಾರ್ಯವು ಹಾಹಿಗಳನ್ನು ಸ್ವೀಕಾರಿಸುವ ನಿಯೋಗದ ಮೂಲಕ ಆತನ ಕುಟುಂಬವನ್ನು ಹಲಿಪೂರ್ವಾಗಿನುವುದೇ ದೇವರ ಉದ್ದೇಶವು (ನೋಡಿಲ ಗಲಾತ್ಯ 4:4-7).

“ತನ್ನ” ಎಂಬ ಹಡವು ಕ್ರಿಸ್ತನಾಳಿಗೆ ಪರವನ್ನು ತನ್ನ ಸ್ವಂತವಾಗಿರುವದನ್ನು ಸಂಕಲ್ಪಮಾಡಿದ ದೇವರನ್ನು ನೂಡಿಸುವುದಾಗಿದೆ.

ತನೋಂದರ ಹೈಥಮಕ್ಕಳನ್ನಿಗೆ ನಮ್ಮನ್ನು ಇರುನುವ ದೃಷ್ಟಿಯಿಂದ, ತನ್ನ ಸ್ವಂತ ಕೃತ್ಯಾಗಿ, ಆತನು ಧಾರಾಳತನದಿಂದ ಆತನ ಕ್ರಿತೀಯನ್ನು ತನ್ನ ಮಕ್ಕಳಾದ ನಮ್ಮ ಮೇಲಿ ಇಲಿಸಿದ್ದಾನೆ, ಅದು ಅದು ನಮಗೆ ಮಕ್ಕಳಾಗುವ ಉನ್ನತ ಭಾಗ್ಯವನ್ನು ಮತ್ತು ಆತನೋಂದನೆ ಅನ್ಯಾಂತೆಯನ್ನು ಕೊಡುವುದಾಗಿದೆ, ನಮ್ಮನ್ನು ರಕ್ತಿನುವಳಿ ಮತ್ತು ನಮ್ಮ ಆರಾಧನೆ ಹಾಗೂ ನೇವೆಯ ಆತನ ಕೆಂಗರಾಗುವಳಿ ಆತನು ಮಹಿಳೆಯನ್ನು ಬೊಂದುತ್ತಾನೆ ಎಂದು ಆತನು ಹಿಂದೆಯೇ ನಮ್ಮನ್ನು ಗುರುತಿಸಿದ್ದಾನೆ.<sup>31</sup>

“ಅವಲಿಗ್” *eis* ಎಂಬ ಹಡವು ದೇವರು ತಾನೇ ಆತನು ಎಲ್ಲವನ್ನು ಮಾಡಿದ ಗುಲಿಯನ್ನು ವೃತ್ತತತ್ತ್ವದಿನಬಹುದು.<sup>32</sup>

ಈ ವಜನವು ದಯಾಪೂರ್ವಕವಾದ ತನ್ನ ಜಿತತ್ವನುನಾರವಾಗಿ ಪೊದಲೀ ನಂತಲ್ಲಿ ಮಾಡಿದ್ದನು. NASB ಕೆಲ ಮುದ್ರಣಗಳು ಬದಿ ಐಪ್ರೋತ್ಯಾಯನ್ನು ಹೊಂದಿದ್ದು “ದಯಾಪೂರ್ವಕವಾದ” “ಉತ್ತಮ ಇಷ್ಟ” ಎಂಬಂತೆ ಭಾಷಾಂತರವಾಗಿದ್ದರೆ (ನೋಡಿಲ NKJV). NEB ಯಿಳಿ “ಆತನ ಜಿತ್ತ ಮತ್ತು ಇಷ್ಟದಂತೆ” ಎಂದಿದ್ದರೆ NIV ಯಿಳಿ “ಆತನ ಇಷ್ಟ ಮತ್ತು ಜಿತ್ತದ ಪ್ರಕಾರ” ಎಂದಿದ್ದೆ. LB ಭಾಷಾಂತರಕಾರರು ಆ ಹಡವನ್ನು “ಆತನು ಹಾಗೆ ಮಾಡಬಯಸಿದ್ದಿಲಂದ” ಎಂದು ಹೊಂದಿದ್ದಾರೆ. “ದಯಾಪೂರ್ವಕ” (*eudokia*) ಎಂಬುದರೆ ನಾಮಬಹುದು ಮೂರು ಬಾಲ ನುವಾಡೆಗಳಲ್ಲ (ಪುತ್ರಾಯ 11:26; ಲಾಕ 2:14; 10:21), ಆದು ಬಾಲ ಹೌಲನ ಬರಹಗಳಲ್ಲ (ರೋಮಾತ್ತರ 10:1; ಎಫೆನ 1:5, 9; ಫಿಲಿಪ್ಪಿ 1:15; 2:13; 2 ಥಿಸಲೋನಿಕ 1:11), ಇಪ್ರುಗಳಲ್ಲಿ ಕಂಡುಬಾಯತ್ತವೆ ಹೊರತ್ತು ಇನ್ನು ಯಾವ ಸ್ಥಳಗಳಲ್ಲಿ ಇಲ್ಲ.<sup>33</sup> Marvin R. Vincent ಬಿಂಬಿಸಿದಂತೆ ಇಲ್ಲ ಬಳಸಲಾದ ಹಡವು “ಕರಣೆಯಿಂಳ್ಳ, ಅಥವಾ ಸ್ವೀಕರಿಸಿದ ಅನುಭಾವ ಎಂಬುವುದಕ್ಕೆ ಮಾತ್ರ ಅಧರಕೊಡುತ್ತಿಲ್ಲ [ಲಾಕ 2:14 ಮತ್ತು ಫಿಲಿಪ್ಪಿ 1:15ರಲ್ಲಿಯಂತೆ]. ಅದರೆ ಆತನಿಗೆ ಶ್ರೀಯವಾಗಿರುವ ಕಾರಣ [ನೋಡಿಲ ಮತ್ತಾಯ 11:26 ಮತ್ತು ಲಾಕ 10:21] ಎಂದಿದೆ. ಇನ್ನೊಂದು ಅಧರದಲ್ಲ, ಹೇಂಡೇ, ಕ್ರಿತೀಯಿಂದ ಒಳಗೊಳ್ಳಲ್ಪಟ್ಟಿದ್ದು ಮತ್ತು ನೂಡಿಸಲ್ಪಟ್ಟಿದ್ದು ಮತ್ತು ವೃತ್ತತತ್ತ್ವಾಂಶನಲ್ಪಟ್ಟಿದ್ದು ಎಂದು ಆಗಿವೆ.”<sup>34</sup> (“ಪ್ರಕಾರ” ಎಂಬುದರ ಬಗ್ಗೆ ಹೆಚ್ಚಿನದಕ್ಕಾಗಿ 1:7, 9ರ ಬಿಂಬಿಸಿದಂತೆಯನ್ನು ನೋಡಿಲ.)

**ತನ್ನ ಕೃಹೆಯ ಜ್ಞಾನ್ಯಾತಿಗೆ ಬರಬೇಕೆಂದು.** ಈ ಹಡವು ಹೊಲನು ಹೇಳಿದರೆಲ್ಲ ಮತ್ತು ನಂತರದಲ್ಲಿ ಅತನ ಪ್ರಸ್ತಾಪನ ವಿಜಾರ ಇರುವುದಕ್ಕೆ ಸಮಾನವಾದದ್ವಾರಿದೆ (1:12, 14). ಅದರೆ ಇಲ್ಲಿರುವ ಒತ್ತು ಕೊಡುವಿಕೆಯ ದೇವರ ಕೃಹೆಯ ಮೇಲೆ ಇದೆ. “ಗೆ” (eis) ಎಂಬುವದವು “ತೀನುನೆಲ್ಲಾಯಿ” ಮಾನವಕ್ಕೆರಳು ದೇವರು ಏನನ್ನು ಮಾಡಿರುವು ಎಂಬುದರ ಹಲಜಾಮವನ್ನು ಹಲಜಯವನುವಂತೆ ಅಲಿತಕೊಳ್ಳಬಹುದಾಗಿದೆ. ಆದ್ದರಿಂದ ದೇವರ ಮಹಿಮೆಯಷ್ಟು ಕೃಹೆಯು, ಅತನ ಅಧ್ಯಾತ್ಮ ವ್ಯಕ್ತಿತ್ವವು, ಮತ್ತು ಆರಾಥನೆಗೊಳ್ಳುತ್ತ ಕರೆಯುವಿಕೆಯ ಅತನ ಯೋಜನೆಯ ಹೊಳೆವಿಕೆಯ ಮತ್ತು ಅತನ ಜನರ ಸ್ತೋತ್ರವು ಆಗಿದೆ. ದೇವರ ಸಿಕ್ಕಿತ್ವದ ಲುದ್ದೆಂದು ದೇವರ ಸ್ತೋತ್ರವನ್ನು ಲುತ್ತೇಜಿಸುವುದಾಗಿದೆ.

ಹೊಲನು ದೇವರ ಕೃಹೆಯ ಜಜೇಯನ್ನು, ಈ ಕೃಹಾದಾನವು... ನಮಗೆ ದೇರೆಯಾಗಿ ಎಂಬ ಮಾತುಗಳಿಂದ ಮುಂದುವರೆಸುತ್ತಾನೆ. ಕೆಲಭಾಷಾಂತರಗಳು ನಾವು ಒಪ್ಪಿವಂತೆ “ಮಾಡುವಂಥಪ್ರಗಳಿಂದ” ಎಂದು ಓದುತ್ತೇವೆ (NKJV). ದೇವರು ಕೃಹೆಯಷ್ಟುವನಾಗಿದ್ದಾನೆ. ಅತನು ಕೃಹೆಯಿಂದ ಮುಂದುವರೆಸುವವನಾಗಿದ್ದಾನೆ, ನಮ್ಮನ್ನು ತನ್ನ ಕೃಹೆಯಿಂದ ತುಂಜಸಿದ್ದಾನೆ ಮತ್ತು ತನ್ನ ಕೃಹೆಯ ಮೂಲಕ ಅಶೀವಾದಿಸಿದ್ದಾನೆ, ತೊನೆಗೆ ನಾವು ಅತನನ್ನು ಎಂದೆಂದಿಗೂ ಸ್ತುತಿಸುತ್ತಿರಬೇಕು.

ಪ್ರೀಯನಲ್ಲ ಎಂಬುದು ತೀನುನನ್ನು ನೂಜಿಸುವುದಾಗಿದೆ ಮತ್ತು ವರ್ಜನ 3:10 ರ ಕರಣಿನ ವ್ಯಕ್ತಪಡಿಸಲ್ಪಟ್ಟ ವಿಜಾರಗಳನ್ನು ಮುಂದುವರೆಸುವುದ್ವಾರಿದೆ. ಯೇಸು ದೇವರ ಪ್ರೀಯನು ಎಂದು ವಚನಸಲಾಗಿದೆ (ಖ್ರಿಸ್ತುಯ 3:17; 17:5; ತೊಲನ್ನೆ 1:13). Andrew T. Lincoln ರವರು “ಯೇಸು ಪ್ರೀಯನಾದ ಮರಗನಾಗಿದ್ದನು par excellence” ಎಂಬುದಕ್ಕೆ ಅಧ್ಯಾತ್ಮನ್ನು ಕೊಡುವವರಾಗಿದ್ದಾರೆ.<sup>35</sup> ತೀನುನಲ್ಲ ಮತ್ತು ತೀನು ಮೂಲಕ ಹಾಹಿಗಳಾಗಿ ದೇವರು ಮಾಡಿದ್ದಲ್ಲವೂ ಕೇವಲ ಅತನು ಹಾಹದೆಗೆ ಕಣ್ಣಬ್ರಾಹ್ಮಿನುವುದಕ್ಕಿಲ್ಲ. ದೇವರು ಕೃಹೆ, ಕರುಣೆ ಮತ್ತು ಪ್ರೀತಿಯಿಂದ ತುಂಜಿಯಾಗಿ, ಅತನಾ ಸಹ ಹಲಖಿಧಿತೆಯ ಮತ್ತು ನಾಯಿದ ದೇವರಾಗಿದ್ದಾನೆ. ಆದ್ದರಿಂದ, ಹಾಹವು ತೆಲೆಗೊಳಿಸಬೇಕೆಂಬು ಮತ್ತು ಅತನು ಅದನ್ನು ಶಿಲುಬೆಯ ಮೇಲೆ ಮಾಡಿದನು. “ತೀನುನಲ್ಲಿರುವ” ಎಲ್ಲರೂ ಕಂಡುಬಬುವ ಸ್ಥಳವು ಹಲಖಿಧಿತೆಯ ಮತ್ತು ನಾಯಿದ ದೇವರು ತಾನು ಹಾಹಿಗಳಿಗೆ ಕರುಣೆಯಷ್ಟುವನಾಗಿ ತೆಗ್ಗಿಹಿಡಿಸುವವನಾಗಿದ್ದಾನೆ (ನೋಡಿಲಿ ರೋಮಾಸುರ 3:23-26). ಕೃಹೆಯು ತೀನುನಲ್ಲಿರುವವರ ಮೇಲೆ “ದಾನವಾಗಿ” ಕೆಡಲ್ಪಟ್ಟಿದೆ, ಇದು ರೀತರಲ್ಲ ನಾಮವ್ಯಾನವಾಗಿ ತೊಲಿಬರುವದರಲ್ಲ ವ್ಯಕ್ತಿವಾದದ್ವಾರಿದ್ದು.<sup>36</sup> ಹಾಹಗಳಾಗಿ ಒಂದು ನಾಲ್ಕಿಂದ ನಂತರ ಮೂಲಕ ಮಾಡಲ್ಪಟ್ಟಿರುವ, ಹಾಹಿಗಳಾಗಿ ತೀನು ಎಲ್ಲಾ ನಂತ್ಯಕ್ಕೆ ತೊಡೆಗೆಗಳು ಆಗಿದೆ (ಅಜ್ಞಿಯ 10:12).

## ಜಡುಗಡೆಮಾಡಲ್ಪಟ್ಟಿದ್ದು (1:7)

<sup>7</sup>ಈತನು ನಮಗೊಳ್ಳುತ್ತ ತನ್ನ ರಕ್ತವನ್ನು ನುಲಿಸಿದ್ದಿಲಿಂದ ನಮ್ಮ ಅರ್ಥಾಥಗಳು ಹಲಹಾರವಾಗಿ ನಮಗೆ ಜಡುಗಡೆಯಾಯಿತು.

ತೀನುನಲ್ಲಿರುವ ಮಾತನಾಡುವುದನ್ನು ಹೊಂದಿರುವವರು ಹಲಖಿಧಿತ್ವಾರೆ ಅದ ದೇವಲಿಂದ ಆಯಲ್ಪಟ್ಟವರು ಆಗಿರುತ್ತಾರೆ, ಇಂಥ್ರ ನ್ಯಾನವು ಹೇಗೆ ನಾಧ್ಯವಾಗುತ್ತದೆ ಎಂದು ಹೊಲನು ವಿವಲನಲು ಹೊರಡುತ್ತಾನೆ. ಸ್ವೀಕರಿಸಲ್ಪಟ್ಟ ದೇವರ ಮತ್ತು ತೀನು ಬಲಯ ಮರಳಿದಿಂದ ಜಡುಗಡೆಗೊಳಿಸಲ್ಪಟ್ಟಿದ್ದಾರೆ ಮತ್ತು ಆದ್ದರಿಂದ ಕೃಹಾಪೂರಕವಾಗಿ ಹಾಹದಿಂದ ಕ್ಷಮಾಪಣೆಯನ್ನು ಹೊಂದಿದ್ದಾರೆ. ಇವುಗಳ 1:3-14ರಲ್ಲಿ ಮುಂದಿನ ಎರಡು ಅಶೀಕ ಅಶೀವಾದಗಳ ವಣಿನೆಗಳು ಆಗಿವೆ.

**ವರ್ಜನ 7.** ಮೂರನೆಯ ಆತ್ಮೀಕ ಅಶೀವಾದದ ಗುಂಪು ಕ್ರಿಸ್ತನಲ್ಲಿ ಅನಂದಿಸುವುದು ಎಂದು ಹೊಲನು ನೆನಹಿಸುವವನಾಗಿದ್ದಾನೇ: ತನ್ನ ರಕ್ತವನ್ನು ನುಲ್ಲಿಸಿದ್ದಿಲಿಂದ ನಮ್ಮ ಅಜರಾಧಗಳ ಹಲಹಾರವಾಗಿ ನಮಗೆ ಜಡಗಡಿಯಾಯಾ. “ಜಡಗಡೆ” ಪದವು ಶೀಘ್ರಂತ ಬಿಹಿಕಾಸಿಕ ಹಿನ್ನಲೈಯನ್ನು ಹೊಂದಿದೆ ಮತ್ತು ದೇವರೊಂದಿನ ನಮ್ಮ ನಂಬಂಥವನ್ನು ವರ್ಣಿಸಲು ಬಳಿನಲ್ಲವ್ಯ ಬಲು ಅಥವಾಜ್ಞಾತವಾದ ಒಂದು ಪದವಾಗಿದೆ. ಭೂತಕಾಲದ ಬದಲು (ಭೂತಕಾಲದಲ್ಲಾನ ಕಾಯಣಾಂಶನ್ನು ಈ ನಮಯಕ್ಕೆ ನೂಡಿಸಿ ಮಾತನಾಡುವೆಂತ), ಹೊಲನು ವರ್ತಮಾನಕಾರವನ್ನು ಬಳಿಸಿದನು (ಮಾತುಗಾರನು ಹೇಳಿಕೆಯಂತ ನಂಭಬಿನುವದು).<sup>37</sup> ಅತನು ಮಾತನಾಡುವೆಂತ ಅಶೀವಾದಗಳ ಭೂತಕಾಲದಲ್ಲಿ ಕಂಡುಬರುವುದು ಆಗಿದೆ ಅದರೆ ಅವು ವರ್ತಮಾನಕಾಲದ ಮತ್ತು ಭವಿಷ್ಯತ್ ಕಾಲದ ತ್ಯಾಜನಗಳ ಆಗಿವೆ. ಈಗ ಕ್ರಿಸ್ತನಲ್ಲಿರುವವರು, ಈ ತ್ರಣ್ಣತ ನಮಯದಲ್ಲ, ಜಡಗಡಿಯ ತ್ಯಾಜನಗಳನ್ನು ಹೊಂದುವರು. ಎಲ್ಲಾ ಆತ್ಮೀಕ ಅಶೀವಾದಗಳ ಕ್ರಿಸ್ತನಲ್ಲಿರುವುದು ಆಗಿವೆ, ಹಿಂಗೆ ಇದು “ಅತನಲ್ಲಿಯ” “ನಮ್ಮ ಜಡಗಡೆ ಹೊಂದುವುದು” ಆಗಿದೆ.

“ಜಡಗಡೆ ಹೊಂದುವುದು” ಇದೊಂದು ಹೆಚ್ಚಿಯ ಒಡಬಡಿಕೆಯ ವಿಜಾರವಾಗಿದೆ. ದೇವವಾಕ್ಯವು ಬಗುತ್ತದ ದಾಸ್ಯತ್ವದಿಂದ ಇನ್ನಾಯಿಲರ “ಜಡಗಡೆಯ” ಬಗ್ಗೆ ಮಾತನಾಡುವುದಾಗಿದೆ (ನೋಡಿಲ ವಿಮೋಜನಕಾಂಡ 6:6; 15:13; ಧರ್ಮಾರ್ಥದೀಶಕಾಂಡ 7:8; 15:15). ಹೊಸಂಬಡಬಂಡಿಕೆಯ ತಪ್ಪೆದಲ್ಲ ಈ ವಿಜಾರವನ್ನು ತಸ್ಸುತಡಿಸುವಾಗ ಹೊಲನು ಮನದಲ್ಲ ಹೆಚ್ಚಿಯ ಒಡಬಂಡಿಕೆಯ ಈ ಹಿನ್ನಲೈಯ ಜೆನ್ನಾಗಿ ಇತ್ತಿರಬಹುದು. “ಜಡಗಡೆಹೊಂದುವುದು” ಎಂಬ ಪದವು *apolutrosis* ಬಂದಿದ್ದು ಇದರ ಅರ್ಥವು “ದಾಸ್ಯತ್ವದ ಸ್ಥಿತಿಯಂದ ಹೊರಬರುವದು” ಎಂದಾಗಿದೆ. ಮೂಲವಾಗಿ, ಇದು “ದಾಸವನ್ನು ಹಿಂಡಕೆ ಕೊಳ್ಳುವದು” ಒಬ್ಬ ದಾಸ ಅಥವಾ ಸರೆಯಾಂಶನ್ನು ಜಡಗಡೆಯ ಹಣ ನಂದಾಯಿಮಾಡುವ ಮೂಲಕ “ಸ್ವಾತಂತ್ಯವಾಗಿಸುವದು” ಎಂಬ ವಿಜಾರವನ್ನು ಹೊಂದಿದ್ದಾಗಿದೆ.<sup>38</sup> “ಜಡಗಡೆಹೊಂದುವುದು” ಎಂಬುದು ಗ್ರೀಕ್ ಪೇದಭಾಗದ ಲೀಂನಗಲ್ಲ ಮತ್ತು ಅಕ್ಕರನಹ ಓದುಪುದರಲ್ಲ ಬಳಸುವುದಾಗಿದ್ದು, ಜಡಗಡೆಹೊಂದುವುದು ನಿಲಂಜೀ ಸುವಂತದ್ದು ಮತ್ತು ಇಂಜನಲ್ಲವ್ಯಾದ್ದು ಮತ್ತು ಈಗ ಅನಂದಿಸಿದ್ದೂ ಕರಡಾ ಆಗಿದೆ. ಈ ಹಲಿಜ್ಜೆದದ ಈ ಬರಹದಲ್ಲ, ಹೊಲನು “ಜಡಗಡೆ” ಮತ್ತು “ಜಡಗಡೆಯ ಹಣ” ಎರಡನ್ನು ತನ್ನ ಮನದಲ್ಲ ಹೊಂದಿದ್ದಾನೆ, “ಜಡಗಡೆಯ” ಬಗ್ಗೆ ಮಾತನಾಡುತ್ತಾನೆ ಮತ್ತು ಅದಕ್ಕೆ ಅಷ್ಟೇ ನಾಲ್ಕಿ ಅತನು “ಅತನ ರಕ್ತದ ಮೂಲಕ” ಎಂದು ಸೇಲಿಸುತ್ತಾನೆ.

“ಕ್ರಿಸ್ತನ ರಕ್ತವು ಎಲ್ಲಾ ಹಾಹಿಗಳ ಜಡಗಡೆಗಾಗಿ ಬೆಲೆಯಿನ್ನು ಎತ್ತಿತ್ತು ಆದ್ದಿಲಂದ ಹೊಲನು, “ನೀವು ಬೆಲೆಕೊಟ್ಟ ಕೊಳ್ಳುಬ್ಬಣಿದ್ದೀಲ” ಎಂದು ಹೇಳುತ್ತಾನೆ (1 ಕೊಲಂಧ 6:20). ಹೇತುನು ಅದಕ್ಕೆ “ನಿಮಗೆ ಜಡಗಡೆಯಾದದ್ದು ... ರಕ್ತದಿಂದಲೇ ... ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ...” ಎಂದು ಹೇಳುತ್ತಾನೆ (1 ಹೇತು 1:18, 19). ಜಡಗಡೆಯ ಬೆಲೆಯ ರಕ್ತವೇ ಯಾಕೇ? ಹೆಚ್ಚಿಯ ಒಡಬಂಡಿಕೆಯ ಯಜ್ಞಪು ವಿವರಣಲ್ಲವ್ಯ ಯಾಜಕಾಂಡ 17:11ರಲ್ಲ, ಬಳದ್ವಾಣಿಯನ್ನು ಹೊಂದಿದ ಹೇಳಿಕೆಯು ಸಿಕ್ಕಪುದಾಗಿದೆ. ಅಲ್ಲ ಹೇಳಿಯು, “ಯಾಕೆಂದರೆ ತ್ವತಿದೇಹಿಗೂ ರಕ್ತವೇ ಶ್ರಾವಣಾರ, ಅಂಥ ರಕ್ತವನ್ನು ... ನಿಮಗೇಂಧುರ ದೊಂಡಹಲಹಾರ ಮಾಡಿಕೊಳ್ಳಬೇಕು” ಎಂದು ಹೇಳುತ್ತಾನೆ. ಶ್ರಾವಣಿಯ ಜೀವಕರ ರಕ್ತವು ಯಜ್ಞವೇದಿಗೆ ಎರಜ್ಞಲ್ಲವ್ಯಾಗ ಶ್ರಾವಣ ಇನ್ನಾಯೆಲಗಿದ್ದ ದೇವರ ಕೋಪವು ಶಾಂತವಾಯತ್ತು ಹಿಂಗೆ ಯಜ್ಞಕ್ಕೆ ಅಪೀಸಿದ ಯೆಸುವಿನ ರಕ್ತವು ಹಾಹಿಗಳಗಾಗಿ ಅತನ ಕೊಳ್ಳಕ್ಕೆ ಶಾಶ್ವತ ಶಮನವನ್ನು ತಂದಿತ್ತು ಮತ್ತು ಹಾಹಕ್ಕೆ ಒಳಗಾದ ಜೀವಿಜಣಣಾಗಿ ನಾಯಿವನ್ನು ತಂದಿತ್ತು, “ಅತನ ರಕ್ತದ ಮೂಲಕ” ಇದೊಂದು ಕ್ರಿಸ್ತನ ರಕ್ತ ಇದರ ಅರ್ಥವು ಹಾಹಕ್ಕೇನ್ನರ ಮಾಡಲ್ಲವ್ಯಂಥ ನಂಬಿಂ ಎಂಬುವದರ ಮೂಲಕ ತೋಲನುವ *dia*ದ

బిలీఎండచవాగిదే. దేపర హబిత్ సియిమద తుకార, “హాహద నంబిషపు మరణ” (మోమాపుర 6:23); ఆదరే క్రీస్తును నమ్మ జడుగడేగారి నంబిషపన్న నందాయి మాడిద్దానే.

## క్షమినల్చుట్టుడ్చు (1:7, 8)

<sup>7</sup>ఉత్తను నమ్మగోణ్టు తన్న రక్తపన్న నులిసిధ్యలింద నమ్మ అపరాధాగట హలకారపాగి నమగే జడుగడేయాయితు. <sup>8</sup>ఆదు దేపర కృతాతిశయచే ... ఆ కృతయన్న ఇన్నొ హేళ్ళగి నమగే తోలిసిద్దానే.

పజ్ఞన 7. హోలను ఎరడు కాయిగళన్న ఆతన మనదల్ల ఇద్దాగి ఆతన “ఆతన రక్తద మలాలక జడుగడే” (1:7) మత్తు “నమ్మ హాహగళ హలకారపు” ఆగుత్తే ఎందు బరేయిత్తానే (1:7). క్రీస్తున రక్తపు నమ్మ నాలవన్న తీలసిదాగ “జడుగడేయ” శిలుబయి మేలి న్యానవన్న హడెయిత్తు; క్రీస్తునల్ల దిఱ్కొన్నాను హోందిద హళ్ళత్తుహపట్ట చిల్పుసిగీగాద హాహిగటు “క్రీస్తునల్ల” హైపేసిదాగ “క్షమాపజేయు” న్యానవన్న హడెదుకొళ్పుటు (అపోస్తులర కృత్యగటు 2:38).

క్షమాపజేయు వేదభాగదల్ల నూజినలాద నాల్చనీయ ఆక్రోచ ఆతీవాదపు ఆగిదే. గ్రీక నామహదపు ఇల్ల *aphesis* ఎందు బిళనలాగిద్దు ఇదు గ్రీకో క్రియాహదచాద *aphiēmi* దింద తేగేదుకొళ్ళటద్దాగిద్దే, ఇదర అథ “హోరగే కంటికిను” ఎందాగిదే.<sup>39</sup> చోలియి ధమంశాస్తుద అడియుల్లరువ జనరు ఒందు బాపశువన్న తలసి ఆదర మేలి ఇన్నాయిలర దోషాగీగటన్న ఇలసి “... కంశసిజడుపుదన్న” నాను నేనహిసికొళ్లుపనాగిద్దేనే (యాజిక్కాండ 16:21). దూరక్కే కంటికినుచ బిజారపు కీఎనెయల్లూ కూడా కండుబరుత్తదే. దావిదను “పూర్వక్కూ హళ్ళిమక్కూ ఎష్టు దూరపోఏ నమ్మ దేశుహగీగటన్న నబ్బుంద తేగేదు అష్టుదార మాడిద్దానే” ఎందు బరేయిత్తానే (కీఎనె 103:12). ఖ్రీస్తును, “నిన్న జనర హాహగళన్న నముద్ర తక్కు జిఎనాము జడుబి” ఎందు హేళుత్తానే (ఖ్రీఎ 7:19). యీలాయను ఇదే జిత్రవన్న కిడిదుకొండు తాను దేవలగోణ్టుర మాతనాడుత్తిరుపంతే, “నానాగి నానే ననగోణ్టుర నిన్న దేశుహగీగటన్న అజసిజడుత్తేనే, నిన్న హాహగళన్న నన్న నేనహినల్లడేను” ఎందు హేళుత్తానే (యీలాయ 43:25). యీను జడుగడేయ మత్తు క్షమాపజేయ బిజారగీగీరడన్న కూడిసిజడుత్తానే. ఆతను, “మనుషుకుమారను నేపే మాడికొళ్లుపుదక్క బరాలల్ల నేపేమాడుపుదక్కు అనేచరన్న జడిసికొళ్లుపుదక్కుగి తన్న తూఱవన్న కేడుకొడుపుదక్కే బందను” (పుత్రాయ 20:28); “ఇదు నన్న రక్త ఇదు ఒడబండికయ రక్త ఇదు హాహగళ క్షమాపజేగారి బసుజనలగోణ్టుర నులనల్చుప రక్త” (పుత్రాయ 26:28) ఎందు హేళుత్తానే.

అపరాధగటు ఇదు *paraptōma* లీతియాగిద్దు, “న్యైక మట్టపన్న కాళుమాడుపదు” ఎందు వణిసుపంతద్దాగిద్దు, ఒందు బదిగే “తళ్ళపదు,” అథవా “జిఇపదు” ఎందాగిదే.<sup>40</sup> ఈ బిత్తిష్టతేయ హదుపు హాహచన్న వణిసుప హోసబడబండికయ ఇంతర హదగటు *anomia*, దంథ (“నియబిల్లదపరు”) మత్తు *adikia* (“అనితిపంతికే”) ఎంబపు మాత్ర అస్పయినుపంతద్దల్ల, ఆదరే హాహక్కుని శక్తి, జట, మత్తు ఒందు శీలితి ఎందు ఆగిదే.<sup>41</sup> అపరాధగళల్ల నేలేయిరుపవను

ಸಿಯಮು ರಹಿತ ಜೀವಿತವನ್ನು ಜೀವಿಸುವವನು ಅಗಿರುತ್ತಾನೆ ಮತ್ತು ಹಾಹದ ಶಕ್ತಿಯ ಅಡಿಯಲ್ಲಿ ಇರುವವನಾಗಿರುತ್ತಾನೆ. ಒಬ್ಬ ವೃತ್ತಿಯು ಕ್ರಿಂತನಾಲ್ಕು ಪ್ರವೇಶಿಸಿದಾಗ, ದೇವರ ಕೃಪೆಯು ಆತನ ಸಿಯಮು ರಹಿತವನ್ನು ಕ್ಷಮಿಸುವುದಾಗಿರುತ್ತದೆ ಮತ್ತು ಆತನನ್ನು ಸಿಿಪಂತನನ್ನಾಗಿಸುವುದು ಅಗುತ್ತದೆ. ಆತನು ಹಾಹದ ಶಕ್ತಿಯಿಂದ, ದೇಶದಿಂದ, ಮತ್ತು ಹಲಿಜಾಮಗಳಿಂದ ಸ್ವತಂತ್ರಾಗುತ್ತಾನೆ: ದೇವರು ಕೃಷಾಣೂಲಿತವಾಗಿ ಯೋಗ್ಯವಾಗಿ ಆತನನ್ನು ಸಿಿಮಾನುತ್ತಾನೆ ಮತ್ತು ಹಲಿವರೈತ ಜೀವಿನಲು ಆತನನ್ನು ಶಕ್ತನಾಷಾಗಿ ಮಾಡುತ್ತಾನೆ.

**ಅನುನಾರವಾಗಿ,** *kata* ಎಂಬುದರ ಗ್ರೀಕ್ ಬಿಂಬಿತಣದ ಭಾಷಾಂತರದ ಪ್ರಕಾರ, ಖಿತೀಯೊಳಗೆ ಮಾತನಾಡುವ “ತ್ರೇಭಾವದ” ಬಿಜಾರವನ್ನು ಹೊಂದಿರುವುದಾಗಿದೆ.<sup>42</sup> ದೇವರ ಜಡುಗಡೆ ಮತ್ತು ಕ್ಷಮಾಪಣಗಳು ತ್ರೀಘುಂತಲಿಂದ (*ploutos*) - ಸಿಯಂತ್ರಿಸಲ್ಪಡುತ್ತದೆ ಅಥವಾ ಪ್ರಭುತ್ವವನ್ನು ಹೊಂದಿದರಂಥದ್ವಾಗಿದೆ - ಅದು ಆತನ ಕೃಷಾತಿಶಯಚೇ ಅಥವಾ ಸಂಪೂರ್ಣಿಯೇ ಆಗಿದೆ<sup>43</sup> (ನೋಡಿಲ 1:6).

ದಿವ್ಯ ಉಪಕಾರವು ಕೃಪೆಯ ಸ್ವತಂತ್ರತೆಯ ಲಂತಿಯು, ದಿವ್ಯ ಒಳ್ಳೆತನದ ಅಱಂತ ನಂಬಿಧಾನವಾಗಿದ್ದ ಹೌಲನು ಒಂದೇ ನಮನೆ ಸ್ತುತಿ ಮತ್ತು ಅಜ್ಞಲಿಗಳಿಂದ ಅವರಲನುಪುದಾಗಿದೆ. ಶ್ರೇಷ್ಠತೆಯ ದಿವ್ಯ ಅಂತರೆಯು, ಅದರ ತ್ರೀಘುಂತಿಗೆ ಗುಣದಲ್ಲಿ ಕೃಪೆಯು, ಅವಗಳೇ ಆ ಹಲಿಜಿಯಲನ್ನಿಟ್ಟಿದೆ. ನಂಹತ್ರೀನ ಈ ಅವರಲನುಬಿಕೆಯ ಬಿಜಾರವು ದೇವರ ಕೃಪೆಯಿಂದ ಹೊಡ್ಲಿಟ್ಟಿರು ಆಗಿವೆ ಮತ್ತು ಕ್ರಿಂತನಾಲ್ಕು ಇರುವಂಥವಿಗೆ ಇದು ದಿವಿಪಾಗಿ ಹೌಲಾಯನ ಬಿಜಾರವಾಗಿದೆ.<sup>44</sup>

ದೇವರ ಕೃಪೆಯ ನಂಹತ್ರನ್ನು ತ್ರಂಂಸಿನಲು ಆರಂಭಿನಲು ಒಳ್ಳೆಗೆ ಕೊಡುವಂಥ ಕ್ರಿಂತಲಿಗೆ ಅವಕಾಶಕೊಡುವಂಥ ಕ್ರಿಂತನ ಶಿಲಬೆಯೆಡೆಗೆ ದೃಷ್ಟಿಸುವಾ. ಈ ಶಿಲಬೆಯು ಅಯೋಗ್ಯರಾದ ಮಾಲವಿಗೆ ಜಡುಗಡೆ ಮತ್ತು ಕ್ಷಮಾಪಣೆಯನ್ನು ಕೊಡುವ ಸಿಿಣನಾಲ್ಕು ಮಾರ್ಗವನ್ನು ತರೆಯಲು ತನ್ನ ಒಬ್ಬ ಮಾರ್ಗನನ್ನು ದೇವರು ಮರಣಕ್ಕೆ ಒಳ್ಳೆಸಿದಂಥದ್ವಾಗಿದೆ. ದೇವರ ಕೃಪೆಗೆ ಹೊನೆಲಲ್ಲ, ಇದರ ನಂಹನ್ನಾಲಿಗಳಿಗೆ ಯಾವ ಜಿಕೆಯೂ ಇಲ್ಲಾ, ಮತ್ತು ಮಾನವನ ಅವಶ್ಯಕತೆಗಳಿಗೆ ಕಡಿಮೆಯಾಗುವುದೆಂಬ ಭಯವೂ ಇಲ್ಲಾ, ಇದೇ ಲಂತಿಯನ್ನು ಹೌಲನು ರೋಮಾಶ್ವರ 5:20ರಲ್ಲ: “ಹಾಹವು ಹೆಚ್ಚಿದಲ್ಲೇ ಕೃಪೆಯು ಎಷ್ಟು ಹೆಚ್ಚಾಗಿ ಪ್ರಭಲವಾಯತು” ಎಂದು ಹೇಳುತ್ತಾನೆ. ದೇವರ ಕೃಪೆಯು ಎಂದಿಗೂ ಕಡಿಮೆಯಾಗದ್ವಾಗಿದೆ (ನೋಡಿಲ 2:7)!

**ಪಂಚನಾಲ್ಕು** 8. ಈ ವಜನದಲ್ಲ ಯಾವುದು (*hos*) ಎಂಬುದು ದೇವರ ಕೃಪೆಯೆಡೆಗೆ ತಿರುಗುವುದನ್ನು ನೂಡಿಸುವುದಾಗಿದೆ. ಈ ಕೃಪೆಯು ಇನ್ನು ಹೆಚ್ಚಾಗಿ ನಮಗೆ ಧಾರಂತರವಾಗಿ ಇರುವುದು ಆಗಿದೆ ಎಂದು ಹೌಲನು ಹೇಳುತ್ತಾನೆ. “ಧಾರಾಳ”<sup>45</sup> ಎಂಬ ಗ್ರೀಕ್ ಶಿಯಾಹದದ (*perisseuō*) ಅಧಿಕ್ರಾವು “ನೆಲೆಯಾಗಿರುವದು, ನೆಲೆ” ಎಂದಾಗಿದೆ. ಇದನ್ನು ನಕರುಮಾತವಾಗಿ ಬಳಸಿದಾಗ, ಆ ಹದದ ಅಧಿಕ್ರಾವು “ನೆಲೆಯಾಗಿರುವುದಕ್ಕೆ ಕಾರಣ” ಎಂದಾಗುತ್ತದೆ.<sup>46</sup> ದೇವರ ಕೃಪೆಯು ನಮ್ಮ ಅವಶ್ಯಕತೆಗಳನ್ನು ಒದಗಿಸುವುತ್ತಿಂತಲೂ ಹೆಚ್ಚಾಗಿ ಅನುಕೂಲಕರದ್ವಾಗಿರುತ್ತದೆ ಎಂದು ಹೌಲನು ಹೇಳುತ್ತಾನೆ.

## ಪಂಚಕು ಜಿಲ್ಲಾವಂತಿಷ್ಟ (1:8-10)

<sup>8</sup>ಆತನು ರಹಸ್ಯವಾದ ತನ್ನ ನಂಹಲ್ವಾವನ್ನು ನಮಗೆ ತಿಂತಿಹಡಿಸುವದರ ಮೂಲಕ ಬಿಂಬಿತವಾದ ಭೂಷಾನವನ್ನು ಬುದ್ಧಿಯನ್ನು ಕೊಟ್ಟು ಆ ಕೃಪೆಯನ್ನು ಇನ್ನು ಹೆಚ್ಚಾಗಿ ನಮಗೆ ತೋಲಿಸಿದ್ದಾನೆ. <sup>9-10</sup>ತಾನು ಕಾಲವು ಹಲಿಷ್ಠಾಣವಾದಾಗ ಸಿವಹಿನಬೀಕಾದ ಒಂದು ಕೃಪೆಯು ಶ್ರೇಷ್ಠ ನಂಹಲ್ವಾವನ್ನು ಆತನು ಕ್ರಿಂತನಾಲ್ಕು ಹೊಡಲೇ ನಿಹೃಷ್ಣಮಾಡಿಕೊಂಡಿರ್ದೆನು.

ಅದೆನೆಂದರೆ ಭೂಹರಲೊಕೆಗಳಲ್ಲಿ ಇರುವ ನಮ್ಮೆನ್ನೆನ್ನು ತಿನ್ನನ್ನಲ್ಲಿ ಒಂದಾಗಿ ಕೂಡಬೇಕೆಂಬುದೇ.

ಹೌಲಿನಿಂದ ನೂಜಿನಲ್ಪಟ್ಟ ಬದಲೆಯ ಅಕ್ಷೀಕ ಆಶೀರ್ವಾದವು ನಮ್ಮ ಧಾರಾತ್ಮಾಗಿಯಾಗಿ ದೇವರ ಕೃಪೆಯ ಹೂರಹಿಸುವುಳಿಕೆ ಅಗಿದೆ (1:8). “ರಹಸ್ಯವಾದ ತನ್ನ ಸಂಕಲ್ಪವನ್ನು ನಮಗೆ ತಿಳಿಯಹಿಸುವದರ ಮೂಲಕ ವಿಶೇಷವಾದ ಜ್ಞಾನವನ್ನು ಬುದ್ಧಿಯನ್ನು ತೋಟ್ಟು” (1:8, 9). ದೇವರು ಅತನ ಹೃದಯವನ್ನು ನಮಗೆ ತಿಳಿಯಹಿಸಿದ್ದಾರೆ!

**ವಜ್ಞನಗಳು 8-10.** ವಿಶೇಷವಾದ ಜ್ಞಾನವನ್ನು ಮತ್ತು ಬುದ್ಧಿ ಎಂಬುವುಗಳು ಅತನು ನಮಗೆ ತಿಳಿಯಹಿಸುವವು ಎಂಬುವಕ್ಕೆ ತಕ್ಷಧಿಯ ಅಗಿವೆ. ಈ ಜ್ಞಾನ ಮತ್ತು ಬುದ್ಧಿ ದೇವರ ಗುಣಗಳು ಅಗಿವೆಯೋ ಅಥವಾ ದೇವರು ತನ್ನ ಜನಲಿಗೆ ತೋಡುವಾಡಿದ ತೋಡೆಗೆ ಅಗಿವೆಯೋ ಎಂಬುದನ್ನು ವಿವರಣಾರಾಜ್ಯ ಒಂದೇ ಅಜಾಹಾಯವು ಇಲ್ಲ; ಅದರ ತೋಲನ್ನೇಯಲಿಗಾಗಿನ ಹಾಲನ ಹೂಢಿನೆಯು, ಏಫನೆದ ಈ ಭಾಗಕ್ಕೆ ನಾಮಾನಾಂತರವಾಗಿ ಹತ್ತಿರವಾಗಿದ್ದು, ಅತನ ಜಿತ್ತಪು ಜ್ಞಾನದಿಂದ ತುಂಜಿರಲೆಂದು ದೇವರು ಅವಲಿಗೆ ಜ್ಞಾನವನ್ನು ಮತ್ತು ಬುದ್ಧಿಯನ್ನು ಒದಗಿಸಿದ್ದಾನೆ ಎಂದು ನೂಜಿನುವುದಾಗಿದೆ (ತೋಲನ್ನೇ 1:9). ಇನ್ನೊಂದು ಮಾತನ್ನಲ್ಲ, ದೇವರು ನಮಗೆ ತನ್ನ ಜಿತ್ತವನ್ನು ತೋಟ್ಟಿದ್ದಾನೆ ಅದರ ಜೊತೆ ಅಲಕುತೋಳ್ಬುವ ಮತ್ತು ಅದನ್ನು ಅನ್ವಯಿಸಿ ತೋಟ್ಬುವ ನಾಮಧರವನ್ನು ತೋಟ್ಟಿದ್ದಾನೆ.

“ಜ್ಞಾನಕ್ಕೆ” ಇರುವ ರ್ಯಿಇಕ್ ನಾಮಹದವು (sophia) ಆಗಿದ್ದು, ಹೌಲಿನಿಂದ ಮತ್ತು ಹೊಸಬಡಬಂಡಿಕೆಯ ಇತರ ಲೇಖಕಲಿಂದ ಪರೇಹದೇ ಬಳಕೆಯಾಗುತ್ತಿರುವಂಧದ್ದಾಗಿದೆ. “ಬುದ್ಧಿ” ಎಂಬ ಹದಕ್ಕಿರುವ ರ್ಯಿಇಕ್ ನಾಮಹದವು (phronesis) ಎಂದಾಗಿದ್ದು, ಇದು ಹೊನ ಒಡಬಂಡಿಕೆಯಲ್ಲ ಇನ್ನೂ ಒಂದೇ ಒಂದು ನಾಲ ಸಿಕ್ಕುಪುದಾಗಿದೆ (ಲಾಕ 1:17ರಲ್ಲ, ನೀತಿವರ್ಣನೆ “ಭಾವನೆಯು” ಬಗ್ಗೆ ಮಾತನಾಡುವಾಗ). ಟ್ರೇಟೋಎ, ಅಲನ್ಸ್ಟ್ರೋ, ಫಿಲೋ, ಮತ್ತು ಸಿನೆಲಿಯೋ ಇವರು ಇನ್ನುತ್ತೆಯನ್ನು ಮಾಡುವಂತ ನರ್ಯವೇದಿಯದ ಹೊರತಾಗಿ ಇರುವ ಶೈಕ್ಷಣಿಕುಲಗಳು ಅಗಿದ್ದು ಎರಡು ಹಡಗಳ ಮಧ್ಯ ಇನ್ನುತ್ತೆಯನ್ನು ಮಾಡಿದವರಾಗಿದ್ದು ಅದು “ಜ್ಞಾನ”ದೊಂದಿಗೆ ಇರುವ ದೊಡ್ಡ ವಿಜಾರ ಜೊತೆ, ಹೇಳಬು ನಾಮಾನ್ಯ ಅರ್ಥಾಗಿರುವಂತೆ, ಮತ್ತು ಬುದ್ಧಿಯಾಗಿರುವಂತೆ ಎರಡನೆಯ ವಿಜಾರವಾಗಿದ್ದು, ಒಂದು ಸಿದ್ಧಾಂತ ಹಲಿಣಾಮವನ್ನು ಅಥವಾ ಜ್ಞಾನದ ಅನ್ವಯವನ್ನು ಪ್ರಕ್ರಿಯಹಿಸುವದಾಗಿದೆ ಎಂದು ಹೇಳುವವರಾಗಿದ್ದಾರೆ.<sup>46</sup> ಇದು ಹೊನ ಒಡಬಂಡಿಕೆ ಬಳಕೆಯಲ್ಲಿ ಸಿಜವಂದು ಕಂಡುಬಬುತ್ತದೆ. “ಜ್ಞಾನವು” ದೇವರ ವಿಷಯಗಳ ಜ್ಞಾನದ ಅಲಕುತೋಳ್ಬುವಿಕೆ ಅಗಿದೆ, ಮತ್ತು “ಬುದ್ಧಿಯು” ಈ ನಂಗತಿಗಳು ನಮ್ಮ ಪ್ರತಿದಿನದ ಜೀವಿತದ ಶಾಯೋಗಿಕ ಅನ್ವಯಗಳು ಅಗಿವೆ. ನಿಜವಾದ ಧಾರ್ಮಿಕ ಜ್ಞಾನವು ಮತ್ತು ಬುದ್ಧಿಯು ದೇವರ ನಮ್ಮದ್ವಾರಾದ ಶೈಕ್ಷಣಿಕೆಯ ಪರಿಗಳು ಅಗಿವೆ. ಹೌಲಿನು ದೇವರು ತೋಟ್ಟ ನಂಬಬವನಿಯ ಅಲಕುತೋಳ್ಬುವಿಕೆಯನ್ನು ಮತ್ತು ತಿಳಿಯವಂತ ಮಾಡಲು ದೇವರು ಅಲಸಿತೋಂಡಂಥ “ಆತನ ಜಿತ್ತದ ರಹಸ್ಯ”ವನ್ನು ಅನ್ವಯಿಸಿ ತೋಳ್ಬುವಂಥಿರುವಾಗಿನ್ನು ಪ್ರತಿಸಿಧಿಸುವವರುಗಳಾದ “ಜ್ಞಾನ” ಮತ್ತು “ಬುದ್ಧಿ” ಇವನ್ನು ಹೌಲಿನು ನೂಜಿಸಿದ್ದಾನೆ.

ರಹಸ್ಯ ಎಂಬುವದು mustērionದ ಭಾಷಾಂತಾರವಾಗಿದ್ದು, ಎಫೆನೆದಳ ಆಯ ಬಾಲ ಸಿಕ್ಕುಪುದಾಗಿದೆ. ಇದು ತೋಡಗಿಸಿಕೊಂಡ ದಿವ್ಯ ನರ್ಯವನ್ನು ಪ್ರಕಟಿಸುವಂಧದ್ದಾಗಿದ್ದು, ಅಳತೆಮಾಡಲಾಗಿದೆ ಮತ್ತು ಅರ್ಥನಿರ್ದಿಷ್ಟ ಅರ್ಥದಲ್ಲ ಅಥವಾ ಗ್ರಹಣಮಾಡುವಂಧದ್ದು ಅಲ್ಲ.<sup>47</sup> ಇಲ್ಲ ಬಳಸಿದಂತೆ, ಇದು ನುವಾರೆಯನ್ನು (ನೋಡಿಲ 6:19), ಕ್ರಿಸ್ತ ಮರಣ ಮತ್ತು ಪುನರುತ್ತಾಗಿ ಮೂಲಕ ಜಿನರನ್ನು ಹಾಷದಿಂದ ಜಡುಗಳೆ ಮಾಡುವಂಥ ದೇವರ ಉದ್ದೇಶವನ್ನು ನೂಜಿನುವುದಾಗಿದೆ. 1 ತೋಲಿಂಥ 2:7-13ರಲ್ಲ, ದೇವರ ರಹಸ್ಯವನ್ನು ಪ್ರಕಟಿಸುವ ಬಗ್ಗೆ ತೇಲ ವಿವರಗಳನ್ನು ಹೊಂದಿರುವ ವಿವರಗಳಿಂದೆಗೆ ಹೌಲಿನು ಹೋಗುತ್ತಿದ್ದಾನೆ.

ತಾನು ರಹಸ್ಯದ ಜ್ಞಾನದ ಅಥವಾ ಯೋಜನೆಯ ಬಗ್ಗೆ ತಾನು ಮಾತನಾಡುತ್ತಿರುವುದಾಗಿ ಅತನು ಹೇಳಿದನು. ಇದು ಸಮಯಕ್ಕಿಂತ ಹೊದಲೇ ಬಜ್ಜಿಲ್ಪಟ್ಟಿದ್ದು ಆದರೆ ಮನುಷ್ಯನ ಮಹಿಮೆಗೊಳಿಸುತ್ತ ದೇವರಿಂದ ಸಿಧರಿಂದಲ್ಪಟ್ಟಿದ್ದು ಆಗಿದೆ (ಪಜನ 7). ದೇವರ ಯೋಜನೆಯ ಬಗ್ಗೆ ಯಾರೊಬ್ಬ ಮನುಷ್ಯನೂ ತಿಂದಿಲ್ಲ. ಯಾರೊಬ್ಬನೂ ಇರಿ ಬಗ್ಗೆ ದೇವರು ಪ್ರಕಟಿಸುವ ತನಕ ಎಂದೂ ಯೋಜನಾರಾರನು ಮತ್ತು ಉಹಿಸಿಲಾರನು (ಪಜನಗಳ 8-10). ದೇವರು ತನ್ನದೇ ಆದ ಯೋಗ್ಯ ಸಮಯದಲ್ಲಿ, ಅತನು ತನ್ನ ಯೋಜನೆಯನ್ನು “ಆತ್ಮದ ಮೂಲಕ” ಪ್ರಕಟಿಸುತ್ತಾನೆ ಅತನು ಅಲಸಿಕೊಂಡರೆ ಅದನ್ನು ಹಡೆಯುತ್ತಾರೆ (ಪಜನ 10). ಹೊಲನು ತಾನು ಪ್ರಕಟಿಸುವೆಯನ್ನು ಹಡೆಯಲು ದೇವರಿಂದ ಆಯಿಲ್ಪಟ್ಟವರಲ್ಲ ತಾನೂ ಒಬ್ಬನು ಎಂದು ಖಂಡಿತವಾಗಿ ಹೇಳುತ್ತಾನೆ ಮತ್ತು “ಮನುಷ್ಯ ಜ್ಞಾನದ ಕಾರಣದ ಮಾತುಗಳಿಂದ ಹೇಳದೆ ದೇವರಾತ್ಮ ಕಾರಣಕ್ಕಾಗಿ ಮಾತುಗಳಿಂದ ...” (ಪಜನ 13) ಎಂದು ಹೇಳುವಾಗ ತನಗಾದ ಪ್ರೇರಣೆಯನ್ನು ಪ್ರತಿಪಾದಿಸುವವನಾಗಿದ್ದಾನೆ.

ಕಾಲಗಳಗಾಗಿ ದೇವರ ಯೋಜನೆಯ ರಹಸ್ಯವಾಗಿದೆ; ಅತನು ಪ್ರಕಟಿಸುವೆಯ ಮೂಲಕ ತಿಂದಿರುವೆಂದೆ ಮಾಡುವವರೆಗೂ ಇದು ಹೊಂದಿನಲ್ಪಟ್ಟಿರುವದು ಅಥವಾ ಬಜ್ಜಿಲ್ಪಟ್ಟಿರುವುದ್ದು ಅಗಿದೆ. ಈಗ ಮಾತ್ರ ಪ್ರಕಟಿಸಲ್ಪಡುತ್ತಾದ ನಮಗ್ರಾರಾದ ರಕ್ಷಣೆಯ ದಿವ್ಯ ಯೋಜನೆಯನ್ನು ಒಳಗೊಂಡಿದ್ದಾಗಿರುವಂಥಿದ್ದು (ಸೊಳಿಲ ರೋಮಫೂರ್ 16:25; 1 ಕೈಲಂಥ 2:7; ಎಫೆನ್ 6:19; ಕೈಲನ್ಸೆ 1:26; 1 ತಿಮೋಥಿ 3:9, 16), ಯೋಜನೆಯಲ್ಲ ಇರುವಂಥ ಕೆಲ ಸಿದಾಷ್ಟ ವಿಷಯಗಳ ಇದರಲ್ಲಿ ಸೇರಿಲೇ (ರೋಮಫೂರ್ 11:25; ಎಫೆನ್ 3:3, 6). ಮರಣದಿಂದ ಶುನರುತ್ತಾನದ ಬಗ್ಗೆ ಮತ್ತು ಕ್ರಿಸ್ತನ ಎರಡನೆಯ ಬರೋಣದ ಜೀವಿತದ ಬದಲಾವಣೆಯ ಬಗ್ಗೆ ಅತನು ನಮಗೆ ಹೇಳಿದನು (1 ಕೈಲಂಥ 15:51, 52). ನಭೇ ಮತ್ತು ಕ್ರಿಸ್ತನ ಮಧ್ಯದ ನಂಬಂಥವನ್ನು ಅತನು ವಿವರಿಸಿದನು (ಎಫೆನ್ 5:32). ಹೊಲನು ಅತನ ಜಿತ್ತದ ರಹಸ್ಯದ ಬಗ್ಗೆ ತೋಲಿಸಿದ್ದಾನೆ. “ಜಿತ್ತ” ಎಂಬ ಹಡವು *thelema* ಎಂಬುವದಿಂದ ಇದ್ದ (ಭಾವನೆಗಳ ಮೇಲೆ ಆಧಾರಿತವಾದ ಇಚ್ಛೆ)<sup>48</sup> ಮತ್ತು ದೇವರ ಜಿತ್ತವು ಅತನ ಹೃದಯದ ಪ್ರೀತಿಯಿಂದ ಬರುವುದಾಗಿದೆ ಎಂದು ತೋಲನುವುದಾಗಿದೆ.

ಅನುನಾರವಾಗಿ, ಎಂಬುದು ಗ್ರೀಕ್ ವಿಶೇಷಣದ *kata* ಭಾಷಾಂತರವಾದ ಆಗಿದ್ದು, ಎಫೆನದ ಈ ಭಾಗದಲ್ಲಿ ಬದುಭಾಲ ಬಳಸಲ್ಪಟ್ಟಿರುವುದಾಗಿದೆ (1:5, 7, 9, 11 [ಎರಡುಭಾಲ]) ಮತ್ತು “ಕೆಳಕ್ಕೆ ಇಡುವುದು” ಎಂಬಥಿವನ್ನು ಕೊಡಬಹುದಾಗಿದೆ.<sup>49</sup> ದೇವರ ಜಿತ್ತವನ್ನು ತಿಂದಿರುವೆಂದೆ ಮಾಡುವಲ್ಲಿ ಆ ಕೃಪೆಯನ್ನು ತೋಲಿಸುವ ಅಳಿಕ್ಕಾಯಿವನ್ನು ಹೊಂದಿದೆ (*eudokia* ದಿಂದ) ಎಂದು ಹೊಲನು ಧೃಢವಾಗಿ ಹೇಳುತ್ತಾನೆ.<sup>50</sup> ತನ್ನ ದೇವಜನಲಿಗೆ ಒಳೆಯಿದನ್ನು ಮಾಡುವುದಕ್ಕಾಗಿ ನೂರಾರ್ತಯ ತನ್ನ ಪ್ರೀತಿಯ ನಂಗತಿಯಲ್ಲಿ ಹಲಯಿವಂತೆ ಮಾಡುವಲ್ಲಿ ದೇವರು ವಿನು ನಂತರ್ಲು ಮಾಡಿದ್ದಾನೆ ಎಂದು ತಿಂದಿರುವುದಾಗಿದೆ (ಸೊಳಿಲ 1:5). ಈ ತರದ ವಿಜಾರವು ದೇವರು ತನ್ನ ಸ್ವಂತ ನಂಕಲ್ಪದಿಂದ ನೂರಿಸಿದಂಥಿದ್ದು (*protithemi*, “ಒಬ್ಬನ ಮುಂದೆ ಇಡುವಂಥಿದ್ದು”). ಅದು “ಲಿಕಾರ ಮಾಡುವಂಥಿದ್ದು”<sup>51</sup> ಅತನ ಸ್ವಂತದ ಪ್ರೀತಿಯ ಹೃದಯದಿಂದ ಉತ್ತರಿಸುವುದು ಆಗಿದೆ. ಅತನಿಂದ ಎಂಬುದು ಕ್ರಿಸ್ತನನ್ನು ನೂಡಿಸುವುದು ಆಗಿದೆ, ಮತ್ತು ಈ ಭಾಗದಲ್ಲಿ ಹೇಳಿದಂಥದ್ದೇವೂ ಕ್ರಿಸ್ತನಿಂಲ್ಲ ಅನಂದಿಸುವ ಆಶಿಂವಾದಗಳು ಆಗಿದೆ. ಹೇಗೂ, ಈ ವರ್ಜನದಲ್ಲ *en autōi* ಎಂಬುವನ್ನು “ಅತನಿಂಲ್ಲ” ಎಂದು ಉತ್ತರಿಸುವಾಗಿ ಭಾಷಾಂತರ ಮಾಡಬಹುದಾಗಿದೆ (NKJV), ದೇವರ ಜಿತ್ತವು ಹಲಗಣನೆಯ ಅಡಿಯಲ್ಲಿರುವಽಿಲಂದ ಮತ್ತು ಮುಂದಿನ ವರ್ಜನದ ತನಕ ಕ್ರಿಸ್ತನು ಎಂದು ಸ್ವಷ್ಟವಾಗಿ ನೂಡಿಸಲ್ಪಟ್ಟಿಲ್ಲ (ಸೊಳಿಲ 2 ತಿಮೋಥಿ 1:9).

ತೋಲಿಸಿದ್ದಾನೆ ಇಡೊಂದು *eis*ದ ಉತ್ತರಿಸು ಭಾಷಾಂತರವಾಗಿದೆ ಯಾಕೆಂದರೆ ಹೊಲನು ದೇವರ ಉದ್ದೇಶದ ತೆಗೆದುಕೊಳ್ಳಬೇಕೆಯ ದಿಂಡಿಯನ್ನು ಹೊಳಿಸಿನಲಕ್ಷಿದ್ದಾನೆ ಅದರಂತೆಯೇ

ಅದನ್ನು ರೂಪಿಸಿದ್ದಾನೆ. *ಸಿವರ್ಹಿನೆಬೀಲಾದ* ಎಂಬುದು *oikonomia* ಅಗಿದ್ದು (*oikos*, “ಮನ್”) ಮತ್ತು (*nomos*, “ಸಿಮಯ್”) ಎಂಬ ಸಂಯುಕ್ತ ಪದದಿಂದ ಮಾಡಲ್ಪಟ್ಟಿದ್ದು, “ಮನೆಯ ಸಿವರ್ಹಾಕ್ಷಣೆ, ಪ್ರಮಾದ, ಇನ್ನೊಬ್ಬರ ಆಸ್ತಿಯ, ವ್ಯವಸ್ಥಾಪಕನ ಕಳೆಲಯ, ಮೇಲ್ಪ್ರಜಾರಕ, ಮನೆವಾರೆಗಳ ಸಿವರ್ಹಾಕ್ಷಣೆ” ಎಂದಾಗಿದೆ.<sup>52</sup> Lincoln ಗಮನಿಸಿದಂತೆ *oikonomia* ಮೇಲ್ಪ್ರಜಾರಕನ ಹಾತವನ್ನು ನೂಡಿಸುವುದಾಗಿರಬಹುದು; ಆದರೆ ಇದಕ್ಕಾಗಿ ರೈಕ್ ಹದವು “ದೇವರ ಆಜ್ಞೆಯನ್ನು ಮತ್ತು ವಿಶ್ವದ ಮೇಲ್ಪ್ರಜಾರಣೆಯನ್ನು ತುಮವಾಗಿ ಬಳಸುವವನು ಎಂದಾಗಿದೆ.”<sup>53</sup>

ಇಲ್ಲಿನ ಅರ್ಥ ದೇವರು ಮೇಲ್ಪ್ರಜಾರಕನಾಗಿದ್ದಾನೆ. ಆತನೇ ಆಳವವನು, ಮತ್ತು ಆತನು ತನ್ನ ಯೋಜನೆಯ ಪ್ರಕಾರ ಸಿವರ್ಹಾವವನು ಆಗಿದ್ದಾನೆ, ಈ ರಹಸ್ಯವು ಈಗ ಪ್ರಕಟನಲ್ಪಟ್ಟಿತು. NASB ಯು ನರಭಾದ್ವಾದಕೆ ರೈಕ್ ವೇದಭಾಗದಲ್ಲಿ “ದ” ಯೋಗ್ಯವಾದದ್ದನ್ನು ಬಳಸಿದೆ, ಹಿಂಗಿದ್ದಾಗೆಯ್ಯ ಕೆಲ “ದ” ನೇಲನುವಿಕೆಗಳ ಸ್ಥಳಗಳು ಅಡಿಸುಡಿಯಲ್ಲವೇ. ದೇವರಲಂದ ಸಿವರ್ಹಿನಲ್ಲಿಡ್ಲಿತ್ತಿರುವ ಇದು ಸಹಜವಾಗಿ “ಸಮಯದ ಹಲ್ಲೂಣಣತೆಯಿತ್ತು” ನಡೆಸುವುದಲಂದ ನಲಯಾದ ಅಲಕ್ತಕಾಳ್ಬಿಕೆಯನ್ನು ಕೊಡುತ್ತದೆ. ಕ್ರಿಸ್ತನು ಈ ರಹಸ್ಯದಲ್ಲಿ ನಂಹೂಣಣವಾಗಿ ಒಳಗೊಂಡಿರುವುದಲಂದ ರಹಸ್ಯವು ಈಗ ಪ್ರಕಟವಾಗಿದೆ, ಅದರಿಂದ ಆತನು ಕೇಂದ್ರವೂ ಮತ್ತು ದೇವರ ಯೋಜನೆಯ ಸಿಯೋಗಿ ಏರಡೂ ಆಗಿರುವುದಲಂದಲೇ. ಕೊಲನ್ಸೈ 1:27ರಲ್ಲ, “ಕ್ರಿಸ್ತನು ಸಿಮ್ಮೆಲ್ಲ ಇರುವುದಲಂದ” ರಹಸ್ಯವು ಪ್ರಕಟಣಲ್ಪಟ್ಟಿದೆ ಎಂದು ಹೊಲನು ಹೊಳಣಿಸುತ್ತಾನೆ.

ಕಾಲವು ಹಲ್ಲೂಣಣವಾದಾಗ ಎಂಬುದು (*plerōma*, “ಹಲ್ಲೂಣಣ”) ಮತ್ತು (*kairos*, “ಕಾಲದ ಅವಧಿ”) ಎಂಬುದಲಂದ ಭಾಷಾಂತರವಾಗಿದೆ.<sup>54</sup> ಈ ಹದವು ದೇವರ ರಹಸ್ಯದ ಪ್ರಕಟನೆಗೆ - ಕ್ರಿಸ್ತಿಯ ಕಾಲವನ್ನು ಅನ್ವಯಿಸುವ ಸಮಯವನ್ನು ನೂಡಿಸುವುದಾಗಿದೆ. ಗಳಾಯ್ 4:4ರ, ಹೊಲನು, “ಕಾಲವು ಹಲ್ಲೂಣಣವಾದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಳ್ಳುನು” ಎಂದು ಹೇಳುತ್ತಾನೆ. ಹೊಲನು ಒಂದು ಕಾಯ್ ಸಂಭಿನಾರುವ ಒಂದು ಸಿವರಪಾದ ಸಮಯವನ್ನು ನೂಡಿಸುವುದಕ್ಕೆ “ಕಾಲ” *chronos* ಎಂಬ ಹದವನ್ನು ಬಳಸಿದ್ದಾನೆ.<sup>55</sup> ಈ ಹಲ್ಲಿಜ್ಜೆದಲ್ಲಿರುವ “ಹಲ್ಲೂಣಣತೆ” ಎಂಬುದು ಒಂದು ದಿಂಡಂದಿರಿಯ ನಂಹೂಣಣವಾಗಿರುವ ಇತಿಹಾಸದ ಸಮಯವನ್ನು ಸಿವರಪಾಗಿ ಕೊಡಲ್ಪಟ್ಟಿರುವುದನ್ನು ನೂಡಿಸುವುದಾಗಿದೆ.

ದೇವರಲಂದ ನೇಖಿನಲ್ಪಟ್ಟ ತಂದೆಯಂದ ವಾಗ್ನಾನ ಮಾಡಲ್ಪಟ್ಟ ತುವಾದಿಗಳಿಂದ ಮುಂತಿಗಿಸಿದ, ಯೆಹೂದಿಗಳ ತಾಚೇ ನೀಲಿಣಿಸುತ್ತಿದ್ದ ಮತ್ತು ಎಲ್ಲ ಬಿಂಬಿಸಿಗಳ ಕುಶಾಗರಲಿಂದ ಕಾಯ್ತಿದ್ದ “ಕಾಲವು ಹಲ್ಲೂಣಣ” ಆಯತ್ತು ಎಂಬುದು ಮಸ್ಸೀಯನು ಬಂದಾಗಿನ ಸಮಯವಾಗಿದೆ.<sup>56</sup>

“ಕಾಲಗಳು” ಎಂಬುದು ಬಹುವಜನವಾಗಿದ್ದ ಜಗತ್ತಿನ ಎಲ್ಲಾ ಅವಧಿಗಳು - ಮೂಲಪಿತ್ಯಗಳ ಸಮಯಗಳು ಮತ್ತು ಹೋಜೆಯ ಧರ್ಮಶಾಸ್ತರ ಹಾಗೂ ಇನ್ನೂಯೇಲ ಸಮಯಗಳು - ಈ ಎಲ್ಲ ಅವಧಿಗಳ ಯೇಸು ಕ್ರಿಸ್ತನ ಸಮಯವನ್ನು ನೂಡಿಸುವಂತಹೆಡ್ಡು ಎಂದು ಒತ್ತಿ ಹೇಳುವುದಾಗಿದೆ. ಈ ಸಮಯದಲ್ಲಿ ದೇವರು ತನ್ನ ಮಕ್ಕಳಿಗೆ ಬಿಂಬಿಸಿದುಗೆಗಳನ್ನು ಮತ್ತು ಅವಕಾಶಗಳನ್ನು ಕೊಡುವವನಾಗಿದ್ದಾನೆ.

ಆದರೆ ಈ ಪರಿಗಳ ಮತ್ತು ಅವಕಾಶವು ಸಮಯಕ್ಕಿಂತ ಮುಂಚೆ ಇರುವುಗಳಿಂದ ತಿಜಿಸುವವಲಿಗೆ ಹೊಳದಲು ಅವರ ಹಲ್ಲೂಣಣತೆಯಲ್ಲ ಹಂಡಿಹೋಗಲಿಲ್ಲ [ಗಳಾಯ್ 4:1-3] ಮತ್ತು ಅವಲಗೆ ಸಿದ್ಧಾಗಿರಿಲಿಲ್ಲ. ಕಾಯ್ತಿದ್ದಿರುವ ಅವಧಿಯ ಮುಗಿದು ಹೋಯಿತು, ಮತ್ತು ತರಬೇತಿಯ ಗತಿಯ ಮುಗಿಯತು ಮತ್ತು ಹೈಡೆತೆಯ

ನಮಯವು ತಲಹಿತ ವರಗಳ ಅವರ ಹಲಕೂಟತೆಗಾಗಿ ಕೊಡಲ್ಪಟ್ಟು. ಮನೆಯ ಯಜಮಾನನಾದ ದೇವರು, ತನ್ನ ಕೃತ್ಯೆಯ ಗುರು ಉದ್ದೇಶದಂತೆ ನಮಯವನ್ನು ನಿಗದಿಪಡಿಸಿದ್ದಾನೆ. ಆ ನಮಯವು ಬಂದಾಗ, ಆತನು ತೀಸ್ತ ಅವರೆಲನುಖಿತೆಯ ರಹಸ್ಯವನ್ನು ತೆರೆಯತ್ತಾನೆ ಮತ್ತು ಮನಸ್ಯರೊಡನೆಯ ಹಿಂದಿನ ವ್ಯವಹಾರಗಳನ್ನು ವಿಶಿಷ್ಟವಂಥ ಸಂಗತಿಗಳ ಹೊನ್ ಮನೋಧರ್ಮವನ್ನು ಹಲಿಜಯಿಸುತ್ತಾನೆ ಮತ್ತು ಆತನ ಕೃತ್ಯೆಯ ಉದ್ದೇಶವು ಬಹುಕಾಲದಿಂದ ನೇನೆನುದಿಗೆ ಜಡಿದ್ದ ತ್ರಿಕರ್ತಜೆಯನ್ನು ಸಂಪೂರ್ಣಗೊಳಿಸುವದು.<sup>57</sup>

ಎರಡನೆಯ ಬರುಹಿತೆಯ ಮೂಲಕ ಆತನ ಅವರೆಲನುಖಿತೆಯನ್ನು ಈ “ಸಂಪೂರ್ಣ”ತೆಯು ತೀಸ್ತ ಸಂಕಲ್ಪದಲ್ಲ ಸಂಪೂರ್ಣವಾಗಿ ಇರುವುದನ್ನು ತರುವುದಾಗಿದೆ. ಅದು ಈ ಪ್ರಸ್ತುತಕಾಲಕ್ಕೆ ದೇವರು ಇಲಿಸಿದ ಎಲ್ಲವನ್ನು ಒಳಗೊಳ್ಳುವುದಾಗಿದೆ.

ಮುಂದೆ, ಈ ವರಣವು ದೇವರು ನಿವಾಹಿಸಬೇಕಾದ ಎಲ್ಲವುಗಳನ್ನು ಒಳಗೊಂಡ ಸ್ವಭಾವವನ್ನು ಸ್ವಷ್ಟಪಡಿಸುವುದಾಗಿದೆ. ದೇವರು ತನ್ನ ಹೃದಯವನ್ನು ಹೊಲನ ಮೂಲಕ ಘೋಳಿಸಿದಂತೆ ತೀಸ್ತನಲ್ಲಿಯ ತನ್ನ ಉದ್ದೇಶವನ್ನು ತ್ರಿಕರ್ತಪಡಿಸುವುದಾಗಿದೆ. ಅದು ತೆಲ ಭಾಷಾಂತರಗಳಲ್ಲಿ ಇಬ್ಬಾಲ್ಕಾನಲ್ಲಿ ಕಾಣುವಂತೆ, ಇರುವ ಈ ಹದಗಳು ಸ್ವಷ್ಟ ಅರ್ಥಕೊಡುವದಗೊಂತು ಭಾಷಾಂತರಕಾರಲಿಂದ ಬದಗಿನಲ್ಲಿಟ್ಟಿದ್ದು ಎಂದು ನೂಜಿನವರು ಅಗಿದೆ. ಭಾಷಾಂತರಕಾರರು ನಲಿಯಾಗಿ ಮಾಡಿದ್ದಾರೆ ಕಾರಣ ಅದು “ಮೀಲ್ಪುಜಾರಜೆಯ ಕಾಲಗಳ ಹಲಕೂಟತೆಯಲ್ಲ ಯೋಗ್ಯವಾದದ್ದು” “ತೀಸ್ತನಲ್ಲಿ ಎಲ್ಲ ಬಿಷಯಗಳ ನಾರಾಂಶವು” ಅಗಿದೆ.

ನಾರಾಂಶ ಇದು ಗ್ರೀಕ್ ಭಾಷೆಯಲ್ಲಿ ಬಜಿತವಾಗಿ ಬಳಕೆಯಾಗುವ *anakephalaioō* ದಿಂದ ಎರವಲು ಹಡೆದಿದ್ದು, ಕೇವಲ ಇಲ್ಲ ಮತ್ತು ರೋಮಾಪ್ರ 13:9ರಲ್ಲ ಮಾತ್ರ ಸಿಕ್ಕುಪ್ರದಾಗಿದೆ. “ನಾರಾಂಶ” ವ್ಯಾಖ್ಯೆಯು “ಬುನರಾವತ್ಯಿನು,” “ತ್ರಿಯೋಂದನ್ನು ಒಬ್ಬಾಗಿ ತೀಸ್ತನಲ್ಲ ತರು” ಎಂದಾಗಿದೆ.<sup>58</sup> ರೇಣುಮದ ಹಲಜ್ಜೆದಲ್ಲ, ಹೊಲನು ಮಾನವ ಸಂಬಂಧದಲ್ಲಿ ಬಳಿಪಡುವ ಎಲ್ಲ ಆಳ್ಜೆಗಳಿಗೆ “ನಾರಾಂಶ”ವನ್ನು ಇಲಿಸಿದ್ದಾನೆ: “ನೀನು ಸಿನ್ನನ್ನು ತೀರಿಸುವ ಹಾಗೆ ಸಿನ್ನ ಸರೆಯವನ್ನು ತೀರಿಸು” ಎಂದು ಹೇಳಿಪುದನ್ನು ಅವರು ನಾರಾಂಶಿಕಲನುವುದೆ ತೀರಿ ಮತ್ತು ಇದಕ್ಕೆ ನಮಾನವಾದ ಭಾಷೆಯಲ್ಲ, ದೇವರ ನಾರಾಂಶಿಕಲಸಿದ ಯೋಜನೆಗಳ ತೀಸ್ತನಲ್ಲಿ ಇರುವು ಅಗಿದೆ.

ಗ್ರೀಕ್ ನಲ್ಲಿನ ಮಧ್ಯನ್ವರವು, ಇಲ್ಲ ಬಳಸಿದಂತೆ “ಆರು ಜೊತೆಯಾಗಿ ಕೊಡುವದು” ಎಂಬಧರ ಕೊಡುತ್ತಿದ್ದು<sup>59</sup> ಮೊದಲು ಕೂಡಿಕೊಡಿದ್ದ ಅದರ ಸಂತರದಲ್ಲ ದೂರವಾದಂಥರ ಸಂಧಾನ ಎಂದು ನೂಜಿನವರೆಂಥದ್ದಾಗಿದೆ. ಈ ತೀಸ್ತೀಯ ಯುಗದಲ್ಲ ದೇವರ ರಹಸ್ಯವ ತ್ರಿಕರ್ತಜೆಯ ತ್ರಿಕಾರ ಮೊದಲು ಕೂಡಿಕೊಂಡಿದ್ದ ಯಾವದು? ದೇವಜನಿಗಾಗಿ ಮತ್ತು ತೀಸ್ತನ ವಿಶ್ವಾಸಿಗಳಲ್ಲಿ ದೇವರನ್ನು ಯಾವದನ್ನು ಸಂಪೂರ್ಣಗೊಳಿಸಬೇಕೆಂದಿದ್ದನೇ ಅದನ್ನು ಇಲ್ಲ ಒತ್ತಿಹೇಳಲ್ಪಟ್ಟು ಸಂದರ್ಭವು ಅಗಿದೆ. ಆ ಕೈಸ್ತರು, ಅಲಿನಲ್ಪಟ್ಟವರೂ, ಸ್ವೀಕರಿಸಲ್ಪಟ್ಟವರೂ, ಜಡುಗಡೆ ಹೊಂದಿದವರೂ ಮತ್ತು ಕ್ಷಮಿಸಲ್ಪಟ್ಟವರೂ ಆಗಿರುವುದಲಿಂದ - ತೀಸ್ತನಲ್ಲಿದ್ದ ದೇವರ ರಹಸ್ಯದ ತ್ರಿಕರ್ತನೆಯನ್ನು ಹಡೆದವರೂ ಆಗಿರುವುದಲಿಂದ - ಆ ಕೈಸ್ತರು, ಹಾಪದ ಕಾರಣದಿಂದ ದೇವರಿಂದ ದೂರವಾದವರು ಆಗಿದ್ದರು (ಸೋಧಿಲ ಯೇಜಾಯ 59:1, 2) ಆದರೆ ಈಗ ಸಂಧಾನವಾಗಿದೆ ಎಂದು ನೂಜಿನವುದಾಗಿದೆ, ಹೊಲನು ದೇವರು ಎಲ್ಲ ಸಂಗತಿಗಳಲ್ಲ, ಹರಲೊಳಕೆದಲ್ಲಾಗಲೇ ಅಥವಾ ಭಾಬಿಯಲ್ಲಾಗಲೇ, ತೀಸ್ತನ ಶಿಲುಬೆಯ ರಕ್ತದ ಮೂಲಕ ತಾನೆ ಸಂಧಾನವಾಗಿದ್ದಾನೆ, ಎಂಬುದನ್ನು ಕೊಲಸ್ಸೆ 1:20-22ರಲ್ಲ, ಸ್ವಷ್ಟವಾಗಿ ವ್ಯಕ್ತಪಡಿಸಿದ್ದಾನೆ. ಕೊಲಸ್ಸೆಯವರು ಹಿಂದೆ ದೇವರಿಂದ ದೂರವಾಗಿದ್ದರು, ಕೆಷ್ಟ ಕಾಯಂಗಳ

ತೊಡಗಿದ್ದರು, ಆದರೆ ಈ ಮರುಮೈತಿಯಾಗಿದೆ. ಕ್ರಿಸ್ತನ ಶಿಲುಬೆಯ ರಕ್ತದ ಮೂಲಕ ದೇವರು ಏನನ್ನು ಸಂಪೂರ್ಣಗೊಳಿಸಿದನು? ಹಾಹಿಯಾದ ಮಾಲವನು ಆತನಿಜ್ಞ ಒಂದಾಗಿ ಕೂಡಿಸಬೇಕೆಂಬ ಮಾರ್ಗವನ್ನು ತೆರೆದನು. ಅದ್ದಿಲಂದ, ಆತನು ಭೂಹರಲೀಳಾಕರಣ ಇರುವ ನಮನವನ್ನು ಒಂದಾಗಿ ಕೂಡಿಸಿದನು ಇದು ದೊಡ್ಡದಾದ ನಂಥಾನಕ್ಕೆ ಒಂದು ರೂಪಾಳ್ಕ ವಿವರಣೆಯಾಗಿದ್ದು, ಅದು ಸಂಪೂರ್ಣವಾಗಿ ಕ್ರಿಸ್ತನ ಜಡುಗಡೆಯ ಕಾರ್ಯವಾಗಿದೆ. ಏನೇ ಅಗಲ, ಕ್ರಿಸ್ತನು ತನ್ನ ರಕ್ತವನ್ನು ದೇವದೂತಿಗಾಗಿ ಅಥವಾ ಸೃಷ್ಟಿನಲ್ಲಿ ಜಗತ್ತಾಗಿ ಜೀಲಿಅಲ್ಲ ಆದರೆ ಹಾಪಮಯವಾದ ಮನುಕುಲಕ್ಕಾಗಿ.

ರೀಕ್ ವೇದಭಾಗದಲ್ಲಿ, ವಜನ 10ರಳ್ಲಿ “ಕ್ರಿಸ್ತ” ಎಂಬುದಕ್ಕಿಂತ ಮುಂಜೆ ಉಪಹದವು ಕಂಡುಬರುತ್ತದೆ. Salmond ಗಮನಿಸಿದಂತೆ ವಜನ 12ರಳ್ಲಿರುವಂತೆ, ಇರುವ ಅಧಿಕೃತ ಶಿಂಗಿರಕನಾಗಿ ಮಾಡಲು ಈ ಉಪಹದವು ನೇಲನಲ್ಲಿಟ್ಟಿದೆ.<sup>60</sup> Henry Alford “ಕ್ರಿಸ್ತ” ಎಂಬ ಹದಕ್ಕೆ ಆ ಉಪಹದವು ವಿಶೇಷಣದ ನಂತರ ನೇಲಸಿದ್ದು, ಒಂದು ವಿಶೇಷ ಅಂಶ ಇರುವಂತೆ ಮಾಡಲ್ಪಟ್ಟಿದ್ದು ಎಂದು ಹೇಳುತ್ತಾರೆ.<sup>61</sup> ಈ ವಜನದಲ್ಲಿ ಮಾಡಲ್ಪಡುತ್ತಿರುವ ಅಂಶವು ಮಾನವನು ದೇವರೆಂದನೆ ನಂಥಾನದ ದೇವರ ಬ್ರಾಹ್ಮ ಉದ್ದೇಶವು ಈ ಕೃತ್ಯಾಯ ಯುಗದಲ್ಲಿ ಹಾಹಿಯಾದ ಮಾನವನ್ನು ತಾನೇ “ಕ್ರಿಸ್ತನಿಜ್ಞ” ಒಂದಾಗುವದು ಎಂದು ಅಗಿವೆ. ಭೂಹರಲೀಳಾಕರಣ ಇವರು “ಯಾರ ಹೋದ ನಂಗಿತಿಗಳನ್ನು ಒಣಗೊಂಡಿರು”<sup>62</sup> ದಿವ್ಯ ಉದ್ದೇಶದ ಹರಮಾವಧಿಯ ಅಗಿದೆ.

ದೇವರು ಈಗ ಕ್ರಿಸ್ತೀಯ ಯುಗದಲ್ಲಿ ಪ್ರಕಟಿಸಿದಂತಹ ದೇವರ ರಹಸ್ಯವನ್ನು 1:8-10ರಳ್ಲಿ, ಹೌಲನು ಫೋಂಟಿನುವಷಣಾಗಿದ್ದಾನೆ. ಈ ಯುಗದ ಆರಂಭದಲ್ಲಿ, ಮನುಷ್ಯರನ್ನು ದೇವರೆಡೆಗೆ ತರುವ ನಂಥಾನ ಪ್ರತೀಯೆಯಲ್ಲ ಕ್ರಿಸ್ತನು ಇದ್ದಾನೆ; ಆತನು ಭೂಹರಲೀಳಾಕರಣ ನಂಥಾನವನ್ನು ಮಾಡಿದಾಗ ಪ್ರತಿಯೊಬ್ಬರು ಆತನಿಜ್ಞ ಪ್ರವೇಶಿಸುತ್ತಾರೆ ಮತ್ತು ದೇವದೂತರೂ ಮತ್ತು ಕ್ರಿಸ್ತನಿಜ್ಞ ಬಿಶ್ವಾಸಿಗಳು ಆಗುತ್ತಾರೆ. ಹಿಂದಿನ ಯುಗದಲ್ಲಿ ರಹಸ್ಯವಾಗಿದ್ದಿದ್ದು ಆದರೆ ಈಗ ಪ್ರಕಟಿಸಲ್ಲಿಟ್ಟಿದ್ದು ಇದು ದೇವರ ಉದ್ದೇಶವು ಅಗಿದೆ.

## ಬಾಧ್ಯತೆ ಹೋಡಲ್ಪಟ್ಟ (1:11-12)

<sup>11-12</sup>ಆತನಿಜ್ಞ ನಾವು ನಂತರ ಅತನ ಬಾಧ್ಯತ್ವಾದೆವು ನಮನ್ತಕಾಯಣಿಗಳನ್ನು ತನ್ನ ಇತ್ತಡಂತೆ ನಡಿಸುವ ದೇವರು ತನ್ನ ದೇವರು ತನ್ನ ನಂತಲ್ಪ ಹೊಂದಿದ, ಕೈನೆಯಲ್ಲ ಕ್ರಿಸ್ತನಿಜ್ಞ ವೈದಲ ಸಿಲಂಕ್ಯಾಯನ್ನು ಹೊಂದಿದವರಾದ ನಾವು ಆತನ ಮಹಿಮೆಯನ್ನು ಕೊಂಡಾಡುವವರಾಗುವೆವು.

ಆತನು ಕ್ರಿಸ್ತನಿಜ್ಞರವರ ತನ್ನ ಅಶಿವಾದಗಳನ್ನು ಅನುಭಬಿಸುವವರ ಹಣಿಯನ್ನು ಮುಂದುವರೆಸುತ್ತಿದ್ದಂತೆ, ಹೌಲನು ಕ್ರಿಸ್ತನಿಜ್ಞಯ ಸ್ವಕೀಯರ ಬಗ್ಗೆ ಬರೆಯುತ್ತಾನೆ.

ವಜನಗಳ 11-12. ನಾವು ದೇವರೋದನೆ ಮರುಮೈತಿಗೊಂಡಿದ್ದು ಕ್ರಿಸ್ತನಿಜ್ಞಯ ಆತನ ಉದ್ದೇಶದ ಪ್ರಕಾರವೇ ಎಂದು ಹೌಲನು ಹೇಳುತ್ತಾನೆ. ಯಾರು ಕ್ರಿಸ್ತನಿಜ್ಞ ದೇವರೆಡಾದನೆ ಮರುಮೈತಿಗೊಳ್ಳುತ್ತಾರೋ ಅವರು “ಸ್ವಕೀಯ ಪ್ರಜೆಯಾಗುತ್ತಾರೆ” ಎಂದು ಆತನು ಹೇಳುತ್ತಿದ್ದಾನೆ. ಇದು ಆರನೆಯ ಅಪ್ಪಿತ್ತು ಅಶಿವಾದವಾದವಾಗಿದೆ. NASBಯ “ಆತನಿಜ್ಞ” ಎಂಬುದನ್ನು (ವಜನ 10 ನಮಾರೋಮಹದಲ್ಲಿ ಸಿಕ್ಕುವ) ವಜನ 11ರಳ್ಲಿ ಸಿಕ್ಕುವ “ಸ್ವಕೀಯಪ್ರಜೆ” ಎಂಬ ಚಾಕ್ಯದ ಜೀವತೆ ಇಲಿಸಿದ್ದು ಅದಕ್ಕಿಂತಲೂ ಹೆಚ್ಚಾಗಿ ವಜನ 10ರಳ್ಲಿನ ಚಾಕ್ಯಪ್ರಜೆಯಲ್ಲಿ ಇದ್ದ ಹಾಗೆ ಇದೆ. ಈ ಭಾಗವನ್ನು ಇಟ್ಟಹೆಚ್ಚಾಗುವದರ ಜೀವತೆ, ಕೈಸ್ತರು ವಿಶೇಷವಾದ ಪಂಬವನ್ನು ಹೊಂದಿದ್ದಾರೆ ಎಂದು ನೂಜಿಸುವಣಾಗಿದ್ದಾನೆ. ಆತನಿಜ್ಞ (“ಯಾರಲ್ಲ”) ಈ ಜೀವತೆಯಾದ ಅನೆನ್ನಂದು ಅಶಿವಾದವನ್ನು ಹಲಿಜಯನುಪುದಾಗಿದೆ.

ಕಾಳಜೀ ಪ್ರಾರ್ಥಣವಾದ ಲಕ್ಷ್ಯವು ಸ್ವೇಚ್ಛೆಯಾದೆಂಬು ಎಂಬ ಹದಕ್ಕೆ ತೊಡಲ್ಪಟ್ಟಿದ್ದ ಭಾಷಾಂತರಗೊಂಡ ರ್ಯಾಷ್ ಕ್ರಿಯಾಹದವು *eklērōthēmen* ಎಂದಾಗಿದೆ. ಈ ಹದದಿಂದ *klēroō* ಇದ್ದು, ಇದರ ಅರ್ಥವು “ಹೆಣ್ಣು ಬೆಲೆಯುಳ್ಳದು, ಹೆಚ್ಚಿನದಲಿಂದ ಹಲಗಣಿನಲ್ಪಟ್ಟಿದ್ದು”<sup>63</sup> ಮತ್ತು “ಕೆಳ್ಳಂಥ ಭಾಗ”<sup>64</sup> ಎಂದಾಗಿದೆ. Lincoln ರವರು, ಇಲ್ಲಿಯವ ಕ್ರಿಯಾಹದವು ವಿಷಯದ ಮೇಲೆ ಪ್ರಯೋಗ ಮಾಡುವಂಥ ಕರ್ಮವಿ ಪ್ರಯೋಗದಲ್ಲಿದೆ ಮತ್ತು “ಹೆಚ್ಚಿನದನ್ನು ನೇಮಕ ಮಾಡುವಂಥದ್ದು” ಎಂಬುದಕ್ಕೆ ಹೆಣ್ಣು ಒತ್ತುತ್ತೆಂದು ಪದಾಗಿದೆ ಎಂದು ನೂಜಿಸಿದ್ದಾರೆ.<sup>65</sup> *Klēros*ಗೆ ನಂಬಂಧಿಸಿದ ನಾಮಹದವು ಬಿಶ್ವಾಸಿಗಳನ್ನು ಯೋಗ್ಯರನ್ನಾಗಿಸುತ್ತಾ ದೇವರು ಹೇಳಿದ ಮಾತುಗಳು “ಬೆಳಕಿನ ರಾಜ್ಯದ ದೇವಜನರ ಬಾಧ್ಯತೆಯಲ್ಲ ಹಾಲುಗಾರರಾಗುವುದಕ್ಕೆ” ಎಂದು ತೊಲನ್ನೆ 1:12ರಲ್ಲಿ ಬಳಸಲ್ಪಟ್ಟಿದೆ. Septuagint (LXX),<sup>66</sup> ರಲ್ಲಿ *klēros* ಎಂಬುದು ಅರಣ್ಯಕಾಂಡ 26:55, 56ರಲ್ಲಿ ಇನ್ನಾರ್ಥಿಲ್ಲ ಬುದಕಟ್ಟಿನೊಳಗೆ ವಾಗ್ಯಕ್ಕೆ ನಾಡಿನ ಭಾಗಗಳ ನಂದರ್ಭದಲ್ಲಿ ಬಳಸಲ್ಪಟ್ಟಿದೆ. LXX ನಲ್ಲಿ ನಂತರ, ಇನ್ನಾರ್ಥಿಲ್ಲ ದೇವರ “ಬಹುವಾದ” ಅಥವಾ “ಭಾಗ” ಧರ್ಮಾರ್ಥದೇಶಕಾಂಡ 9:29 ಮತ್ತು 32:8, 9ರಲ್ಲಿ ಎಂದು ನೂಜಿನಲ್ಪಟ್ಟಿದೆ. ಇಂಥಂತಹ ನಂಬಂಧಿತ ನಾಮಹದಗಳ ಬಳಕೆಯಲ್ಲಿ ಕೆಲ ವ್ಯಾಖ್ಯಾನಕಾರರು, ಎಫೆಸ 1:11ರಲ್ಲಿನ ಕ್ರಿಯಾಹದವು, “ನಾವು ದೇವರ ಭಾಗವಾಗಿ ಅಲನ್ಲಿಟ್ಟಿದ್ದೇವೆ” ಎಂಬುದಲಿಂದ ತೆಗೆದುಕೊಳ್ಳಲ್ಪಟ್ಟಿರಬಹುದು ಎಂದು ಹೇಳುತ್ತಾರೆ. ದೇವರು ಬಿಶ್ವಾಸಿಗಳನ್ನು ಇಂಥ ಸಿಕ್ಕಿತವಾದ ಹೆಣ್ಣು ಅಥವಾ ಬಿಧಿಗಳಿಂದ ಯೋಗ್ಯರನ್ನಾಗಿಸುತ್ತಾನೆ ಎಂದು ತೊಲನ್ನೆ 1:12 ಹೇಳುವಂತೆ ದೇವರು ಬಿಧಿಗಳನ್ನು ನೇಂಬಿಸಿ ರುತ್ತಾನೆ ಅಥವಾ ನಿಗದಿಪಡಿಸಿರುತ್ತಾನೆ. ದೇವರ ಮತ್ತುಭಾದ ನಾವು, ದೇವರ ವಂಶಸ್ಥರು ಮತ್ತು ಬಾಧ್ಯತೆಯುಳ್ಳವರು ಆದಾಗ, ನಮಷ್ಠಕ್ಕೆ ನಾವೇ ದೇವರ ವಾರಸುದಾರರು ಎಂದು ಈ ಹಲಜ್ಞಿದದಲ್ಲ ನಲಿಯಾಗಿ ಕಾಣಿಸುವುದಾಗಿದೆ. ನಾವು ವಜನ 12ಕ್ಕೆ ಬಂದಾಗ ಅಲ್ಲ ವಾರಸುದಾರರನ್ನಾಗಿ ನೇಂಬಿಸಿದ್ದನ್ನು ಕಂಡಾಗ, ನಾವು “ಆತನ ಮಹಿಮೆಯನ್ನು ತೊಂಡಾಡುವುದನ್ನು” ಇದು ಬಿಶ್ವಾಸಿ ನೂಜಿಸುವುದಾಗಿದೆ.

ತನ್ನ ಜನಲಗೊಂಡು ದೇವರ ಉದ್ದೇಶವು ಆತನ ಕ್ರಿಯಾತಿಯಿಂದ (1:4), ಆತನ “ದಯಾ ಪ್ರಾರ್ಥಣಕರೆಯಿಂದ” (1:5, 9), ಮತ್ತು ಆತನ ಕೃಪೆಯಿಂದ (1:6-8) ಬರುವುದಾಗಿದೆ. ಆತನ ನಂತರ ಅಯ್ಯಿಯ ಮೇರೆಗೆ ಕ್ರಿಸ್ತನಲ್ಲಿರುವವರು ದೇವರಿಗೆ ಬಾಧ್ಯಫರಾಗಿದ್ದಾರೆ (ನೋಡಿಲ 1:4, 5).

ಮುಂದಿನ ಹಲಳ್ಕಿಗೆ ಮೂರು ಹದಗಳು ಅವಶ್ಯಕತೆ ಇವೆ. ಮೂರಲ ಹದವು ಉದ್ದೇಶ (*prothesis*) “ಯೋಜನೆ, ಉದ್ದೇಶ, ತೀವ್ರಾನ, ಜ್ಞಾತ್”<sup>67</sup> ಇದು ದೇವರಿಂದ ಉದ್ದೇಶ ಪ್ರಾರ್ಥಣಕರಾಗಿ ರೂಪಿಸಲ್ಪಟ್ಟಿದ್ದು ಎಂದು ನೂಜಿಸುವುದಾಗಿದೆ.<sup>68</sup> ಕ್ರಿಸ್ತನಲ್ಲಿ ನಂಜಿಗನ್ತುರಾಗಿ ಕರಂಡುಬರುವಾದ ನಹಜವಾಗಿ ಅಥವಾ ಆಕಸ್ಮೀಕರಾಗಿ ಕಾಣಿಸುವುದಿಲ್ಲ ಅದರೆ ದೇವರ “ಸಿಕ್ಕ ರಜನೆ” ಆಗಿರುವುದರ ಮೂಲಕವೇ.

ಎರಡನೆಯ ಹದವು ನಂತರ ಎಂದಾಗಿದ್ದು *boule*, ನೂಜಿಸುವ ಎಂಬುದಲಿಂದ ಇಡ್ಯಾಗಿದ್ದು, “ಬಿಜಾರ ಮತ್ತು ಪ್ರತಿಕ್ರಿಯೆ: ಇವುಗಳು ಬಿವೇಜನುವಿಕೆಯಲ್ಲಿ ಸೇಲಕೆಂಡಿದೆ.”<sup>69</sup> ದೇವರು ಕ್ರಿಸ್ತನಲ್ಲಿರು ತನ್ನ ಉದ್ದೇಶದಲ್ಲಿ ಸಿಕ್ಕಜ್ಞರಾಗಿ ನಡೆದುಕೊಳ್ಳಲಾರನು. ಆತನು “ನಮಾಲೋಜನೆಯ ಸಭೆಯ ಮುಂದೆ” ಇದನ್ನು ತರುವವನಾಗಿದ್ದಾನೆ. ಸಭೆಯ ಆರಂಭದ ದಿನಗಳ ಹೇತು ತುಂನಗದಲ್ಲ (ಅಪ್ಪೊನ್ತುಲರ ಕೃತ್ಯಗಳ 2:23), ಅಪ್ಪೊನ್ತುಲನು ಅದೇ ಹದವನ್ನು ಬಳಸಿದ್ದು ಯೇಸು ಕ್ರಿಜನಲ್ಪಡುವ ಮೂಲಕ ದೇವರ “ಪ್ರಾರ್ಥಣೋಜಿತ ಯೋಜನೆಯಿಂತೆ” (“ಪರಿಗಣಿಸಲ್ಪಟ್ಟ ಉದ್ದೇಶ”: NKJV; “ನಂತರ ನಡೆಸುವಿಕೆ”: ASV) ಜಡುಗಡೆ ಮಾಡಿದನು ಎಂದು ಹೇಳಿದನು. ನಾವು ಹಲ್ಲೋಕದಲ್ಲಿ ಈ ನಸ್ಸಿವೇಶವನ್ನು ಕೇವಲ ಉಹಳಿಗೆ ಮಾಡಬಹುದು - ಮೌದಲು ಅಲ್ಲ ಜಗತ್ತು ಅಥವಾ ಮಾಲವ

ಇದ್ದರು - ತಂದೆ, ಮಗ, ಮತ್ತು ಹಲಿಬುದ್ಧಾರ್ಥಕರು, ಜಿದ್ದುಹೊಂದ ಮಾನವನ ಜೀವಿತದಲ್ಲಿನ ಹಾಷವನ್ನು ಹೊಡಿಸುತ್ತಿರುವ ಸಿಣಿನಲ್ಲಿ ಪರಿತ್ರಾಣಿಸಿದ್ದಾರ್ಥಕರು. ಇದು ದೇವರ ಅಭಿವಾದಿವ್ಯತೆಯ ನಂತರ ನಂತರ ಹಿಂದಿನ ಯಾರೂ ಜನಿಸಿದ ಲೀಟಿಯಲ್ಲಿ ಜನಿಸಲು ಈ ಜಗತ್ತಿಗೆ ಬಾಹ್ಯ, ಹಿಂದಿನ ಯಾರೂ ಜನಿಸಿದ ಕಾಗೆ ಜಗತ್ತಿನಲ್ಲಿ ಜೀವಿಸುವದು, ಮತ್ತು ಅಂತಿಮವಾಗಿ ಕಳೆದು ಹೊಂದ ಮನುಷುಲವನ್ನು ಜಡಿಸುವ ಸಿಣಿನಲ್ಲಿ ಹಿಂದಿನ ಯಾರೂ ಮರಣಿಸದ ಲೀಟಿಯಲ್ಲಿ ಮರಣಿಸುವದು ಅಗಿದೆ. ದೇವರ ಯೋಜನೆಯು ನಿರಿಯಾಗಿ ಅಲೋಚಿಸಲ್ಪಟ್ಟಿದ್ದು, ಅಲ್ಲದೇ ಪೂರ್ವಕವಾದ ದಿನ ಮತ್ತು ನಿಷಾಯನಲ್ಪಟ್ಟಿದ್ದು; ಮತ್ತು ಮಗನು ಈ ಜಗತ್ತಿಗೆ ರಕ್ಷಣಾಗಿ ಬರುವದನ್ನು ನಂತರ ನಂತರ ಅಗಿದೆ. ಅತನು ತಂದೆಯ ಜಿತ್ತವನ್ನು ನಂತರಾಷ್ಟ್ರಿಯ ಮಾಡಿದನು, ಅದರೆ ಯಾವ ಯೋಜನೆಯು ಮಂಂಜಿತವಾಗಿಯೇ ಅಲೋಚಿಸಲ್ಪಟ್ಟಿತ್ತು ಆ ಯೋಜನೆಯನ್ನು ಯೋಜನೆಸ್ತಿಸುವುದನಂತರ ತಿಸ್ತನಲ್ಲಿ ದೇವರ ಮಕ್ಕಳಾಗುವದಕ್ಕೆ ತರುವ ಒಂದು ನಿರ್ಧಾರ ಅಭಿವಾದಿಯಾಗಿ ಅಗಿದೆ.

ಮಾರನೇಯ ಹಡವು ಇತ್ತು ಜಿತ್ತು, ಗ್ರೀಕ್ ಹಡದಿಂದ ಭಾಷಾಂತರವಾದ ನಾಮಹಡದ *thelema* ಅಗಿದೆ. ಈ ಹಡವು ಹೊನ ಒಡಬಂಡಿಕೆಯಲ್ಲಿ ಸುಮಾರು ಅರವತ್ತು ಬಾಲ ಸಿಕ್ಕತ್ತದೆ.<sup>70</sup> ಈಲ ಹೊರತ್ತು ಹಡಿಸುವಿಕೆಗಳಲ್ಲ, ಇದು “ಇತ್ತು” ಎಂದು ಭಾಷಾಂತರವಾಗಿದೆ ಮತ್ತು ನಾಮಾನ್ಯವಾಗಿ ದೇವರ ಜಿತ್ತವೆಂದು ನಾಜಿತವಾಗಿದೆ. *Boule* ಎಂಬುದು ಒಂದು ನಂಗತಿಯನ್ನು ಮಾಡುವ ನಿರ್ಧಾರವಾಗಿ ನಾಜಿಸಿದರೆ, *thelema* ಜಿತ್ತವನ್ನು ಕಾಯುರೂಪಕ್ಕೆ ತರುವಂತೆ ನಮಗೆ ತೋರಿಣಿಸುವುದನ್ನು ನಾಜಿಸುವುದಾಗಿದೆ.<sup>71</sup> ದೇವರ ಉದ್ದೇಶದಲ್ಲ, ದೇವರ ಯೋಜನೆವಂತೆ ಮತ್ತು *boule* ಅತನು ಏನನ್ನು ಮಾಡಬೇಕೆಂದು ಬಯಸುವ ಬಗ್ಗೆ ಮನ್ಯಾಡುವುದಕ್ಕೆ ಉದ್ದೇಶವು ದಿವ್ಯ ಪ್ರಜ್ಞೆಯಲ್ಲಿ ಒಳಗೊಂಡಿದೆ. ದೇವರು ಶ್ರೀತಿಯಂದ ತೋರಿಣಿಸಿದ, ದಿವ್ಯಭಾವನೆಯ ಕಾಡ ಇದರಲ್ಲಿ ಒಳಗೊಂಡಿದೆ (1:4). ಅಂತಿಮವಾಗಿ, ದೇವರು ತಿಸ್ತನಲ್ಲಿ ತನ್ನ ಯೋಜನೆಯನ್ನು ಇಟ್ಟುಕೊಂಡಿರುವುದಲಂದ ದಿವ್ಯಜ್ಯತ್ವಂ ಕಾಡಾ ಇದರಲ್ಲಿ ಒಳಗೊಂಡಿದೆ (*thelema*). ದೇವರು “ಎಲ್ಲ ಕಾಯುಗಳನ್ನು ಮಾಡುತ್ತಾನೆ” ಎಂದು ರೋಮಾಸುರ 8:28ರಲ್ಲಿ ಹೊಲನು ಹೇಳುವಾಗ, ಇಡುಗಡೆಯಲ್ಲಿ ಮತ್ತು ಸ್ವಾಷಿಯಲ್ಲಿ ನೇರುವ ಎಲ್ಲಾ ನಂಗತಿಗಳ ಮೇಲೆ ದೇವರ ನಾವಭಾಂತ್ಯವನ್ನು ಅತನು ನಾಜಿಸುತ್ತಿದ್ದಾಗೆನೆ. ನಭೀಯಲ್ಲಿನ ಮತ್ತು ಜಗತ್ತಿನಲ್ಲಿಯ ತ್ವರಿತೆಯಂದು ಅತನು ಉದ್ದೇಶದ ಜೊತೆ ಮನುಷ್ಯನು ಒಳೆಯಿದುಕೊಂಡಿ ಮತ್ತು ತನ್ನ ಮಹಿಮೆಗಾಗಿ ಈ ಜೊತೆಯಲ್ಲಿ ಯೋಜನೆಗಳನ್ನು ನಡೆಸುವುದಕ್ಕೆ ನಾಗುವುದಾಗಿದೆ (ನೋಡಿಲ ದಾಸಿಯೀಲ 4:32).

ತಿಸ್ತನಲ್ಲಿ, ದೇವರು ಎಲ್ಲವನ್ನು ನಮಗಾಗಿ ಮಾಡಿದನು, ಅತನು ನಮಗೆ ನಿಲಂಜ್ಞೆಯನ್ನು ಕೊಡುವನು ಮತ್ತು ಮಹಿಮೆಯನ್ನು ಕೊಂಡಾಡುವುದಕ್ಕೆ ಇರುವ ಸಿಣಿನಲ್ಲಿ ಅತನು ನಮಗೆ ನಿಲಂಜ್ಞೆಯನ್ನು ಅಂತ್ಯದವರೆಗೂ ಕೊಡುವನು. ಇತ್ತಿಜೆಗೆ ಹೊಲನು “ಅತನ ಕೃಪೆಯ ಮಹಿಮೆಯನ್ನು” ಪ್ರಖ್ಯಾತಿಗೆ ತರುವುದರ ಬಗ್ಗೆ ಮಾತನಾಡಿದನು (1:6). ನಾವು ನಿಲಂಜ್ಞೆಯ, ಅದರಂತೆಯೇ ಜಡುಗಳೆ, ಕ್ಷಮಾಪಣ ಮತ್ತು ಬುದ್ಧಿಯ ಕಾರಣದಿಂದ ದೇವರನ್ನು ನಾವು ಪ್ರಖ್ಯಾತ ಹಡಿಸುವವರಾಗಿದ್ದಾರೆ (1:7-10). ನಾವು ನಿಲಂಜ್ಞೆಯನ್ನು ಹೊಂದಿದ್ದು ದೇವರ ಭಾಧ್ಯಾಂತರಾದ ಕಾರಣದಿಂದಲೇ.

“ನಿಲಂಜ್ಞೆ” ಎಂಬ ಹಡವು *proelpizo* ದಿಂದಾಗಿದ್ದು, Wuest ಆದಂಥ ಇದು “ಒಂದು ನಂಗತಿಯ ಧ್ವಿಳಿತಲನುವ ಮನ್ಯ ಒಬ್ಬ ವ್ಯಕ್ತಿಯನ್ನಾಗು ಅಭಿವಾದಿಸಿದ್ದಾರ್ಥಕರು” ಎಂದು ವ್ಯಾಖ್ಯಾನಿಸುವುದಾಗಿದೆ.<sup>72</sup> ಇದು *pro*ದ ಪ್ರಸ್ತಾವನೆಯ ಒತ್ತಡವು ಅಗಿದ್ದು *elpizo*

ಹೊಂದಿಕೊಂಡಿರುವುದು ಅಗಿದ್ದು, ನಾಮೂನ್ಯಪಾದ ರೀಇಕ್ ಕ್ರಿಯಾಪದವಾದ “ಸಿಲಿಂಟ್” ಅಗಿದೆ. “ತೀಸ್ತನನಳ್” ನಾವು ಸಿಲಿಂಟ್ಯಿನ್ನು ಹೊಂದಿದವರಾಗಿದ್ದೇವೆ ಯಾಕೆಂದರೆ ನಮ್ಮ ಸಿಲಿಂಟ್ಯಿಯ ವೃತ್ತಿಯಲ್ಲ ಇಲಸುವುದಾಗಿದೆ. ನಾವು “ಅತನಳ್” ಸಿಲಿಂಟ್ಯಿನ್ನು ಹೊಂದಿದವರಾಗಿದ್ದೇವೆ ಯಾಕೆಂದರೆ, ನಾವು ನುವಾರೆಗೆ ಬಿಫೋಯರಾಗಿದ್ದೇವೆ. “ತೀಸ್ತನನಳ್” ನಾವು ದೀಕ್ಷಾನ್ನಾನ ಮಾಡಿಸಿಕೊಂಡುವರ ಅಂಶಕ್ಕೆ (ರೋಮಾತ್ಯರ 6:3), ಎಲ್ಲ ತ್ರಿತಿ ಅತ್ಯೇಕ ಅಶೀವಾದಗಳು ಸಿಕ್ಕುತ್ತವೆಯೋ ಅಲ್ಲ ಅಂದರೆ “ತೀಸ್ತನನಳ್” ನಾವು ನಮ್ಮ ಜೀವಿತವನ್ನು ಜೀವಿಸಲು ಆರಂಜಿಸುತ್ತೇವೆ. ಹೊಲನು ತೀಸ್ತನ ವೃತ್ತಿಯಾಗಿ ಇರುವದರ ಮೇಲೆ ಈ ವಚನವು ಇರುವುದನ್ನು ಹೊಲನು ಒತ್ತಿಕೊಳ್ಳತ್ತಾನೆ.

ವರ್ಜನ 12ಕೊಸ್ತರ ಇನ್ನೊಂದು ಅಭಿಪ್ರಾಯವು ಮಾಡಲ್ಪಟ್ಟಿದೆ. ಹೊಲನು “ತೀಸ್ತ” ಎಂಬುದಕ್ಕೆ ಮುನ್ನ ಸ್ವರಗಿಂತ್ ಬಳಸಿದ್ದು “ತೀಸ್ತನು” ಅಥವಾ “ಮೆಸ್ಸಿಯನು” ಎಂದು ತೊಳಿನುವದಾಗಿದೆ (NASB ಯಲ್ಲ ನೂಜಿತವಾದಂಥ ಈಲ ಮುದ್ರಣಗಳಲ್ಲ ಅಡಿನುಡಿಗಳಲ್ಲ ಇರುವಂತೆ).

“ಸಿಲಿಂಟ್” ಎಂಬ ಪದವು “ಮುಂಜನ ಸಿಲಿಂಟ್” ಎಂಬ ಅಧ್ಯಾತ್ಮಿಕ ಕೊಡುವುದಲಿಂದ, ಈಲ ಚ್ಯಾಪ್ಯಾನ್‌ಕಾರರು ತೀಸ್ತ ಬರೋಣದ ಬಗ್ಗೆ ಯೆಹೋಣದ ಕೈಸ್ತರು ಮುನ್ನಾಡುತ್ತಿರುವ ಮತ್ತು ಆತನು ಬಳಸಿದ್ದಿಂತ ಸಿಲಿಂಟ್ಯಿಂದ ತಾಜಕೊಂಡಿರುವುದನ್ನು ಈ ವಚನವನ್ನು ನೂಜಿಸಲು ಬಳಸುವುದಕ್ಕೆ ಉಪಯೋಗಿಸುತ್ತಾರೆ. ಹೊಲನು ಬರೆಯುವ ಸಮಯದಲ್ಲ, ಈ ಯೆಹೋಣದಿಗಳ ತೀಸ್ತನಳ್ಲಿ ಇರುವಪರಾಗಿದ್ದರು. ಆದ್ದಲಿಂದ ಈ ದೃಷ್ಟಿಕೋನದ ಶ್ರೂಪಾರ, ಅವರು “ಮೆಸ್ಸಿಯನು” ಬರೋಣದ ಬಗ್ಗೆ ಮುನ್ನಾಡುವಿಕೆಯು ಅನುಭವವನ್ನು ಹೊಂದಿರದ ಅನ್ಯ ಕೈಸ್ತರೋಡನೆ ಹೋಣಲ್ಪಡುತ್ತಿದ್ದರು. ಹೊಲನು ತೀಸ್ತನ್ನು ತಾನು ಸಿಲಿಂಟ್ಯಿನ್ನು ಹೊಡಲ ಸಿಲಿಂಟ್ಯಿನ್ನು ಹೊಂದಿದವರಾದ ನಾವು ಎಂದು ಬಳಸುವಲ್ಲ ಇತರ ಯೆಹೋಣದಿಖಾಪ್ಪಿಗಳಿಗಾಡನೆ ತನ್ನ ಒಳಗೊಳಿಸಿದ್ದಾನೆ ಮತ್ತು ವರ್ಜನ 13ರಳ್ಲಿ, “ನೀವು” ಎಂದೂ, ಕೈಸ್ತರನ್ನು ನೂಜಿಸಲು ಬಳಸಿದ್ದಾನೆ ಎಂದು Salmond, Wuest, and Vincent<sup>73</sup> ರಂಥ ವ್ಯಾಪ್ಯಾನ್‌ಕಾರರು ನೂಜಿಸಿದ್ದಾರೆ.

“ತೀಸ್ತ” ಎಂಬುವದಕ್ಕೆ ಮುಂಜ ಇರುವ ಸ್ವರಪು ಬಳಕೆ ಆಗುತ್ತದೆಯೇ ಮತ್ತು “ನಾವು” ಎಂಬ ವೈಯಕ್ತಿಕ ಸರ್ವನಾಮದ ಬಹುವಜನದ ಬಳಕೆಯು ಈ ನಮಾರೋಣವನ್ನು ನಿಣಣಿಲಿಲಿ? ಇದು ನಾಧ್ಯವಾಗಿತ್ತಲ್ಲ. ಹೊಡಲು, ಹೊಲನು ಎಲ್ಲ ಕೈಸ್ತಲಿಗೆ ನೂಜಿಸಲು ಹೊಡಲ ಹದಿನಾಲ್ಪು ವಚನಗಳ ಉದ್ದೇಶಕ್ಕೆ “ನಾವು” ಮತ್ತು “ನಮ್ಮೆ” ಎಂದು ಬಳಸಿದ್ದಾನೆ. ಏರಡನೆಯಾಗಿ, ಇನ್ನಾಯೆಲರ ಮೆಸ್ಸಿಯನು ಸಿಲಿಂಟ್ಯಿ ಯೋಣಗ್ರಾದದ್ವಾರಿತ್ತು (ಅದರಲ್ಲಿ ಜಿನರು ರಾಜಕೀಯ ಮೆಸ್ಸಿಯನಿಗಾಗಿ ಎದುರು ನೋಡುತ್ತಿದ್ದರು), ಈ ಸಿಲಿಂಟ್ಯಿಯ ತೇವಲ ಆತನಿನ್ನ “ಆತನ ಮಹಿಂದೆಯನ್ನು ತ್ವಾಯಿತಪಡಿಸುವದಕ್ಕೆ” ಇರುವುದು ಅಗಿಷ್ಟು ಮೂರನೆಯಾದು, ಈ ನಮನ್ತ ಹೇಳಬಾಗದ ಬಿಂದುವು ತೀಸ್ತನಳ್ಯಿಯ ಅಶೀವಾದಗಳನ್ನು ಮುಂದಿಡುವದೇ ಅಗಿದ್ದಲಿಂದ, ಕೈಸ್ತನಾಗುವುದಕ್ಕಿಂತ ಮುಂಜನ ದಿನಗಳಿಡೆ ಹಿಂತಿರುಗುವದಕ್ತೆ ತನ್ನ ಹೊಲನ ದೃಷ್ಟಿಯನ್ನು ಬದಲಾಯಿಸುವದು ಒಮ್ಮೆಲೇ ಅನಂಭವವಾಗಬಹುದಿತ್ತು. ನಾಲ್ಕನೆಯಾದು, “ತೀಸ್ತ” ಎಂಬುದಕ್ಕಿಂತ ಮುಂಜ ಸ್ವರದ ಬಳಕೆ ದೇವರ ಚಾಕ್ಯದಲ್ಲ ನಾಮೂನ್ಯಪಾದದ್ವಾರಿತ್ತು. ಈ ಹೊಂದಾಟಿಕೆಯ ಕನಿಷ್ಠಪಕ್ಷ ಹದಿನೇಳು ಬಾಲ ಐಫನ ಒಂದರಲ್ಲಿಯೇ ಕಂಡುಬಂದಿದೆ ಮತ್ತು ಅಲ್ಲ ವಿಶೇಷ ಅಧ್ಯಾತ್ಮಾಷ್ಟದ್ವಾರಿ ಕಾಟಿಸಿಕೊಂಡಿಲ್ಲ. ಬದನೆಯಾಗಿ, ಈ ಹೊಂದಾಟಿಕೆಯ ವಚನವು ನೂಜಿಸುವ ತೀಸ್ತನಳ್ಯಿಯ ಸಿಲಿಂಟ್ಯಿಯ ತೀಸ್ತಿಯ ನಂಬ್ರದಾಯದ ನಂಬ್ರಾಣ ನಾಘಣ್ಯತೆ ಅಗಿದ್ದ ಮುಂದಿನ ವಚನಗಳಲ್ಲ ಹೊಲನು ಮಾತನಾಡುವಂತವುಗಳ ಬಗ್ಗೆ ಆಗಿವೆ. ಅದ್ದಲಿಂದ, ಈ ಯುಗದ ಅಂತ್ಯದಲ್ಲ ತೀಸ್ತನೋಡನೆ ಕಾಟಿಸಿಕೊಳ್ಳಲು ಬರುವಂತಹ, ನಂಬ್ರಾಣ ಬಾಧ್ಯತೆಯನ್ನು ಅನುಭವಿಸುವುದಕ್ಕಿಂತ

ಮೊದಲು ತೀನ್ತು ಚಾಗ್ನಾನಗಳಲ್ಲಿ ಧೃಥತೆಯನ್ನು ಇಲಿಸುವ ತ್ರೈಯಾಬ್ಜಿ ಕೈಸ್ತನು ಎಂದಧ್ಯೇ ಕೊಡುವತ್ತೆ “ತೀನ್ತುನಲ್ಲ ಮೊದಲು ನಿಲೆಷ್ಟೆಯನ್ನು ಹೊಂದಿರುವರು” ಎಂದು Lenski, Lincoln,<sup>74</sup> ಮತ್ತಿತರೊಡನೆ ನಾವು ಸಮಾರೋಹಿಸುವಾ.

### ತೀನ್ತನೊಡನೆ ಮುಕ್ಕೆಪೊರಿಪಡುವಷ (1:13, 14)

<sup>13</sup>ಆತನಲ್ಲ, ನಿಮ್ಮ ರಕ್ಖಣೆಯ ಬಿಂಬಿಯಾದ ನುವಾರೆಯೆಂಬ ನಕ್ಯಾದಾರ್ಕವನ್ನು ಕೇಳ ತೀನ್ತನಲ್ಲ ನಂಜಕೆಯಿಷ್ಟುವರಾದ ನಿಲ್ವ ನಹ ಚಾಗ್ನಾನ ಮಾಡಲ್ಪಟ್ಟ ಹಬಿತ್ತಾತ್ಮನಿಂಬ ಮುಂದಿಯನ್ನು ಹೊಂದಿದಿಲ. <sup>14</sup>ದೇವರು ಸಂಹಾದಿಸಿಕೊಂಡ ಇಸಲಿಗೆ ಬಿಂಬಿಜನೆಯಾಗುವುದೆಂಬುದಕ್ಕೆ ಜಬಿತ್ತಾತ್ಮನು ನಮ್ಮ ಬಾಧ್ಯತೆಗೆ ನಮಿಜಾರ್ಪಿತಾಗಿದ್ದಾನೆ. ಅ ಬಿಂಬಿಜನೆಯ ದೇವರ ಮಹಿಮೆಗೆ ಎಷ್ಟೂ ಶ್ರಾಬಣಿತಿಯನ್ನು ಉಂಟು ಮಾಡುವದು.

**ವಜನಗಳು 13, 14.** ಈ ವಜನಗಳನ್ನು ಹಲಜಯನುತ್ತಿರುವಂತೆಯೇ ಇಲ್ಲ ಮತ್ತು ವಜನ 10ಲಿಂದ 12ರಪರೆಗಿನ ವಜನಗಳಲ್ಲ “ನಾವು” ಮತ್ತು “ಆತನಲ್ಲ” ಎಂಬವುಗಳ ಬಳಕೆಯತ್ತೆ ನೋಡುವ. ಈ ಹದಗಳು ಎಫೆನದಲ್ಲಿಯ ಎಲ್ಲ ಕೈಸ್ತರ ಬಗ್ಗೆ ಹೊಲನು ನೂಜಿನುತ್ತಿರುವ ಸ್ಥಾನವನ್ನು ಬಲಿಪಡಿಸುವುದಾಗಿವೆ. ವಜನ 12ರಲ್ಲಿನ, “ನಾವು” ಎಂಬುದು ಯೇಹೋದಿ ಕೈಸ್ತರನ್ನು ನೂಜಿನುವದು ವಜನ 13 “ನಿಂವು” ಎಂಬುದು ಅನ್ಯ ವಿಶ್ವಾಸಿಗಳನ್ನು ನೂಜಿನಿಡ್ದಾದರೆ ಯೇಹೋದಿ ಕೈಸ್ತರು ಮುದ್ರೆಹೊಂದಲ್ಪಟ್ಟಿಲ್ಲ ಎಂದು ನಾವು ನಮಿರೋಹಿಸಿನಬಹುದ್ದಾಲಿಂದ ಇದನ್ನು ಒಂದು ಆತ್ಮೀಕ ಅಶೀವಾದ ಎಂದು ಈ ನಮಿರೋಹವನ್ನು ನಾವು ಬಜಿತಪಾಗಿ ಒಷ್ಟಬಹುದು. ಬದಲಾಗಿ ಹೊಲನು ತನ್ನ ಬೋಧನೆಯ ಮೂಲಕ ನುವಾರೆಯ ಸಂದೇಶ ವನ್ನು ಕೇಳಿದಂಥ ತನ್ನ ಉದ್ದುಗರನ್ನು ಉದ್ದೇಶಿಸಲು, ತನ್ನನ್ನು ಬಳಗೆಗಾಂಡು “ನಾವು” ಎಂಬ ಬಳಕೆಯನ್ನು ತೆಗೆದುಬಿಟ್ಟನು ಹೊಲನು ಎಫೆನಕ್ಕೆ ತಲುಪಿದಾಗ, ಆತನು ಈಗಾಗಲೇ ಕೇಳಿದ್ದ, ನಂಜದ್ದ ಮತ್ತು ಮುದ್ರೆಹೊಂದಿದವನು ಅಗಿದ್ದನು, ಆತನು ಎಫೆನದವರಿಗೆ ಬೋಧಿಸಿದ ನಂತರ ಹೊನ ನಹೊಂದರು ಕೇಳಿದವರು, ನಂಜದವರು ಮತ್ತು ಮುದ್ರೆಹೊಂದಿದವರು ಆದರು. ಈ ನಕ್ಯಾಪು ಅ ಅಪೋಸ್ತಲನ ಮನದಲ್ಲ ಇದ್ದುದಲಿಂದ ಆತನು “ನಾವು” ಎಂಬುದ್ದಲಿಂದ “ನಿಂವು” ಎಂದು ಬದಲಾಯಿಸಿರಬಹುದು.

ವಜನ 14ರಲ್ಲ, ಎಫೆನದವರ ಜಿಬಿತದಲ್ಲ ಮತ್ತು ತನ್ನ ಸ್ವಂತದ ಜಿಬಿತದಲ್ಲ ನುವಾರೆಯ ಹಲಿಣಾಮವನ್ನು ನೂಜಿನಿಡ್ದಾನೆ ಮತ್ತು ತನ್ನ ಉದ್ದುಗರ ಮತ್ತು ತಾನೂ ಅನುಭವಿಸಿದ ಹರಸ್ವರ ನ್ಯಾನದೆಡೆಗೆ ಮುಂತಿಳಿಂತೆ ಆತನು “ನಮ್ಮು” ಎಂದು ಬಳಸುತ್ತಾನೆ.

“ಆತನಲ್ಲ” ಇದು ಅಕ್ಷರ ನಹ “ಅವರಾದ” ಎದ್ದಾಗಿತ್ತು *en autoi* ಎಂಬುದಕ್ಕಿಂತಲೂ *enhōi* ಭಾಷಾಂತರವು ಅಗಿದೆ, ಮತ್ತು NASBಯ ಇತರ ಹಲ್ಮಿಕೆಗಳಲ್ಲಿ ಇದನ್ನು ಅಡಿಸುಡಿಗಳಲ್ಲಿ ಇಲಿಸಲಾಗಿದೆ. “ಆತನಲ್ಲ” ಮುದ್ರೆಹೊಂದುವದು ಅದರ ಅರ್ಥ ಚೆನ್ನಾಗಿ? ಈ ಅಂತಿಮ ಆತ್ಮೀಕ ಅಶೀವಾದದೆಡೆಗೆ ನೋಡುವುದಕ್ಕಿಂತ ಮುಂಜಿ: ವಜನ 13ರಲ್ಲ, “ಆತನಲ್ಲ” ಎಂಬ ಪತ್ರವಾದ ಏರಡನೆಯ ಬಳಕೆಯನ್ನು ಹೊಂದಿದೆ? ಎಂಬ ಈ ಪ್ರಶ್ನೆಯಿಂತೆ ನೋಡುವ. ಹೊಲನ ನಾಧ್ಯತೆಯ ಬಿವರಣೆಯು, ಹಲಿಣುದ್ದಾತ್ಮಸಿಂದ ಮುದ್ರೆಹೊಂದಿರುವ ಅಶೀವಾದದವನ್ನು ಜರ್ಜಿಸಲಾಗುವ, ಕೆಲ ಬಿಜಾರಗಳ ಬದಲಾಗಿ ಮುದ್ರೆ ಹೊಂದಿರುವುದರತ್ತ ನಾಗುವ ಏರಡು ನಂಗತಿಗಳನ್ನು ಆತನ ಉದ್ದುಗಳಿಗೆ ನನಹಿಸುವುದಾಗಿದೆ. ಮೊದಲನೆಯಿದು ಅವರು ಸುವಾರೆಯನ್ನು ಕೇಳಿದ್ದರು, ಮತ್ತು ಎರಡನೆಯಿದು ಅವರು ಅದನ್ನು ನಂಜದ್ದರು ಎಂಬುದೆ. ಇದಕ್ಕೆ ತ್ರೈಯಾಗಿ ಹೊಲನು, ಸುವಾರೆಯನ್ನು ಕೇಳುತ್ತಾ ಇರುವದರ ಮೂಲಕ ಮತ್ತು ನಂಬುತ್ತಾ ಇರುವದರ ಮೂಲಕ ನಿಂವು ಮುದ್ರೆಹೊಂದಬಿಲ ಎಂದು

ಹೇಳಿದನು. ಆ ವರ್ಜನದ ಅರ್ಥದಲ್ಲ, “ಅತನಿಂ - ನಿಮ್ಮ ರಕ್ಷಣೆಯ ಸುವಾರ್ತೆಯ ನತ್ಯದ ನಂದೀಶವನ್ನು ಹೇಳಿದ ನಂತರ ಮತ್ತು ಅದನ್ನು ನಂಬುತ್ತು ಇರುವದಲಿಂದ - ನೀವು ಮುದ್ರಿ ಹೊಂದುವರಾಗುವಿಲ್ಲ” ಎಂದಾಗಿದೆ. NASBಯ ಕೆಲ ಪ್ರತಿಕೆಗಳಲ್ಲ ಅಡಿನುಡಿಗಳಲ್ಲಿ ಓದುವಾಗ “ಅತನಿಂ ನಂಜಿದವರು” ಎಂಬಧ್ರ ಬರುವಂತೆ “ಅತನಿಂ” ಎಂಬುವುದಕ್ಕೆ “ನಂಜಿದ” ಎಂಬುದನ್ನು ಸೇಲಿಸಿದೆ. “ನಂಜಿದವರು” ಎಂಬುದು ಎಫೆಸನದವರು ಕೇಳಿದಂಥ್ರ ಶಿಂಕ್ತನ ಬಗೆಗಿನ ನಂದೀಶಕ್ಕೆ ಉತ್ತಮ ಉದಾಹರಣೆಯಾದದ್ವಾಗಿದೆ. ಅವರು ಸುವಾರ್ತೆಯನ್ನು ಕೇಳಿದರು ಮತ್ತು ಅದನ್ನು ನಂಜಿದರು, ಮತ್ತು ಕೇಳಿದವು ಹಾಗೂ ನಂಬುವದು ಮುದ್ರಿಸೊಂದುವುದಕ್ಕೆ ಮಾರ್ಗವನ್ನು ತೆರೆಯುವದು ಆಗಿದೆ.

ವರ್ಜನ 13ರಲ್ಲ, ಹಲಿಖದ್ವಾರ್ತನು ಹಬಿತ್ರಾತ್ಮನಾ ನಂಜಿಜಾರಾವಾಗಿದ್ವಾನೆ. ಅಪೋನ್ತಲರ ಕೃತ್ಯೆಗಳ 2:38, 39ರಲ್ಲ ವಾಗ್ಣಿನವನ್ನು ನಂಜಿಸುವಂತದ್ವಾಗಿದೆ. ಅಲ್ಲ ಹೇಳುವು.

ನಿಮ್ಮ ಹಾಹಗೆಳು, ಹಲಿಹಾರವಾಗುವುದಕ್ಕಾಗಿ ನಿಮ್ಮೆಲ್ಲ ಪ್ರತಿಯೊಬ್ಬರೂ ದೇವರ ಕಡೆಗೆ ತಿರುಕೆಂಡು ಯೀಬು ಶಿಂಕ್ತನ ಹೇಸಲಿನ ಮೇಲೆ ದೀಕ್ಷಾನಾಜ್ಞನಮಾಡಿಸಿಕೊಳ್ಳಲಿ, ಆಗ ನೀವು ಹಬಿತ್ರಾತ್ಮಾನವನ್ನು ಹೊಂದಿರಿ; ಆ ವಾಗ್ಣಿನಂತ್ರ ಸಿಮಗೂ ನಿಮ್ಮ ಮರ್ಕ್ಯಾಗೂ ದೂರವಾಗಿರುವರೆಲ್ಲಿಗೂ ಅಂತು ನಿಮ್ಮ ದೇವರಾರಿರುವ ಕರ್ತನು ತನ್ನ ಕಡೆಯ ರೆಲ್ಲಿಗೆ ಮಾಡುವಾಣಿವಾಗಿದೆ (ಎಂದು ಒತ್ತಿ ಸೇಲಿನಲಾಗಿದೆ).

ಈ ವರ್ಜನಗಳು ಹಳ್ಳಿತ್ತಾಡ ಪಡುವ ಮತ್ತು ದೀಕ್ಷಾನಾಜ್ಞನ ಮಾಡಿಸಿಕೊಳ್ಳಬೇಕಿ ಬಿಶ್ವಾಸಿಗಳು ಇಬ್ಬರೂ ವಾಗ್ಣಿನವನ್ನು ಹಡೆಯುತ್ತಾರೆ; ಅದು ಹಾಹಗೆಳ ಕ್ಷಮಾಹಣ ಮತ್ತು ಹಬಿತ್ರಾತ್ಮಾನವೇ ಆಗಿದೆ. ಇದಕ್ಕೆ ನಂಜಾನವಾದ ಹಲಿಜ್ಞೆಂದರಲ್ಲ, ದೇವರು “ತನಗೆ ವಿಧೇಯರಾಗಿರುವಲಿಗೆ” ಹಬಿತ್ರಾತ್ಮನು ಕೊಟ್ಟನು ಎಂದು ಹೆಚ್ಚನು ಹೇಳುತ್ತಾನೆ (ಅಪೋನ್ತಲರ ಕೃತ್ಯೆಗಳ 5:32). ನಂತರದರಲ್ಲ ಹೊಲನು ಕೊಲಿಂಧ ಶಿಂಕ್ತನಿಗೆ ಈ ದಾನದ ಬಗ್ಗೆ ವಿವರಿಸುತ್ತಾನೆ, “ದೇವರಿಂದ ದೂರಕಿ ನಿಮ್ಮೊಳಗೆ ನೆಲೆಗೊಂಡಿರುವ ಹಬಿತ್ರಾತ್ಮಸಿಗೆ ನಿಮ್ಮ ದೇಹವು ಗಭರುಡಿಯಾಗಿದೆ” (ಇ ಕೊಲಿಂಧ 6:19). ಶಿಂಕ್ತನ ದೇಹದಲ್ಲಿ ಅವಕಿಂಸಿರುವ ಹಬಿತ್ರಾತ್ಮನ ದಾನವು ಹಬಿತ್ರಾತ್ಮನು ತಾನೇ ಆಗಿದ್ದಾನೆ ಎಂದು ಈ ಹಲಿಜ್ಞೆಂದರಿಂದ ನಂಜಾನವಾದ ತಿಳಿಸುತ್ತಾವೆ. ಅದು ಅಪೋನ್ತಲಿಂದ ಅನುಭವಿಸಲ್ಪಟ್ಟಂಥ ಹಬಿತ್ರಾತ್ಮ ದಿಕ್ಷಾನಾಜ್ಞನದಿಂದಲ್ಲ (ನೋಡಿಲ ಅಪೋನ್ತಲರ ಕೃತ್ಯೆಗಳ 1:4-8) ಮತ್ತು ತನ್ನಾದ್ಯಂತ ಅಧ್ಯಾತ್ಮ ವರಗಳನ್ನು ತರುವಂಥದ್ವಾ ಅಲ್ಲ; ಬದಲಾಗಿ ಅಪೋನ್ತಲರ ಕೃತ್ಯೆಗಳ 2ರಲ್ಲ ಆ ಜಿನರು ಮಾಡಿದಂತೆ ಸುವಾರ್ತೆಗೆ ವಿಧೇಯರಾಗುವ ಎಲ್ಲ ಬಿಶ್ವಾಸಿಗಳಿಗೆ ಈ ದಾನವು ಸಿಕ್ಕುಪುದಾಗಿದೆ.

“ಹಬಿತ್ರಾತ್ಮಾನ” ಇಂದಿನ ಶೈಲಿನಲ್ಲಿ ಇದರ ಅರ್ಥವೇನು? ಇದಕ್ಕೆ ಉತ್ತರವು ರೋಮಾಸ್ತರ 8:26, 27 ಮತ್ತು ಗಳಾತ್ 5:22, 23ರಲ್ಲ ಅದರಂತೆಯೇ ಎಫೆಸ 3:16 ಮತ್ತು ಪ್ರಜಾಪತ ವೇದಭಾಗವಾದ 1:13, 14ರಲ್ಲ ಸಿಕ್ಕುಪುದಾಗಿದೆ. ಹೇಗೆಂದು, ದೇವರ ವಿಷಯಗಳ ಪ್ರತಿಯೊಬ್ಬನೂ ಶೈಲಿದಾಯಕವಾಗುವಂತೆ ಶುದ್ಧವಾಗಿ ವಿವರಿಸಲಬ್ಬಾದೆ ಎಂದು ನಾವು ವಿಜ್ಞಿಂತಿಯಂದ ಯೋಜಿಸುವರಾಗಿರಬೇಕು. “ಆಹಾ ದೇವರ ಬಿಶ್ವಯಾವೂ ಜ್ಞಾನವು ವಿಬೇಕವೂ ಇಷ್ಟ ಆಗಾಧಿ! ಆತನ ತೀವ್ರಾನಗಳು ಹಲಿಜ್ಞೆಂದನೆ ಆಗಷ್ಟು! ಆತನ ಮಾರ್ಗಗಳ ಕಂಡುಹಿಡಿಯುವುದಕ್ಕೆ ಎಷ್ಟೂ ಅನಾಧ್ಯ” ಎಂದು ಹೊಲನು ನಂಜಾನೆನೆನಪಿಸುತ್ತಾನೆ (ರೋಮಾಸ್ತರ 11:33).

ಹೊಲನು ಯಾವರೆಲೂ ಸಮಗ್ರಾಧರಲ್ಲ ವಿಧೇಯತೆಯನ್ನು ನಂಜಿಸುವಂಥ ನಂಜಕೆಯಿಷ್ಟುಪರಾದ ಎಂದು ಬಳಸಿದ್ದಾನೆ ಎಂಬುದನ್ನೂ ನಂತರ ನಾವು ಗಮನಿಸಬೇಕು. ಈ ಹಲಿಜ್ಞೆಂದರಲ್ಲ, ಆತನ ನಂಜಕೆಯಿಷ್ಟವಲಿಗೆ “ಹಲಿಖದ್ವಾತ್ಮನ ವಾಗ್ಣಿನದ ಜೊತೆ” ಮುದ್ರಿಯನ್ನು ಹೊಂದಿದಿಲ್ಲ ಎಂದು ಹೇಳುತ್ತಾನೆ ಅದರೆ ಸುವಾರ್ತೆಗೆ ವಿಧೇಯರಾಗದೇ ಅಲ್ಲ ಆತ್ಮನ

ದಾನವಿಲ್ಲ ಮತ್ತು ಮುದ್ರೆಯೂ ಇಲ್ಲ (ಸೋಡಿಲ ಅಪ್ರೋಸ್ತಲರ ಕೃತ್ಯಗಳ 2:37-40).

ವಾಕ್ಯ ಎಂಬ ಪದಕ್ಕೆ ನಂದೆಳೆ ಲೋಗೋಸನ್ ಎಂದಿಷ್ಟು ವರ್ಜನ 13ರಿಳ್ಳ ನಾಮಾನ್ಯವಾಗಿ ಇದು “ಪದ” ಎಂದು ಭಾಷಾಂತರವಾಗಿದೆ. ಪದಗಳು ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ನಂಹಕೆದ ವಾಹಕಗಳಾಗಿವೆ. ಯೋಹಾನನ್ನು ಕ್ರಿಸ್ತನನ್ನು “ಮಾತ್ರ” ಎಂದು ಸಾಜಿಸುತ್ತಾನೆ (ಯೋಹಾನ 1:1, 14) ಯಾಕೆಂದರೆ ದೇವರು ತನ್ನ ದ್ರವ್ಯ ಸ್ವಭಾವವನ್ನು (ಯೋಹಾನ 1:18) ಮತ್ತು ತನ್ನ ದ್ರವ್ಯ ಜಿತ್ತಪನ್ನು (ಅಜ್ಯಾಯ 1:1, 2) ಕ್ರಿಸ್ತನ ಮೂಲಕ ನಂಹಕೆಸುವವನಾಗಿದ್ದನು. ನತ್ಯದ ವಾಕ್ಯವು ಎಥನದವರುಗೆ ಜೋಧಿಸಲ್ಪಡುವ ವಾಕ್ಯವು “ನತ್ಯ”ವಾದದ್ದೆಂಬ ವಾನ್ಯವವನ್ನು ಸಾಜಿಸುವುದಾಗಿದೆ. “ನತ್ಯ” ಎಂಬುದಕ್ಕೆ ಇರುವ ಗ್ರೀಕ್ ನಾಮವಾದವು *aletheia*, ಅಗಿಷ್ಟು ಇದರ ಅರ್ಥವು “ದಿವ್ಯ ಸ್ವೇಚ್ಛತೆ,”<sup>75</sup> ಎಂದಾಗಿದ್ದು “ನತ್ಯ”, ಸ್ವೇಚ್ಛತೆ, ವಾನ್ಯವ, ಸಿಫ್ಫಾರಸ್ತತೆ<sup>76</sup> ಎಂದಾಗಿದೆ. ಜೋಧಿಸಲ್ಪಟ್ಟಂತೆ ಅಥವಾ ನಿಮ್ಮ ಬರೆದಂಥ ವಾಕ್ಯವು ಸ್ವೇಚ್ಛತೆಯ ಮತ್ತು ಸಿಫ್ಫಾರಸ್ತತೆಯ, ವಿಷಯಗಳು. ದೇವರು, ಕ್ರಿಸ್ತನು, ರಕ್ಷಣೆ ಮತ್ತು ಮನುಷ್ಯ ಇವುಗಳಲ್ಲ ನೇಲರುವ ವಿಷಯಗಳನ್ನು ಮಂಡಿಸುವವು ಆಗಿವೆ. “ಸಿನ್ಯ ವಾಕ್ಯವು ನತ್ಯವಾಗಿದೆ” ಎಂದು ಯೇಸು ಹೇಳಿದನು (ಯೋಹಾನ 17:17), ಮತ್ತು ಈ “ನತ್ಯದ ನಂದೆಳವು” ಮಾನವ ಭಾಗದ ಮೇಲೆ ನಂಜಕೆಯನ್ನು ಉತ್ಪತ್ತಿಮಾಡಲು ರೂಪಿಸಲ್ಪಟ್ಟಿವೆ (ರೋಮಾತ್ಮಕ 10:17). “ನತ್ಯ ವಾಕ್ಯವು” ಸುವಾರ್ತೆ ಅಥವಾ ನಿಮ್ಮ ರಕ್ಷಣೆಯ “ಒಳ್ಳೆಯ ವಾರ್ತೆ” ಆಗಿದೆ,<sup>77</sup> ಹೊಸ್ತಬಡಿಂಡಿಕೆಯಲ್ಲ “ಸುವಾರ್ತೆ”ಯ ಯಾವರೆಲೂ ಹಾಪದಿಂದ ರಕ್ಷಣೆಗೆ ಹೊಂದಿಕೆಂಡಿರುತ್ತದೆ. ಆಗ್ನೇಲಿಂದ, ಸುವಾರ್ತೆಯ ನಂದೆಳವು, ಮತ್ತು ಸುವಾರ್ತೆಯ ನತ್ಯವು ರಕ್ಷಣೆಯನ್ನು ಸಾಜಿಸುವುದಾಗಿವೆ. ನತ್ಯ - ಸುವಾರ್ತೆ - ಯಾವರೆಲೂ ದೇವರ ವಾಕ್ಯವನ್ನು ಸ್ವೀಕರಿಸುವಂತಹ (1 ಥೆಸಲೋನಿಕ 2:13), ನಂಬಿವಾದವು (ಸೋಡಿಲ 2 ಥೆಸಲೋನಿಕ 2:10), ಮತ್ತು ಬಿಧೀಯರಾಗುವಂತಹ (1 ಹೆತ್ರನು 1:22) ಆಗಿವೆ. ಈ ವಾಕ್ಯವು ಇದನ್ನು ಸ್ವೀಕರಿಸುವ ತ್ವರಿತೆಬ್ಬಿಲಿಗೆ “ದೇವರ ರಕ್ಷಣೆಯ ಶಕ್ತಿಯಾಗಿದೆ” (ರೋಮಾತ್ಮಕ 1:16).

ಎಥನದವರಿಗೆ ಸುವಾರ್ತೆಯನ್ನು ಕೇಳ ಮತ್ತು ನಂಜದಾಗ ಅವರು “ಆತನಿಳ್ಳ ಪಲಿಶುದ್ಧಾರ್ತಸಿಂದ ಮುದ್ರೆಹಾಕಲ್ಪಟ್ಟರು” ಈ ಆರೀವಾದದ ಮಹತ್ವವೇನು? “ಮುದ್ರೆಹಾಕಲ್ಪಟ್ಟರು” ಇದು ಕ್ರಿಯಾಪದದ ರೂಪವಾದ *sphragizō* ಆಗಿದೆ ಮತ್ತು ಭೂತಕಾಲದ ಕರ್ಮಣಿ ಶ್ರಯೋಗಪ್ರ “ದೇವರು ಒಂದೇ ನಾಲ ನಮಗಾಗಿ ಮಾಡಿದಂಥಿಂದ್ದು” ಎಂಬ ಅರ್ಥಕೊಡುತ್ತದೆ.<sup>78</sup> ಅಪ್ರೋಸ್ತಲರು ತಂದೆಗಳು (“ಜ್ಞಾನಿಗಳಾದಂಥ ಅಪ್ರೋಸ್ತಲರು ಎಂಬ ಅದಿ ಸಭಿಯ ಲೀಳಕರಾದಂಥರು ಅಥವಾ ಆ ಲಿತಿ ಇರುವಂಥವರಿಗೆ ಇರುವ ನಾಮಾನ್ಯ ಜರುದು”) ದೀಕ್ಷಾನಾಷ್ಯನವೇ ಮುದ್ರೆ ಎಂದು ಹೇಳುತ್ತಾರೆ. ಈ ಗುಂಪು ದೀಕ್ಷಾನಾಷ್ಯನವನ್ನು ಮುದ್ರೆಯಿಂದು ಸಾಜಿಸುವ ಪಲಿಶುದ್ಧಾರ್ತನ ಪರವನ್ನು ದೇವರು ವಿಶ್ವಾಸಿಗಳಿಗೆ ಕೊಡುವವಸ್ತಾಗಿದ್ದಾನೆ ಎಂದು ಯೋಜಿಸುವಂಥ Clement of Alexandria (c. A.D. 150-215) Shepherd of Hermas (in writings c. A.D. 110-140) ರನ್ನು ಒಳಗೊಂಡಿದೆ.<sup>79</sup> ಅವರು ದೀಕ್ಷಾನಾಷ್ಯನವೇ ನಿಜಜಾದ ಮುದ್ರೆ ನಂಜದ್ವಾದರೆ, ನಂತರ ಅವರ ನಮಾರ್ದೋಪವು ನಂದಿಗ್ರಾವಾಗಿದೆ, ಎಥನದವರು ತನ್ನ ದಿಕ್ಷಾನಾಷ್ಯನವನ್ನು ಒಳಗೊಂಡು ನಂಜದಾಗ, ಅವರು ಮುದ್ರೆಹಾಕಲ್ಪಟ್ಟರೆ ಎಂದು ಹೇಳುತ್ತಾರೆ. ಮುದ್ರೆ ಹಾಕಲ್ಪಟ್ಟರುವರು ದಿಕ್ಷಾನಾಷ್ಯನಕ್ಕೆ ನಮಾನವಾಗಿಸಬಾರದ್ದಾಗಿದೆ ಇನ್ನು ಹೆಚ್ಚಾಗಿ ಅದು ಹಾಪದ ಕ್ಷಮಾಪಣಗಾಗಿ ಅಥವಾ ಪಲಿಶುದ್ಧಾರ್ತನ ದಾನಕ್ಕೆ ನಮಾನವಾದದ್ವಾಗಿದೆ ಈ ವಿಷಯಗಳು ನಂಬಿವಾದವು “ನಂಬಿವಾದ” ಒಂದು ನಂಗತಿಯಾದರೆ, “ಪಲಿಶುದ್ಧಾರ್ತನ ವಾಗ್ಣಾನವು” ಇನ್ನೊಂದು ನಂಗತಿಯಾಗಿದೆ ಮತ್ತು “ಮುದ್ರೆಹಾಕಲ್ಪಟ್ಟರುವರು” ಇನ್ನೊಂದು ನಂಗತಿಯಾಗಿದೆ.

ಕೈನ್ತನು ಹಜ್ಞಾತ್ವಾಪದ ಮತ್ತು ದಿಕ್ಷಾನ್ಯಾಸದ ಶರ್ತೆನ ಮೇಲೆ ಹಲಿಶುದ್ಧಾತ್ಮನ ವಾಗ್ನಾನದ ಮೂಲಕ ಮುದ್ರೇಹಾಕಲ್ಪಭ್ರಾಗ, ಅತನು ಹಾಪದ ಸ್ಥಾಪಣೆಯನ್ನು ಹಲಿಶುದ್ಧಾತ್ಮನ ನಾನವಾಗಿ ಹಡೆಯುತ್ತಾನೆ. ಈ ದಾನವು ಕೆಡು ಕೊಡುವುಂಧದ್ವಾಗಿದೆ. ಈ ಕೆಡುಕೊಡುವುಂಧದ್ವ ಮುದ್ರೇಹಾಕುವಂಧದ್ವಲ್ಲ ಆದರೆ ಕೆಡು ಕೊಂಡುವುಂಧನಾರ ಹಲಿಶುದ್ಧಾತ್ಮನ ಆಗಿದ್ದಾನೆ (1:14). ಈ ವಾಸ್ತವವು ನಕ ಹೊಲನಿಂದ ತಪನಲ್ಪಟ್ಟದ್ದು 2 ಕೊಲಿಂಧ 1:21, 22ರಲ್ಲ ಅಲ್ಲ ಅತನು “ನಮ್ಮನ್ನು ಅಭಿಷೇಕಿಸಿ ತೀನ್ತನ ಅನೇಕ್ಯಾನ್ಯಾಸೆಯಲ್ಲ ನೇಲಸಿ ನಮ್ಮನ್ನು ನಿವ್ಯಾಂದಿಗೆ ಸ್ಥಿರಪಡಿಸುವವನು ದೇವರೇ. ಅತನು ನಮ್ಮ ಮೇಲೆ ಮುದ್ರೇಹಾಕಿ ನಮ್ಮ ಹೃದಯಗಳಲ್ಲ ಹಬಿತ್ತಾತ್ಮನನ್ನು ನಂಜಕಾರವಾಗಿ ಅನುಗ್ರಹಿಸಿದ್ದಾನೆ” ಎಂದು ಹೇಳುತ್ತಾನೆ. ಮುಂದೆ ಅತನು “ಆ ಸ್ಥಿತಿಗಾಗಿ ನಮ್ಮನ್ನು ಸಿದ್ಧಮಾಡಿರುವವನು ದೇವರೇ; ಅತನು ಹಬಿತ್ತಾತ್ಮನ ನಂಜಕಾರವಾಗಿ ಅನುಗ್ರಹಿಸಿದ್ದಾನೆ” (2 ಕೊಲಿಂಧ 5:5) ಎಂದು ಹೇಳುತ್ತಾನೆ. “ನಂಜಕಾರ” ಇದು *arrabon*ದ ಭಾಷಾಂತರವಾಗಿದ್ದು “ಗಳಿಸಿದ ಹಣ ... ನಂದಾಯವಾಗಬೇಕಾದ ಭಾಗದ ಬೆಲೆಯನ್ನು ಎದುರೆದರೇ ಕೊಟ್ಟ ವ್ಯವಹಾರವನ್ನು ದೃಢಿಕೆಲನುವದು” ಎಂದು ವ್ಯಾಖ್ಯಾನಗೊಳಿಸಲಾಗಿದೆ.<sup>81</sup> ದೇವರು ಹಲಿಶುದ್ಧಾತ್ಮನ ತನ್ನತ್ವದಿಂದ ದಿನದಲ್ಲ ಕೈನ್ತುರುವದು ನಾವು ಹರ್ಜಾಂಕದಲ್ಲ ತುಸಿದ್ದಿಪಡಿಸುವಂತೆ ಭವಿಷ್ಯದಲ ನಮ್ಮ ಸಿಕ್ಕ ಭಾದ್ಯತೆಯ ಅಜ್ಞಾನಸೇಗಾಗಿ ಹೊಲನು ಈ ಪದಗಳನ್ನು ಬಳಸಿದ್ದಾನೆ (ನೋಡಿಲ 4:30; ರೋಮಾಪ್ರ 8:23).

ಪಜನ 14ರಲ್ಲ, ನಮ್ಮ ಜಡಗಡೆಯ ನಂತರೂಣ ನಂಜಕಾರನು ಆದ ಹಲಿಶುದ್ಧಾತ್ಮನಿಂದ ದೇವ ಜನರು ಮುದ್ರೇಹಾಕಲ್ಪದ್ವಾಪುದಕ್ಕಾಗಿ ಎರಡು ಕಾರಣಗಳನ್ನು ಹೊಲನು ಕೊಡುತ್ತಾನೆ. ಮೊದನೆಯದಾಗಿ, ಕೈನ್ತುರು ಅ ಬಿಂಬಿಜನೆಯ ದೇವರ ಮಹಿಮೆಗೆ ಏಕ್ವೋ ಶ್ರವ್ಯಾತಿಯನ್ನು ಉಂಟು ಮಾಡುವದಲಿಂದ ಹಲಿಶುದ್ಧಾತ್ಮ ಹಡೆದಿರುತ್ತಾರೆ. ಈ ಪದದ ಅರ್ಥ ಇಡುಗಡೆಯ ತ್ವರ್ಯಾತ್ಮ” ಎಂದಾಗಿದೆ. “ದೇವರು” ಎಂಬುದು ಇಂಘಾರ್ಕ್ ನಲ್ಲಿ ಇದ್ದ ಈ ಪದದ ಅರ್ಥಕ್ಕಾಗಿ ನಹಾಯವನ್ನು ಒದಗಿಸಲು ಭಾಷಾಂತರಕಾರಲಿಂದ ನೇಲನಲ್ಪಟ್ಟದ್ವಾಗಿದೆ. ದೇವರ ತ್ವರ್ಯಾತ್ಮ ಇನ್ನೂ ಹಲಗಣನೆಯಲ್ಲ ಇರುವದಲಿಂದ ಈ ತುಕರಣದಲ್ಲ ಭಾಷಾಂತರಕಾರು ನಿಲಯಾಗಿದ್ದಾರೆ. “ಜಡುಗಡೆ” ಎಂಬುದಕ್ಕೆ ಗ್ರೀಕ್ ನಾಮ ಪದದ ಭಾಷಾಂತರವು (*apolutrosis*) ಹೊನ ಒಡಬಂಡಿಕೆಯಲ್ಲ ದೇವರ ಕಾರ್ಯ ಎಂದು ನೂಜಿನುವುದಕ್ಕಾಗಿ ಇತರ ಏಂಬ ನಮಯದಲ್ಲ ಸಿಕ್ಕುಪಡಾಗಿದೆ.

ದೇವರು ಜಡುಗಡೆಯ ಮತ್ತು “ಸ್ವತ್ತು”<sup>82</sup> ಎರಡೂ ಬಿಂಬಿಗಳ ಸಿಯೋಗಿಯಾಗಿದ್ದಾನೆ. ಹಳೆಬಡಬಂಡಿಕೆಯಲ್ಲ (ನೋಡಿಲ ಬಿಂಬಿಜನಕಾಂಡ 19:5; ಧವೋಂಪದೇಶಕಾಂಡ 14:2) ಮತ್ತು ಹೊನ ಒಡಬಂಡಿಕೆಯಲ್ಲ (1 ಹೆತ್ತ 2:9; ನೋಡಿಲ ಅಪ್ಪೊನ್ತುಲರ ಕೈನ್ತೆಗಳು 20:28) ಜನರು ಯಾವಾಗಲೂ ದೇವರ ಸ್ವತ್ತು ಎಂದು ನೂಜಿನಲ್ಪಟ್ಟದ್ವಾರೆ. ಪಜನ 14ರಲ್ಲ ಮತ್ತು ಎಫನ 4:30ರಲ್ಲ, ಭವಿಷ್ಯದ ಅಂತಿಮಾವಾದವು ಹೊಲನು ಮನದಲ್ಲ ಇತ್ತು. ಆದ್ದಲಿಂದ ದೇವಲಿಂದ ಆಗುವ ಅಂತಿಮ ಬಿಂಬಿಜನೆಯ ಅಧಿಕಾರ ಜಡುಗಡೆಯ ಅರ್ಥ “ಕೇಗಾಗಲೇ ಅತನವರು ಅದರ ಮೇಲೆ ಹೂಣ ಮತ್ತು ನಂತರೂಣ ಸ್ವತ್ತು” ಎಂದಾಗಿದೆ.<sup>83</sup>

### ಪಜ್ಞನ ಅಧ್ಯಾನಕ್ಕಾಗಿ:

#### “ಮುದ್ರೇ ಹೊಂದಿರುವುದು” ಎಂಬ ನನ್ನ ವೇಷಣಳ (1:13)

ಬ್ಯೇಬಲ್ಲಿನಲ್ಲ ಮುದ್ರೇಹಾಕಂದಿರುವದು ಎಂಬ ನಂಗತಿಯ ಹೇಗೆ ಬಳಕೆಯಾಗುತ್ತಾ ಇದೆ? (1) ಇದು ಅಧಿಕೃತವಾದದ್ವು ಎಂದು ಅರನನ ಮುದ್ರೇಯ ತೋಲನುವದಾಗಿದೆ (ಎನ್ತೆರಳು 3:12; 1 ಅರನುಗಳ 21:8), ಕೈನ್ತುರು ಮುದ್ರೇಹಾಕಲ್ಪಭ್ರಾಗ, ಇದು ಅವರು ದೇವರ ಮಕ್ಕಳಾಗಿದ್ದಾರೆ ಎಂಬ ನರ್ತವನ್ನು ಶ್ರಾಯಿಂಜನುವುದಾಗಿದೆ. ಅವರು ಕೇವಲ ದೇವರ

ಮುಕ್ತಳ ಎಂದು ಹೆಸರಿಗೆ ಮಾತ್ರ ಕರೆಯಲ್ಪಡುವುದಿಲ್ಲ. ಅದರೆ ಅವರು ನಹಜವಾಗಿಯೇ ದೇವರ ಮುಕ್ತಾಗಿದ್ದಾರೆ. “ಪ್ರೀಯರೇ, ನಾವು ಈಗ ದೇವರ ಮುಕ್ತಾಗಿದ್ದೇವೆ” ಎಂದು ಯೋಹಾನನು ಹೇಳಿದ್ದಾನೆ (1 ಯೋಹಾನ 3:2).

(2) ಮುಕ್ತಿ ಎಂದರೆ ಸುರಕ್ಷೆ. ದಾಸಿಯೀಲನನ್ನು ಸೀಂಹದ ಗುಹೆಯಲ್ಲಿ ಹಾಶಿದಾಗ ತೆಗೆಯು ಕಲ್ಲು ಅರನನ ಲುಂಗುರದ ಗುರುತಿನಿಂದ ಮುಕ್ತಿಹಾಕಲ್ಪಿಸುತ್ತ (ದಾಸಿಯೀಲ 6:17). ಅದರಂತೆಯೇ, ಯೀನುಬಿನ ಸಮಾಧಿಯ ಕ್ಷೇತ್ರದಲ್ಲಿ ಹಾಕುವ ಬಿಂದು ಮುಕ್ತಿಹಾಕಲ್ಪಿಸುತ್ತ (ಮತ್ತಾಯ 27:62-66). ಕೈತ್ತರು ಸುರಕ್ಷೆಗಾಗಿ ಮುಕ್ತಿಹಾಕಲ್ಪಿಸುತ್ತಾರೆ. ದೇವರ ಮುಕ್ತಳು “ಅಂತ್ಯರೂಪದಲ್ಲಿ ಶ್ರವ್ಯಾಮಾಗುವುದಕ್ಕೆ ಸೀದ್ಧಿಪಾರಿರುವ ರಕ್ಷಣೆಯನ್ನು ನಂಬಿವರು ... ದೇವರು ... ತನ್ನ ಬಲದಿಂದ ಕಾಯುತ್ತಾನೆ” ಹೇಳುತ್ತಿರುವ ಹೇಳಿದನು (1 ಪೆಟ್ರ 1:5). ಸುರಕ್ಷೆಗಾಗಿ, ಕೈತ್ತರು ನಂಜಕೆಯನ್ನು ಹೊಂದುವ ಮೂಲಕ ಮತ್ತು ಕ್ರಮವಾಗಿ ಕೇಳುವ ಹಾಗೂ ಕೈಸ್ತನನ್ನು ಅನುಸಂಹಿತ ಮೂಲಕ ದೇವರೊಂದಿಗೆ ನಹಕಲಿನುವವರಾಗಿರಬೇಕು (ನೋಇಲಿ ಯೋಹಾನ 10:28, 29).

(3) ಮುಕ್ತಿಯ ಒಡಿನವನ್ನು ನೂಜಿನುವುದಾಗಿದೆ. 2 ತಿಚೋಥೀಯ 2:18, 19ರಲ್ಲ ನಂಜಕೆಯನ್ನು ಕೆಡಿಸಿದರೂ ಸತ್ಯವನ್ನು ಧಲಸಿದವರು, ಗಟ್ಟಿಯಾದ ಜಡ್ಟುಹೊಂದ ಅಸ್ತಿವಾರಪನ್ನು ಹೊಂದಿದ್ದಾರೆ ಎಂದು ಹೊಲನು ನಂಜಗನ್ತುರಾದ ಕೈಸ್ತಾಗಿ ಮಾತಾಡುತ್ತಾನೆ. “ತನ್ನವರ ಯಾರೆಂದು ತರ್ಕನು ತಿಜಿದಿದ್ದಾನೆ” ಎಂಬ ಮುಕ್ತಿಯನ್ನು ಅವರು ಹೊಂದಿದ್ದಾರೆ ಎಂದು ಅತನು ಹೇಳುತ್ತಾನೆ. “ಸೀರವಾದ ದೇವರ ಅಸ್ತಿವಾರಪು ಮುಕ್ತಿ ಎಂದು ವಣಿನಲ್ಲಿಷ್ಟಿದ್ದ ಅದನ್ನು ದೇವರು ಅದರ ಮೇಲೆ ಜಿಲಸಿದ್ದಾನೆ.”<sup>84</sup> ಹೊಲನ ಈ ರೂಪಕದ ಬಳಿಕೆಯು “ಒಡಿನವನ್ನು ನೂಜಿನುವಂಥದ್ದು ಕಟ್ಟಿದ್ದಕ್ಕೆ ಅಸ್ತಿವಾರದ ಮೇಲೆ ಹಾಕುವುದಕ್ಕೆ ಇರುವ ಮುಕ್ತಿಯ ಮೇಲೆ ಅಕ್ಷರಗಳನ್ನು ಬರಿಯುವ ಅಭ್ಯಾಸವು ಇದಕ್ಕೆ ಮೂಲವು ಆಗಿದೆ ...”<sup>85</sup> ತ್ರಿಕಟ್ಟಣಿ 7:3-4ರಲ್ಲಿನ ದೇನಜನರ ಮುಕ್ತಿಹಾಕಲ್ಪಿಸುತ್ತಿರುವ ನಹ ದೇವರ ಒಡಿನವು ಒತ್ತಿ ಹೇಳುವುದಾಗಿದೆ. ಕೈತ್ತರು ವಾಸ್ತವಾಗಿ ದೇವರಿಗೆ ಅಧಿನರಾಗಿ ಮಾಡುತ್ತಾರೆ.

(4) ಮುಕ್ತಿಯ ಕೆಲಸದ ನಂತ್ರಾಣತೆಯನ್ನು ಗುರುತಿನುವುದಾಗಿದೆ. ಯೀರಬಿಯ 32:9-14ರಲ್ಲ, ಪ್ರವಾದಿಯ ಒಂದು ಹೊಲವನ್ನು ಕೊಟ್ಟಿತ್ತಾನೆ. ಹಣವನ್ನು ನಂದಾಯಿಮಾಡಿದ ನಂತರ ಆತನು, ವ್ಯವಹಾರದ ನಿಬಂಧನೆಗಳು ಮತ್ತು ಶರತ್ತುಗಳನ್ನು ಒಳಗೊಂಡ ಆ ವ್ಯವಹಾರಕ್ಕೆ ನಹಿಮಾಡಿದನು ಮತ್ತು ಮುಕ್ತಿಹಾಕಿದನು ಎಂದಿದೆ. ಹೊಂಡಂಥ ವ್ಯವಹಾರಕ್ಕೆ ನಹಿಮಾಡುವುದು ಮತ್ತು ಮುಕ್ತಿಹಾಕುವದು ಆ ಕಾಯುವು ನಂತ್ರಾಣವಾಯಿತು ಎಂಬುದೇ ಅಗಿದೆ. ಅದೇ ಲೀಟಿಯಲ್ಲಿ, ಕೈತ್ತರು ಮುಕ್ತಿಹೊಂದಿರುವದು ಹಾಜದಿಂದ ಸಂಪೂರ್ಣ ಜಡುಗಳೆಯು ತ್ರಿತ್ಯಕ್ಕೊಳ್ಳಬೇಕೆಂದು ಮೂಲಕ ಮತ್ತು ಸುಧಾರಣೆಗೆ ವಿಧೀಯರಾಗುವ ಮೂಲಕ ಹೊನೆಗೊಂಡಿತ್ತು ಎಂದು ನೂಜಿನುವುದಾಗಿದೆ.

(5) ಮುಕ್ತಿಯ ಕುರುಹೂ (ಗುರುತು) ಆಗಿರಬಹುದು ರೊಮ್ಮಾತ್ತರ 4:11ರಲ್ಲ, ಹೊಲನು ಅಲ್ಲಿಹಾಮನ ಬಗೆಗೆ ಹೇಳುತ್ತಾ, “ನುಸ್ತಿತಿಯೆಂಬ ನಂನಾರುವನ್ನು ಗುರುತಾಗಿ ಹೊಂದಿದನು. ಇದು ಸುಸ್ತಿತಿಯಾಗುವ ಚೊಲನೇ ಅವಸಿದ್ದ ನಂಜಕೆಯಾಗಿ ನಿತ್ಯಗೆ ಮುಕ್ತಿಯಾಗಿತ್ತು ...” ಎಂದು ಹೇಳುತ್ತಾನೆ. ಸುಸ್ತಿತಿಯ ಅಲ್ಲಿಹಾಮನ ನಿತ್ಯವಂತಿಕೆಯ ಮುಕ್ತಿಯಾಗಿತ್ತು, ಕೆಲ ವ್ಯಾಖ್ಯಾನಕಾರರ ಕೈತ್ತರು ಹೊಲನ್ನೆ 2:11-13 ಆಗಿದ್ದು, ಇಲ್ಲ ಹೊಲನು ದೀಕ್ಷಾನ್ಯಾಸ ಮತ್ತು ಸುಸ್ತಿತಿಯನ್ನು ಪಡೆದದ್ದು ಆತನು ದೇವರಿಂದ ನಿತ್ಯವಂತನು ಎಂದು ಹೊಂಡಿಸಲ್ಪಟ್ಟನಂತರವೇ, ದೀಕ್ಷಾನ್ಯಾಸವು ನಮ್ಮೆ ಕ್ಷಮಾಪಣಿಗಿಂತ ಹೊದಲು ಮತ್ತು ದೇವರೊಡನೆ ಬಳ್ಳಿಯ ನಿಲವಿನಿಂದ ಬರುವವು ಆಗಿವೆ (ನೋಇಲಿ ಮಾಡಿಸಿಹೊಂಡಿರುವಂಥದ್ದಾದರೆ ಪಲಿಶುದ್ದಾಕ್ಕಿನ ಮುಕ್ತಿಹೊಂದುವದು ನಹ ಮಾಡಲ್ಪಟ್ಟಂಥದ್ದು ಅಥವಾ ಕೈಸ್ತಾಗಾಗಿ ಇರುವದೂ ಆಗಿದ್ದಾಗಿದೆ.

ಹೇಗೋಂ, ಕೈಸ್ತರ ಮುದ್ರೆಹೊಂದುವದು ಸಿಹಿಪಟವಾಗಿ, ಸುರಕ್ಷಿತವಾಗಿ, ದೇವರಿಗೆ ಸ್ವಂತವಾಗಿ, ಮತ್ತು ಸಂಶೋಧನವಾಗಿ ಜಡಗುಗಡೆ ಹೊಂದಿದವರಾಗಿ ಇರುವದೇ ಆಗಿದೆ.

## ಅನ್ವಯ

### “ನಾನು ಅಶಿಂವಾದ ಹೊಂದಿದ್ದೇನೆ!” (1:3)

“ನಿಂನು ಹೇಗೆದ್ದೀ” ಎಂಬ ಮಾತಿಗೆ “ನಾನು ಅಶಿಂವಾದ ಹೊಂದಿದ್ದೇನೆ!” ಎಂದು ಶ್ರವಿತ್ಯಾಸಿವ ಸ್ವೇಚ್ಛಿತನೆಂಬು ನನಗಿದ್ದಾನೆ. ಅವನು ಸಲಿಯಾಗಿದ್ದಾನೆ. ಅವನು ಅಶಿಂವಾದವನು, ಹಾಗೆಯೇ ನಾವೂ ನಹ.

ದೇವರು ಎಲ್ಲ ಜನರನ್ನು ಬಹಿಕ ಅಶಿಂವಾದಗಳಿಂದ ನಮ್ಮೆಧವಾಗಿರಲೆಂದು ಅಶಿಂವಾದಸಿದ್ದಾನೆ (ಸೋಽದಿಲ ಮತ್ತಾಯ 5:45; ಯಾಹೋಬ 1:17). ಹೇಗೋಂ, ತನ್ನ ಮಹ್ಯಜಗಾಗಿ, ದೇವರು ಇನ್ನು ಅಧಿಕವಾದ ಅಶಿಂವಾದಗಳನ್ನು ಹೊಂದಿದ್ದಾನೆ: ಆತನು “ತೀನು ಯೀಂನುವಿನಲ್ಲ ಸರ್ಕಲ ಅತ್ಯೀಕ ವರಗಳನ್ನು ... ನಮಗೆ ಅನುಗ್ರಹಿಸಿದ್ದಾನೆ” (1:3). ಈ ಅಶಿಂವಾದಗಳ ಬಗ್ಗೆ ಎರಡು ಸರ್ವಗಳ ಗಮನಿಸಲ್ಪಟ್ಟಿಪೆ: ದೇವರಿಂದ ಬಂದವು ಆಗಿವೆ, ಮತ್ತು “ತೀನುನಲ್ಲಿರುವವರಿಗೆ” ಮಾತ್ರ ಇರುವವು ಆಗಿವೆ.

### “ತೀನುನಲ್ಲ” (1:3-14)

ವರ್ಜನ 3ರಿಂದ ಹೊಲನು 14ರವರೆಗೆ ಹತ್ತುನಾಲ್ಕು “ತೀನುನಲ್ಲ” (1:3, 10, 12), “ಪ್ರೀಯನಲ್ಲಿಯೇ” (1:6), ಅಥವಾ “ಅತನಲ್ಲ” (1:4, 7, 9, 10, 13 [ಎರಡುನಾಲ್ಕು]) ಹಡವಿನಾಗ್ನಗಳನ್ನು ಬಳಸಿದ್ದಾನೆ.<sup>66</sup> ಎಲ್ಲ ಅತ್ಯೀಕ ಅಶಿಂವಾದಗಳನ್ನು ಅನಂದಿಸಲು, ಆ ಅಶಿಂವಾದಗಳ ಯಾರಳ್ಲ ಸಿಕ್ಕತ್ತುಪೋ ಅಂದರೆ - “ತೀನುನಲ್ಲ” ಇರಲಿಬೇಕು (1:3). ತೀನುನಲ್ಲ ಒಬ್ಬ ವೃತ್ತಿಯ ಹೇಗೆ ಹುವೇಳಿಸಬೇಕು?

ತೀನು ಯೀಂನುವಿನಲ್ಲ ಸೇರುವದಕ್ಕೆ ದೀಕ್ಷಾನ್ಯಾಸ ಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲ ಹಾಲಾಗಾರಾನುಪುರುದಕ್ಕೆ ದೀಕ್ಷಾನ್ಯಾಸ ಮಾಡಿಸಿಕೊಂಡವೆಂದು ನಿಮಗೆ ತಿಳಿಯಾಗೋ? ಹಿಂಗಿರಿಗಾಗಿ ನಾವು ದೀಕ್ಷಾನ್ಯಾಸ ಮಾಡಿಸಿಕೊಂಡಾಗ ಆತನ ಮರಣದಲ್ಲ ಹಾಲಾಗಾರಾಗಿ ಆತನೊಂದಿಗೆ ಹಣಾಳ್ವಿಷ್ಟು. ಆದುದಲಿಂದ ತೀನುನು ನತ್ತಿ ತಂದೆಯ ಮಹಿಮೆಯಿಂದ ಜೀವಿತನಾಗಿ ಎಜ್ಜಿನಲ್ಪಟಂತೆಯೇ ನಾವೂ ಕಳಾಡಾ ಜೀವಿದಿಂದಿದ್ದು ಹೊಸಬರಾಗಿ ನಡಕೊಳ್ಳಬೇಕು (ರೋಮಾನುರ 6:3, 4).

ನಿಂದೆಲ್ಲರೂ ತೀನುಯೀಂನುವಿನಲ್ಲಿಟ್ಟಿರುವ ಸಂಜಕೆಯ ಮೂಲಕ ದೇವರ ಪ್ರತಿರಾಗಿದ್ದಿಲ್ಲ. ಹೇಗೆಂದರೆ ತೀನುನಲ್ಲ ಸೇರುವದಕ್ಕೆ ದೀಕ್ಷಾನ್ಯಾಸ ಮಾಡಿಸಿಕೊಂಡಿರುವ ನಿಂದೆಲ್ಲರೂ ತೀನುನನ್ನು ಧರಿಸಿಕೊಂಡಿಲ (ಗಲಾಕ್ಟ 3:26, 27).

ಶೈಕ್ಷಣಿಕ ಅಶಿಂವಾದಗಳು “ತೀನುನಲ್ಲ”ಯ ಅತ್ಯೀಕ ಅಶಿಂವಾದಗಳು ಆಗಿವೆ. ಈ ಅಶಿಂವಾದಗಳು ತೀನುನಿಗೆ ಅತ್ಯೀಕರಿಸಿದ್ದು, ನಮ್ಮೆಧತೆಯನ್ನು ಮತ್ತು ನಿತ್ಯಜೀವವನ್ನು ಒದಗಿಸುವವು ಆಗಿವೆ.

Jay Lockhart

### ತೀನುರ ಭಾಷಣ, ವರ್ತಮಾನ, ಮತ್ತು ಭವಿಷ್ಯ (1:3-14)

1:3-14ರ ಅಧ್ಯಾನಪ್ರಯ ಈ ಮೂರು ಭಾಗಗಳಲ್ಲ ನ್ಯಾಭಾವಿಕವಾಗಿ ಇರುವವು ಆಗಿವೆ:

- ವರ್ಜನಗಳು 3-6: ನಾವು ಎಲ್ಲ ಅತ್ಯೀಕ ಅಶಿಂವಾದಗಳನ್ನು ಹಡೆಯಿವನ್ನು ಈ ದೇಹದಲ್ಲಿ ದೇವರ ಇರುವಿಕೆಯ ಹಿಂದಿನ ವಿಷಯವನ್ನು ಹೊಲನು ಜರ್ಜಿಸಿದ್ದಾನೆ.

- ಪಜನಗರಳ 7-12: ತೀಕ್ಕನ ದೇಹದೊಳಗಿನ ವ್ಯವಹಾರದ ಶ್ರಮ್ಮತ ಬಿಷಯದ ಜೊತೆ ಅತನು ಅವಕಲನುಪವನಾಗಿದ್ದಾನೆ.
- ಪಜನಗರಳ 13, 14: ಭಬಿಷ್ಯದ ನಭಿಯ ಇರುವಂಥ ಈ ದಹನವಾದ ದೇಹದ ನಿರ್ಣಿತ ಬಿಷಯದ ಹೊತೆ ಅತನು ಒಡಬಹಿನುಪವನಾಗಿದ್ದಾನೆ.

### **ನಾವು ಅರಿಸಲ್ಪಟ್ಟವರಾಗಿದ್ದೇವೆ! (1:4-6)**

ದೇವರು ನಮ್ಮನ್ನ ಅತನ ಜನವಾಗಿ, ಅತನ ಮಕ್ಕಳಾಗಿ, ತನ್ನ ದೇಹವಾಗಿ, ತನ್ನ ನಭಿಯಾಗಿ ಅಲಸಿಡೋಂಡಿದ್ದಾನೆ. ಒಂದೇ ಮಾತನಾಲ್ಲ, ಈ ಅಲಸಿಕೊಳ್ಳುವಿಕೆಯು “ಅಯ್ಯಿ” ಅಗಿದೆ (ನೋಡಿಲ 1 ಫೆನಲೋನಿಕ 1:4; KJV). ಎಫೆನ 1:4-6ರಾಲ್, ಶೈಕ್ಷ ನರ್ಯವೇದಿಯ ತತ್ವದ ಬಗ್ಗೆ ಏಷ ಅಂಶಗಳನ್ನ ಹೊಲನು ಸ್ವಷ್ಟಿಸಿದ್ದಾನೆ.

೧೧. “ಅತನು ನಮ್ಮನ್ನ ಅಲಸಿಕೊಂಡ ಶ್ರಕಾರ ...” (1:4: ಒತ್ತಿ ಸೇಲನಲಾಗಿದೆ). ದೇವರು ಈ ದೇಹವನ್ನ ಹೇಗೆ ನಿಖಿಲಿಸಿದನು? ಇದರ ಸದಸ್ಯರು ಹೇಗೆ ಒಳಗೊಳ್ಳುತ್ತಾರೆ? ಇದು ಆಕಸ್ಮೀಕವಾಗಿ ನಂಬಬಿನದು. ನಭಿಯ, ದೇಹದ ಒಂದು ಭಾಗವಾಗಿಯ ಅವಕಾಶ ನಷ್ಟದ್ದರೆ, ಯಾಕೆಂದರೆ ಇದು ದೇವರ ಜಿತ್ತದ ಸವಾದಿಕಾರದ ಕಾರ್ಯವಾಗಿದೆ.

ತೀಕ್ಕನ ದೇಹದ ಭಾಗವಾಗಿರಲು ನಾವು ಅಯಲ್ಪಟ್ಟಿಲ್ಲ ಯಾಕೆಂದರೆ ನಾವು ಒಳ್ಳೆಯರಾಗಿಲ್ಲ ಅಥವಾ ಒಳ್ಳೆಯ ಕಾಯೆಗಳನ್ನ ನಾಕಷ್ಟು ಮಾಡಿಲ್ಲ ಎಂದಲ್ಲ. ಪ್ರತಿ ರವಿವಾರ ಆರಾಧನಾ ನಭಿಗೆ ಹಾಜಿಲಿರುವುದು ಅಥವಾ ವಾರದ ವೇದಲ ದಿನ ಕರ್ತನ ಭೋಜನದಲ್ಲ ಹಾಲ್ಕೆಳ್ಳಿಪ್ಪಿದ್ದ ನಾವು ಇವುಗಳಲ್ಲ ಸೇರದೇ ಇರಲಾರೆವು. ಈ ಕಾಯೆಗಳು ಎಷ್ಟು ಮಹತ್ವದವು ಅಗಿವೆಯೆಂದರೆ, ಇದರ ಸಂತ್ಯಾಂಶವು: ನಾವು ದೇಹದಲ್ಲ ಇರುವವರಾಗಿರುವಂತೆ ಅತನು ಅಯ್ಯಿಕೊಳ್ಳುವ ದೇವರು ಭೂತಕಾಲವು ನಾವು ನಾರ್ವಭೌಮತ್ವದಲ್ಲಿ ಇರದೆ ಹೊಗಿದ್ದರೆ, ಜಗತ್ತಿನಲ್ಲಿಯ ಎಲ್ಲ ಧಾರ್ಮಿಕ ಅಭಾವಗಳು ನಮ್ಮನ್ನ ಅದರ ಭಾಗಗಳನ್ನಾಗಿನ್ನಿತ್ತರಾಲ್ಲ.

ಅಯ್ಯಿಯ ತತ್ವವು (ಅಥವಾ ವಿಧಿಯ) ಶತಮಾನಗಳಂದ ಜನರನ್ನ ಗೆಱಬಿ ಮಾಡುತ್ತಿದೆ. ಶತಮಾನಗಳ ಮೂಲಕ ಶೈಕ್ಷ ದೃಷ್ಟಿಯಾಂತರ್ಜಾರು ಅಗಸ್ಟಿನಿಂದ ವೆಸ್ಟಿಯರೆಗೆ<sup>87</sup> - ಈ ಸಮಸ್ಯೆಯನ್ನ ಹಲವಿನಲ್ಲಿ ಪ್ರಯತ್ನಪಟ್ಟರು: ದೇವರು ತನ್ನ ನಾರ್ವಭೌಮಿಕರೆಯಿಂದ ನಮ್ಮ ಅದುಕೊಳ್ಳುತ್ತಾನೆ ಅದರೆ ಅದೇ ಸಮಯದಲ್ಲ “ಯಾರಾದರೂ ಬರಬಹುದು” ಎಂಬ ಮಾನವ ಜವಾಬ್ದಾರಿಯನ್ನ ಹೊನ್ ಒಡಂಬಡಿಕೆಯು ಹೇಗೆ ಬೊಂಧಿಸುವುದಾಗಿದೆ?

ಶೈಕ್ಷಿಯಿಳ್ಳ ದೇವರು ತೆಲ ಒಳ್ಳೆಯವನ್ನ ಮತ್ತು ತೆಲ ಕೆಟ್ಟವನ್ನ ಅಲಸಿದನೇ? ಈ ಹಕ್ಕಿಯದಾದ ಸಂಧಿಗ್ರಹಿತೆಗೆ ಇರುವ ಉತ್ತರವು ನಮ್ಮ ವೇದಭಾಗದಲ್ಲ ಇದೆ. ಅದನ್ನು ನೇರಡಿಪ ಮುನ್ನ, ಪ್ರತಿಯೊಬ್ಬ ಕೈಸ್ತನೂ ದೇಹದ ಮತ್ತು ಹರಿಣೀಕರಣ ಭಾಗವಾಗಿದ್ದಾನೆ ಒಂದು ಕಾರಣಕ್ಕಾಗಿ ಕಟ್ಟಲ್ಪಟ್ಟವನಾಗಿದ್ದಾನೆ: ಅದು ದೇವರು ನಮ್ಮನ್ನ ಅದುಕೊಂಡಿದ್ದಾನೆ.

ಸ್ವಯಂಭೂರಾಗುವಂತೆ ಭಯಂಕರವಾದ ಅಲವು ನಮಗೆ ತೊಡಲೆಂದು ದೇವರು ನಮ್ಮನ್ನ ಅದುಕೊಂಡಿದ್ದಾನೆ. ಕೈಸ್ತರಾಗಿರುವುದಕ್ಕೆ ನಾವು ಯಾಕೆ ನಾಜಿಕೆ ಹಡಬೇಕು? ಸ್ವಷ್ಟಿಯ ಅರನಲಿಂದ ನಾವು ನಾರ್ವಭಿನಲ್ಪಡುತ್ತಾ ಇದ್ದೇವೆ. ಅತನು ನಮ್ಮನ್ನ ಅದುಕೊಂಡಿದ್ದಾನೆ!

ಗುಲ. “... ಅತನು ನಮ್ಮನ್ನ ಅದುಕೊಂಡನು ...” (1:4). ಅತನನ್ನ ಇತರ ನಭಿಗಳಲ್ಲ ಆರಾಧಿಸಲು ಬಿರೋಧಿಸುವಂತೆ ಜನರನ್ನ ದೇವರು ನಷ್ಟನ್ನ ಅದುಕೊಂಡನು ಎಂದು ಹೊಲನು ಹೇಳಲು ಬಯಸುತ್ತಿದ್ದಾನೆಯೇ? ಇಲ್ಲ, ಅತನು ನಮ್ಮನ್ನ ಅದುಕೊಂಡಿದ್ದ ನಾವು ರಸ್ತಿನಲೆಂದು ಮತ್ತು ಇತರರು ಕಳಿದುಹೋಗೆ ಎಂದು ಅಲ್ಲ. ಹಾಗಾದರೆ ದೇವರು ನಮ್ಮನ್ನ ಅದುಕೊಂಡಿದ್ದಾನೆ ಎನ್ನುವಲ್ಲ ಹೊಲನ ಮಾತನ ನಿಖರವಾದ ಅಥವಾ ಏನು?

ಅಜ್ಞಾಯ 2:16 ಹೌಲನು ಅರ್ಥವನ್ನು ಅಲಿಯುಕೊಳ್ಳುವಂತೆ ನಮಗೆ ಸಹಾಯಿಸುವುದಾಗಿದೆ: “ಆತನು ದೇವದೂತರನ್ನು ಹಿಂಡಿದವನೆಂದು ಬರಾಲ್ಲ ಅಭಿಹಾಮನ ಸಂಪತ್ತಿಯನ್ನು ಕೈಹಿಡಿದಿದ್ದಾನಷ್ಟೆ.” ದೇವರಿಗೆ ಇಜ್ಞಾಹೋಽದ ದೇವದೂತರನ್ನು ರಕ್ಷಿತುವ ಯೋಜನೆಯ ಆರಾಲ್ಲ. ಈ ಜಡಗಳೆಯ ದೇಹದಲ್ಲ ಅವರು ಆಯಾಲ್ಪಟ್ಟ ಭಾಗವಾಗಿಲ್ಲ. ಮನುಕುಲವನ್ನು ದೇವರು ಅಲಸಿದ್ದು ಈ ದೇಹವನ್ನು ಸಲಗೊಳಿಸಲು. ಆತನು ನಮ್ಮನ್ನು ಆದುಕೊಂಡಿದ್ದಾನೆ.

ಜಾಗುರೂಕ್ತಿಯಿಂದ ದೇವಭಾಗವನ್ನು ಗಮನಿಸಿಲ. ಆಯ್ದೆಯ ತಪ್ಪದ ಇಲ್ಲ ಹಜೆಯ ಕಾಲದ ಸಂಬಿಂದ್ರಿಯೆಗೆ ಮೂಲವು ಇಲ್ಲ ಇದೆ: “ನಮ್ಮನ್ನು... ಆತನಾಲ್ಲ ಆದುಕೊಂಡತೆ...” (1:4).

ಆತನ ನಾವರ್ಚೋಮದ ಜಿತ್ತದಲ್ಲ, ಯಾರು ಶಿಂಕ್ಯಾಯೇನುಖಿನಲ್ಲಾರುವರೇಂದೆ ಅವರಿಗೆ ಸಿತ್ಯಜೀವವನ್ನು ಹೊಡಲೇ ನಿಣಂತಿಸಿದನು. ಆ ನಿಧಾರಿತು ಬದಲಾಯನಲಾಗಿದ್ದು ಅಗಿದೆ. ದೇವರ ಹಾಗೆಯೇ ಸುರಕ್ಷಿತವಾಗಿ ನಿಂತಿತ್ತು. ಯಾರೊಬ್ಬಿನೂ ಇದಕ್ಕೆ ಬದಲಾಗಿ ರಕ್ಷಿತಲ್ಪಡಲಾರನು. ಸಿತ್ಯಜೀವವು ಕರ್ತನಾದ ಯೇನು ಶಿಂಕ್ಯಾಲ್ಲಾರುವರವರಿಗೆ ಇರುವುದಾಗಿದೆ.

ಯೇನು ಶಿಂಕ್ಯಾನಾಲ್ಲಾ ಯಾರು ಇರುವರಾಗಿದ್ದಾರೆ? ಯಾರು ಮಹಿಂದೆಯನ್ನು ಹೊಂದಿರುವ ಈ ಒಂದು ದೇಹದ ಭಾಗವಾಗಿರಬಹುದು? ಸುವಾತೆಗೆ ವಿಧೀಯರಾಗಿ ಪ್ರತಿಕಿಯನುವ ಯಾವನಾದರೂ ಆಗಿರಬಹುದು! ಯಾರಾದರೂ ಬರಬಹುದು! ದೇವರು ಅಲಸಿದ ವಿಷಯವಾಗಿರಲು ಆಶಿಸಿದ ಯಾವನಾದರೂ ಚ್ಯಾಕ್ಟಿ ಆಗಿರಬಹುದು.

ನಂದಭ್ರ. “ನಮ್ಮನ್ನು ಜಗದುಕ್ಕತ್ತಿಗೆ ಮುಂಜೆ ಶಿಂಕ್ಯಾನಾಲ್ಲಾ ಆದುಕೊಂಡನು...” (1:4). ಶಿಂಕ್ಯಾಲ್ಲಾರುವರವರು ಸಿತ್ಯಜೀವವನ್ನು ಹಡೆಯಬೇಕೆಂದು ಮತ್ತು ಎಲ್ಲ ಆತ್ಮೀಕ ಅಶಿವಾದವನ್ನು ಹೊಂದಬೇಕೆಂದು ನಿರ್ಧರಿಸಿದನು? ಆತನು ಈ ಸೃಷ್ಟಿಯನ್ನು ಸೃಷ್ಟಿನುವ ಮನ್ಮಂತ್ರ, ದೇವರು ತನ್ನ ನಮಗ್ರ ಯೋಜನೆಯನ್ನು ಹೊಂದಿದ್ದನು. ಏದೆನ್ನ ತೋಷದಲ್ಲಿನ ಮಾನವನ ಅಬಿಧೀಯತೆಯು ಆತನಿಗೆ ಅಜ್ಞಲಿಯನ್ನು ಉಂಟುಮಾಡಲ್ಲ. ನಮ್ಮ ಸ್ವಂತ ಅಬಿಚೇಕತನದಿಂದ ನಮ್ಮನ್ನು ರಕ್ಷಿಸಲು ಅದರೊಡನೆಯೇ ಆತನು ತನ್ನ ಯೋಜನೆಯನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದನು. ಪ್ರತಂಗ 13:8 “ಜಗದುಕ್ಕತ್ತಿಗೆ ಹೊಡಲೆ ಕೊಯ್ಲುಪಟ್ಟ ಶುಲಿಯಾದಾತನ ಬಳಯಲ್ಲಾರುವ ಜೀವಬಾಧ್ಯ ಹಟ್ಟಿಯಲ್ಲಾರುವ ಪ್ರತಂಗನಲ್ಲಾಪಟ್ಟ ಹೆಸರುಗಳನ್ನು ತ್ವರ್ತಿಸಿನುವುದಾಗಿದೆ” (ಸೂರ್ಯ 2 ಥೀಸ್ಲೋಸಿಕ 2:13; 2 ಲಿವೆಲ್ಥ 1:9).

ದೇವರು ನಿಮ್ಮನ್ನು ಅಜ್ಞಾಗಿ ಪ್ರಿಯಿಸಿನುತ್ತಾನೆ ಎಂದು ನಿಂತು ನಂಬುತ್ತಿರೋ? ನಿಂತು ಹುಟ್ಟುವುದಕ್ಕಿಂತ ಹೊದಲು, ಸೃಷ್ಟಿಯ ಇನ್ನಿತ್ತು ಯೋಜನೆಯಲ್ಲಾರುವಾಗಲೇ ನಿಂತು ಹಾಪದಲ್ಲ ಇರುತ್ತಿರೋ ಮತ್ತು ಆತನ ಹೃದಯವನ್ನು ಒಡೆಯುವಿರೆಂದೂ ದೇವರು ತಿಂಡಿದ್ದನು. ಏನೇ ಅಗಣ ಆತನು ನಿಮ್ಮನ್ನು ಪ್ರಿಯಿಸಿದನು ಮತ್ತು ಅಲಸಿದನು.

ರೂಪರೇಣ. “ಆತನ ನಿಸ್ವಾಧಿಯಲ್ಲ ಹಲಿಶುದ್ದರೂ ಹೋಣಬಿಲ್ಲದವರೂ ಆಗಿರಬೇಕೆಂದು ನಮ್ಮನ್ನು ಜಗದುಕ್ಕತ್ತಿಗಿಂತ ಮುಂಜೆ ಶಿಂಕ್ಯಾನಾಲ್ಲಾ ಆದುಕೊಂಡನು” (1:4). ದೇವರು ಇದನ್ನು ಯಾಕೆ ಮಾಡಿದನು? ಇದೆಲ್ಲದರಲ್ಲ ಆತನ ರಾಹಿಸುವಿಕೆಯು ಯಾವುದಾಗಿತ್ತು? ದೇವರಿಗೆ ನಮ್ಮ ಅನೇವ್ಯಾನ್ಯತೆಯು ಬೇಕಿತ್ತು. ಅದಮ ಹಷ್ಟರು ಏದೆನ್ನ ತೋಷದಿಂದ ಹೊರಹಾಕುವುದಕ್ಕಿಂತ ಮುಂಜೆ ಆತನೊಡನೆ ಇದ್ದಂತೆ ಮನುಷ್ಯನೊಡನೆ ನಡೆಯುವದು ಮತ್ತು ಮಾತನಾಡುವದು ದೇವರಿಗೆ ಬೇಕಿತ್ತು, ಹೇಗೆ, ಹಲಿಶುದ್ದತೆ ಮತ್ತು ಹೋಣರಹಿತತೆ ಎಂಬ ಎರಡು ಗುಣಗಳಲ್ಲಿ ನಾವು ದೇವರ ನಿಸ್ವಾದಾನವನ್ನು ನಾವು ತಲುಪಲಾರೆವು.

ನಾವು ಏನನ್ನಾದರೂ ಹೊಂದಡೇ ಹೋಗಿದ್ದರೆ, ಅದು ದೇವರ ಸ್ವಭಾವಗಳಾದ ಹಲಿಶುದ್ದತೆ ಮತ್ತು ಹೋಣರಹಿತತೆಯೇ ಆಗಿವೆ. ಎಲ್ಲರೂ ಹಾಪಮಾಡಿದ್ದಾರೆ, ಪ್ರತಿಯೇಬ್ಬ

ವ್ಯಕ್ತಿಯೂ ದೇವರ ಅನುಭಾವದೆಯ ಶೈಳಿಯಲ್ಲಿ ಜಡ್ಟಹೊಗಿದ್ದಾನೆ, ನಮ್ಮೆ ಸ್ವಂತದ ವಿಧಾನಕ್ಕೆ ಜಪ್ಪು, ನಾವು ಎಂದಿಗೂ ದೇವರ ಮುಖವನ್ನು ನೇರಾಡಿದವರಾಗಿದ್ದೇವೆ, ಹೀಗೆ ಯೀಂನು ನಾವು ದೇವರ ಸನ್ನಿಧಿಯಾಗಿರಲು ಸಮರ್ಥನಾಗಿಸಲು ಕಾಲ್ಪಣಿಯಲ್ಲಿ ದಣಿದನು. ನಾವು ಓಯವಂತೆ,

... ತೀನ್ನನು ಸಭೆಯನ್ನು ಪ್ರೀತಿಸಿದ ಶ್ರೀಕಾರವೇ ಆತನು ಅದನ್ನು ತ್ವರಿತಹೆಚ್ಚಿಸುವುದಕ್ಕಾಗಿ ತನ್ನನ್ನು ಒಪ್ಪಿಸಿಕೊಳ್ಳುವು. ಅದನ್ನು ಕಳಂತೆ ನುಕ್ಕು ಮುಂತಾದ್ದೊಂದ್ದು ಇಲ್ಲದ ಕಷ್ಟಕ್ಕಿಂತ ಏಂಬಂತೆ ಹಲಬುದ್ಧಪೂರ್ವ ಸಿದ್ದೋಽಜವು ಮಹಿಮೆಯಾಳ್ಜ್ಯಾ ಅಗಿರುವ ಸಭೆಯನ್ನಾಗಿ ತನ್ನೆದುರಿನಲ್ಲಿ ನಿಳ್ಳಿಸಿಕೊಳ್ಳಬೇಕೆಂದು ಪಾಠ್ಯಾಧಿಕರೆ ನಹಿತವಾದ ಜಲಸ್ಯಾನವನ್ನು ಮಾಡಿಸಿ ಶುದ್ಧಮಾಡಿದನು (5:25-27).

**ಉದ್ದೇಶ.** “ಪ್ರೀತಿಯಲ್ಲಿ ... ಹೊದಲೇ ನಿರಂತರಿಸಿದ್ದನು” (1:4, 5). ಈ ಎಲ್ಲ ಸಮನ್ಯೇಗಳಲ್ಲಿ ನಾಗರು ಯಾವುದು ದೇವರಿಗೆ ತೋರೆಹಿಸಿತು? ನಮ್ಮೆ ಒಳ್ಳಿಯತನ್ನರೂ? ನಮ್ಮೆ ಅಭಿಮತನ್ನೂ? ನಮ್ಮೆ ಅಧ್ಯಾತ್ಮವಾದ ವ್ಯಕ್ತಿತ್ವವೂ? ಇಲ್ಲ. ಆತನು ನಮ್ಮನ್ನು ಪ್ರೀತಿ ಸುವರ್ದಿಲಂದ ಇದನ್ನು ನಮಗಾಗಿ ಮಾಡಿದನು (ಯೋಹಾನ 3:16).

ನಿಮ್ಮ ಜೀವಿತದಲ್ಲಿ ರಹಸ್ಯವಾದ ಹಾಷಮೆನಾದರೂ ಇದೆಯಾ? ನಿಮ್ಮ ಜೀವಿತವು ದೇವರ ಪ್ರೀತಿ ಮತ್ತು ಕಾಳಜಿಯ ಕೊರತೆಯಿಂದ ತ್ವರಿಜಂಜಿತವಾಗಿಯಾ? ಇದಕ್ಕೇನೂ ಸಂಬಂಧಭಿಲ್ಲ. ದೇವರು ಇನ್ನು ಸಿನ್ನನ್ನು ಪ್ರೀತಿಸುತ್ತಾನೆ. ಆ ಪ್ರೀತಿಯ ಆಕಾಶ ಭೂಮಿಯನ್ನು ಜಾನುವಂತೆ ಮಾಡಿ ನೀವು ಆತನ ನಿಷ್ಠಾಪಣವಾದ ಅನೇವ್ಯಾನ್ಯತೆಯಲ್ಲ ಮರಳಲು ನಾಧ್ಯಮಾಡುವುದಕ್ಕೆ ಕಾರಣವಾಗಿದೆ.

ದೇವರ ಪ್ರೀತಿಯ ಕಾರಣದಿಂದ, ನಮ್ಮೆನಿರ್ದಯ ಸ್ಥಳ ಸುರಕ್ಷಿತವಾಗಿದೆ. ಅಲ್ಲ ಯಾವ ಕುಂಡಗಳ ಇಲ್ಲ. ಯೀಂನು ಬಿನಲ್ಲ ಇಲ್ಲದವರು ಯಾರೂ ಶೈಳಣ್ಣ ಪ್ರೀತಿಯ ದೇವರನ್ನು ತ್ವರಿಭಾವಗೊಳಿಸಿ ಆತನ ಬಣಗೆ ಬರುವವರು ಧೃಡತೆಯಲ್ಲಿರುವಂತೆ ಮಾರ್ಗವನ್ನು ಒದಗಿಸುವುದಾಗಿದೆ.

**ಹಲಣಾಮ.** “ಪ್ರೀತಿಯಲ್ಲಿ ... ಕ್ರಾಣ್ಯಾತಿಗ ತರಬೇಕೆಂದು ನಮ್ಮನ್ನು ಯೀಂನು ತೀನ್ನನ ಮೂಲಕ ತನ್ನ ಪ್ರತಿರನ್ನಾಗಿ ಸ್ವೀಕರಿಸುವುದಕ್ಕೆ ... ಹೊದಲೇ ನಂತಲ್ಲ ಮಾಡಿದನು” (1:4, 5). ಈ ಹಲಿಜ್ಞಿಲದ ಸಂದೇಶವನ್ನು ಹೃದಯದಲ್ಲಿಷ್ಟುಕೊಳ್ಳಬೇಕು. ನಾವು ದಾನರು, ನೇವಕರು, ಸ್ನೇಹಿತರು, ಸೇರೆಯವರು, ಅಥವಾ ನಹಿಯೋಗಿಗಳೂ ಅಲ್ಲ. ನಾವು ಮತ್ತು! ಲಾಕ 15ರಣ್ಣನ ತಪ್ಪಿಹೋದ ಮಗನು ಮನಗೆ ಮರಜಿದನು ಮತ್ತು ಸ್ವೀಕರಿಸಲಬ್ಧಿನು ತನ್ನ ತಂದೆಯೆಣಿನೆ ನಂತ್ರಾಂ ಅನೇವ್ಯಾನ್ಯತೆಯಲ್ಲ ಆತನು ಅಳ್ಳಿಗೊಂಡನು. ಅದೇ ಲಿತೆಯಲ್ಲ, ನಾವು ದೇವರ ಕೃಪೆಯ ಮೂಲಕ ಸ್ವೀಕರಿಸಲಬ್ಧಿತ್ವದೇ, ದೇವರ ಸುಖಂಬದೊಳಕ್ಕೆ ನಂತ್ರಾಂ ನೊಭಾಗ್ಯದೊಡನೆ ಮರುಳುವವರಾಗಿದ್ದೇವೆ.

ಮರ್ಕಿಂಗಾದಂತ, ನಮಗೆ ದೇವರು ಹೊಂದಿದ ಪ್ರತಿಯೋಂದು ನಮ್ಮೆಡೇ ಎಂದು ನಮಗೆ ಹೇಳಲಬ್ಧಿದೆ (ನೋಡಿಲ ಲಾಕ 15:22). ನಾವು ಸುಖಂಬದಲ್ಲ ಸ್ವೀಕರಿಸಲಬ್ಧಿದ್ದೇವೆ ಮತ್ತು ಅದರ ನಂಗಡ ಬರುವ ಎಲ್ಲ ಆಶಿಂವಾದಗಳನ್ನು ಹಡೆಯಲ್ಪಡೇವೆ.

**ಗುರು.** “ಪ್ರೀತಿಯಲ್ಲಿ ... ತನ್ನ ಕೃಪೆಯನ್ನು ಕ್ರಾಣ್ಯಾತಿಗ ತರಬೇಕೆಂದು ನಮ್ಮನ್ನು ಯೀಂನು ತೀನ್ನನ ಮೂಲಕ ತನ್ನ ಪ್ರತಿರನ್ನಾಗಿ ಸ್ವೀಕರಿಸುವುದಕ್ಕೆ ದಯಾಪೂರ್ವಕವಾದ ತನ್ನ ಜತ್ತನುನಾರವಾಗಿ ಹೊದಲೇ ನಂತಲ್ಲ ಮಾಡಿದನು” (1:4-6). ಈ ಎಲ್ಲವನ್ನು ಆತನು ಮಾಡುವಂತೆ ದೇವರು ಯಾಕೆ ಮಾಡಿದನು? ನಮ್ಮೆ ಅಯ್ಯಿಕೊಳ್ಳಬುದ್ಧರಾಗಿ ಮತ್ತು ಹಲಿಬುದ್ಧರಾಗಿ ಮತ್ತು ದೊಂಷಬಿಲ್ಲದವರಾಗಿ ಅಗಿರುವಂತೆ ಕರೆ ನಿಂಡುವುದಕ್ಕೆ ಅಲಿತುಹೊಳ್ಳಬೇಕು.

ಅವಶ್ಯತಕೆಯ ನಮಗಿದೆ.

ದೇವರು ಹಾಹಿಗಳನ್ನು ರಕ್ಷಿಸುವುದಿಲ್ಲ ಯಾಕೆಂದರೆ ಅವರ ಮೇಲೆ ಕರುಣೆಯನ್ನು ತೋಲನುತ್ತಾನೆ ಯಾಕೆಂದರೆ ಅವರನ್ನು ಸಿಕ್ಕುದ್ದ ನರಕದಿಂದ ಜಡಗಡೆ ಮಾಡಬೇಕೆಂದು ಅತನು ಬಯಸುವಂತಾಗಿರುತ್ತಾನೆ. ಅದಳಕ್ಕಿಂತಲೂ ಇತರ ಕಾರಣಗಳು ಎಂದರೆ, ಸ್ಥಿರ ಪುರಾಷರನ್ನು ರಕ್ಷಿಸಲೆಂದು ದೇವರು ಮಾನವ ಇತಿಹಾಸದಲ್ಲಿ ಕಾರ್ಯಮಾಡಿದನು ಹೀಗೆ ಸಿಕ್ಕುಪ್ರಖ್ಯಾತಿಯನ್ನು ಹಡೆಯಲು ಶಕ್ತಿನಾಗಿದ್ದಾನೆ. ಇದ್ದುಹೊಳೆ ಮನುಕುಲಕ್ಕೆ ಅನಹರವಾದ ಹೆನರನ್ನು ಮಹಿಮೆಹಡಿನುವುದಕ್ಕೆ ಕಾರಣವಾಗಿದೆ.

ನಾರ್ಮಾರೇಜೆ. ಹಲಿಶುಧ್ಯತೆ ಮತ್ತು ದೋಷರಹಿತತೆಯಂದ ನಮ್ಮ ಹುನಃ ತುಂಜನುವದಲಿಂದ ನಾವು ಅದಕ್ಕೆ ಅನಹರವಾಗಿದ್ದಾಗ್ನಾ ದೇವರ ಹುದಯದಲ್ಲ ನಂತೋಽಂತ ವನ್ನು ತರುವಂತೆ ನಾವು ತಿರುಗೆಂದಾವತೀ ಅತನ ಅನ್ವೇಣ್ಯತೆಯನ್ನು ಅಲಿಯವಂತೆ ಮಾಡುವುದಾಗಿದೆ. ಇದು ಅತನಿಗೆ ಅನಂದವನ್ನು ತರುತ್ತದೆ. ನಾವು ನಮ್ಮ ಕರೆಯನ್ನು ಹಗುರವಾಗಿ ತೆಗೆದುಕೊಂಡಾಗ ಅದು ಯಾಕೆ ಬಲು ದುರಂತವಾಗಿರುತ್ತದೆ: ಅತನ ಶ್ವರೆಯಂದ ಅಯಲ್ಪಭವರ ಮೂಲಕ ದೇವರು ಬಯಸಿದ ದೊಡ್ಡ ನಂತೋಽಂತವನ್ನು ನಾವು ನೋಱನುತ್ತೇವೆ. ಹಲಿಶುಧ್ಯನಾದ ಇನ್ನಾಯೀಲರ ದೇವರು ತನ್ನ ಮಕ್ಕಳನ್ನಾಗಿ ಅಲಸಿಕೊಂಡಂತೆ ನಾವು ಈಡಾ ಜೀವಿನವಾ.

Chris Bullard

### ಅತ್ಯಿಕ್ರಿಯೆ ಅಶಿಂವಾಂಗರಳ ವಿವರ (1:4-14)

1:4-14ರಲ್ಲ ಹೊಲನು ಅತ್ಯಿಕ್ರಿಯೆ ಅಶಿಂವಾಂಗರಳನ್ನು ಹಳ್ಳಿಮಾಡಿದ್ದಾನೆ. “ವಿಶು” ಎಂಬ ನಂಬ್ಯೆಯ ನಂತರೂಣತೆಯ, ಅಥವಾ ಹಲಿಶುಧ್ಯರಾಗಿ ನಂಬ್ಯೆಯಾಗಿರುವುದಲಿಂದ, ನಾವು ತಿನ್ನನೆಲ್ಲ ಸಿಕ್ಕುಪ ಎಲ್ಲ ಅಶಿಂವಾಂಗರಳಲ್ಲ ಈ ಏಳು ಅಶಿಂವಾಂಗರಳ ನಾರಾಂಶ ವನ್ನು ಕಾಣುವಾ. (1) ನಾವು ತಿನ್ನನೆಲ್ಲ ಆಯಲ್ಪಭಿಡ್ದೇವೆ (1:4). ನಾವು ಹಲಿಶುಧ್ಯತೆ ಮತ್ತು ದೋಷರಹಿತರೂ ಆಗಿರಬೇಕೆಂದು ನಮ್ಮನ್ನು ಸಿಕ್ಕತ್ತದಲ್ಲ ಅಲಸಿಕೊಂಡನು. (2) ನಾವು ತಿನ್ನನೆಲ್ಲ ನಮ್ಮ ಭವಿಷ್ಯಯ್ಯ ಹೂವರಯೋಜಿತವಾಗಿದೆ (1:5, 6). ಅತನ ತ್ರೀತಿ ಮತ್ತು ಶ್ವರೆಯೂ ಅತನ ತ್ರೀಯನಲ್ಲಿಯೇ ನಮಗೆ ದೋರೆಯುತ್ತಿದ್ದಿಲಿಂದ ದೇವರು ನಮ್ಮನ್ನು ತನ್ನ ತುತ್ತರನ್ನಾಗಿ ಸ್ವೀಕರಿಸುವುದಕ್ಕೆ ದಯಾಪೂರವಕಾದ ತನ್ನ ಜಿತ್ತಾನುನಾರವಾಗಿ ಮೊದಲೆ ನಂತಲ್ಲ ಮಾಡಿದ್ದನು. ದೇವರು ಇದನ್ನು ತನ್ನ ಶ್ವರೆಯನ್ನು ತುಖ್ಯಾತಿಗೆ ತರಬೇಕೆಂದು ಮಾಡಿದನು. (3) ನಾವು ತಿನ್ನನ ರಕ್ತದ ಮೂಲಕ ಜಡಗಡೆ ಹೊಂದಿದ್ದೇವೆ (1:7). (4) ನಾವು ನಮ್ಮ ಅಪರಾಧಗಳಾಗಿ ಕ್ಷಮಿಸಲ್ಪಭಿಡ್ದೇವೆ ಯಾಕೆಂದರೆ ಅತನು ನಮ್ಮ ಮೇಲೆ ತನ್ನ ಶ್ವರೆಯನ್ನು ನುಲಿಸಿದ್ದಾನೆ (1:7, 8). (5) ಭಾಷರಲೋಕಗಳಲ್ಲಿರುವ ನಮನ್ನವನ್ನೂ ಒಂದಾಗಿಸುವ ರಹಸ್ಯವನ್ನು ದೇವರು ನಮಗೆ ತಿಳಿಯವಂತೆ ಮಾಡಿದ್ದಿಲಿಂದ ನಾವು ತಿನ್ನನೆಲ್ಲ ಹೊಳಿಯುವರಾಗಿದ್ದೇವೆ (1:9, 10). (6) ತಿನ್ನನೆಲ್ಲ ದೇವರ ಮಹಿಮೆಯನ್ನು ತುಖ್ಯಾತ ಹಡಿಸುವ ಸ್ವಕೀಯ ಶ್ರಜಿಗಳು ನಾವಾಗಿದ್ದೇವೆ (1:11, 12). (7) ನಾವು ತಿನ್ನನೆಲ್ಲ ಪ್ರವೇಶಿಸಿದಾಗ ಆಕ್ರೂಂದಿದ ಮುದ್ರೆಹೊಂದಿದವರಾಗುತ್ತೇವೆ, ನಮ್ಮ ಅಂತಿಮ ಜಡಗಡೆಯಲ್ಲ ಅಥವಾ ವಿಮೋಚನೆಯಲ್ಲ ಮತ್ತು ದೇವರ ಮಹಿಮೆಯನ್ನು ತುಖ್ಯಾತ ಹಡಿಸುವಲ್ಲ ಆತನ ದಾನವು ನಮ್ಮ ಬಾಧ್ಯತೆಗೆ ನಂಜಾಕಾರವಾಗಿ ಇರುವುದಾಗಿದೆ (1:13, 14).

Jay Lockhart

### ಹಂನ ಜನವಾಗಿವುದಕ್ಕಾಗಿ ಜಡಗಡ (1:6-10)

ಕ್ಷೇತ್ರನಾದಂಥ ಒಬ್ಬ ವ್ಯಕ್ತಿಗೆ ತನ್ನ ಜೀವಿತದ ಬಗ್ಗೆ ಹೇಳಲು ಕೇಳಲಾಯಿತು. ಅತನು ಈ ಕ್ಷಣ ಯೋಜಿಸಿ ನಂತರ, “ನಾನು ವಿನಾಗಿದ್ದೇನೋ ಹಾಗಿರಬಲ್ಲ; ನಾನು

ಯಾವುದರಲ್ಲ ಹೊಗುತ್ತಿದೆನೇರೆ ಅದು ಅಗಿರಲ್ಲ; ಆದರೆ ನಾನು ಯಾವುದನ್ನು ಅಭ್ಯಾಸ ಮಾಡಿಕೊಂಡಿದೆನೇರೆ ಅದಕ್ಕಾಗಿ ದೇವರಿಗೆ ಸೇನ್ಯಾತ್ಮ!” ಎಂದು ಹೇಳಿದನು.

ನಾವೆಲ್ಲರೂ ಈ ಹೇಳಿಕೆಯನ್ನು ಮಾಡೋಣವೇ? ನಮ್ಮ ಜೀವಿತವು ಕ್ರಾಂತಿಕಾಲಯಾಗಿ ಬದಲಾವಣೆಯಾಗಿದೆ ಯಾಕೆಂದರೆ ನಾವು ಯೇಣುತ್ತಿದ್ದನ್ನು ಭೇಣಿಯಾಗಿಸ್ತೇಂದೆ. ಕೈಸ್ತಪ್ಪವು ಇಲ್ಲಯದರ ನಂತರದ ಎಲ್ಲವೂ ಅಲ್ಲ. ತನ್ನ ದೇಹದ ಸಭೆಯ ಬಗೆಗೆ ದೇವರು ಪ್ರತಃಷಿದ್ಧ ರಹಸ್ಯದಲ್ಲ ಈಗ ಭಾಗಿಯಾದ ನಮಗೆ ನಿಜಿವಾದ ಶ್ರಯೋಜನವಾಗಿದೆ.

ಎಫೆನೆ 1:6-10ರಲ್ಲ, ಜಡುಗಡೆಯ ಗತಿಯಲ್ಲಿರುವ ಹೌಲನು ಹೇಳಿದ ಬಿದು ನಂಗತಿಗಳು ಹೊನಜನವಾಗುವುದಕ್ಕಾಗಿ ನಮ್ಮನ್ನು ಸ್ವತಂತ್ಯೋನಾಲನುವವು ಆಗಿವೆ. ಈ ಗತಿಯು, ಜಗದುತ್ತಪ್ಪಿಗಿಂತ ಮೊದಲು ನಿತ್ಯಜೀವಕ್ಕಾಗಿ ಆದುಕೊಂಡ ತೀಸ್ತನ ದೇಹದ ರಹಸ್ಯದಲ್ಲ ಹಾಲುಗಾರಿಗುವುದಕ್ಕೆ ನಮ್ಮನ್ನು ನಮ್ಮರಾಸ್ತಿನುವುದಾಗಿದೆ.

ಜಡುಗಡೆ ಮಾಡುವವರು. ನಾವು “ಅತನಳ್ಲ” ಜಡುಗಡೆಗೊಂಡಿದ್ದೇವೆ ಎಂದು ಹೇಳಿದನು (1:7). ಯಾರಲ್ಲ? ವಜನ ರೆ ಪ್ರಕಾರ, ಅತನು ನಮ್ಮನ್ನು ತೀರಿಸುವ ದೇವರೂ ನಮ್ಮ ತಂಡೆಯೂ ಆಗಿದ್ದಾನೆ. ಅದೇ, ಕರ್ತನಾದ ಯೇಣು ಕ್ರಿಸ್ತನು (ನೋಡಿಲ ಮತ್ತಾಯ 3:17; 17:5).

ತೊಲನ್ನೇಯವರಿಗೆ ಬರೆಯುತ್ತು ಹೌಲನು, “ದೇವರು ನಮ್ಮನ್ನು ಅಂಥಕಾರದ ದೇಹರೆಡಿದಂದ ಜಡಿಸಿ ತನ್ನ ತೀರಿಯಕುಮಾರನ ರಾಜ್ಯದ್ವಾರಾಗೆ ಸೇಲಿಸಿದನು. ಆ ಕುಮಾರನಲ್ಲ ನಮ್ಮ ಹಾಷಗಳ ಹಲಹಾರವಾಗಿ ನಮಗೆ ಜಡುಗಡೆದಾಯಿತನು ಆಗಿದ್ದಾನೆ, ನಾವು ಅತನಳ್ಲ ಸ್ವೀಕರಿಸಲ್ಪಟ್ಟಿದೆವೆ. ಜಡುಗಡೆಯ ಒಂದೇ ಒಂದು ಸ್ಥಳವು ಅದು ತೀಸ್ತನಲ್ಲ. ದೇವರು ನಮ್ಮನ್ನು ಜಡುಗಡೆ ಮಾಡಿದಾಗ ಮತ್ತು ನಮ್ಮ ಹಾಷದ ನಮಸ್ಯಿಯನ್ನು ತೆಗೆದು ಹಾಕಿದಾಗ, ಅದು, ಅತನು ಹಾಷದ ನಿಯಂತ್ರಣಿಂದ ನಮ್ಮಡೆ ತಿರುಗಿಸುತ್ತಾನೆ - ಆಗ ನಾವು ತೀರಿಸುವವನೊಬ್ಬಿಂದ ಅಂಗಿರಿಸಲ್ಪಡುತ್ತೇವೆ (ತೊಲನ್ನೇ 1:13, 14).

ಯೇಣು ದೇವರ ತೀಯನಾಗಿದ್ದಾನೆ, ಮತ್ತು ಹಾಷಗಳ ಹಲಹಾರವಾಗಿ ನಮಗೆ ಜಡುಗಡೆದಾಯಿತನು ಆಗಿದ್ದಾನೆ, ನಾವು ಅತನಳ್ಲ ಸ್ವೀಕರಿಸಲ್ಪಟ್ಟಿದೆವೆ. ಜಡುಗಡೆಯ ಒಂದೇ ಒಂದು ಸ್ಥಳವು ಅದು: ತೀಸ್ತನಲ್ಲ. ದೇವರು ನಮ್ಮನ್ನು ಜಡುಗಡೆ ಮಾಡಿದಾಗ ಮತ್ತು ನಮ್ಮ ಹಾಷದ ನಮಸ್ಯಿಯನ್ನು ತೆಗೆದುಹಾಕಿದಾಗ, ಅದು, ಅತನು ಹಾಷದ ನಿಯಂತ್ರಣಿಂದ ನಮ್ಮಡೆ ತಿರುಗಿಸುತ್ತಾನೆ - ಆಗ ನಾವು ತೀರಿಸುವವನೊಬ್ಬಿಂದ ಅಂಗಿರಿಸಲ್ಪಡುತ್ತೇವೆ.

ಅದು ಮೈನವರೇಷನುವಂತದ್ದು! ದೇವರಿಂದ ಸ್ವೀಕರಿಸಲ್ಪಟ್ಟ ತೀಸ್ತನಲ್ಲ ಇರುವದೇ ಆಗಿದೆ. ರಾತ್ರಿಯಲ್ಲ ಮಲಗುವ ಅವಷ್ಟಕರೆಯು ನಮಗಿಲ್ಲ, ನಮ್ಮ ನಿತ್ಯದ ಗುಲಿಯ ಬಗ್ಗೆ ಜಿಂತಿಸುವ ಅವಷ್ಟಕರೆಯು ತೀಸ್ತನಲ್ಲ ಇಲ್ಲ. ಯಾರು ನಿಶ್ಚಯವಾಗಿ ಇರುತ್ತಾರೋಣ ಅವರು ತಿರಸ್ತಿನಲ್ಪಡುವುದಿಲ್ಲ, ತೀಸ್ತಿನಿಗಾಗಿ ಆತನ ತಂಡೆಯಂದಲೂ ತಿರಸ್ತಿನಲ್ಪಡುವುದಿಲ್ಲ.

ತೀಸ್ತನು ಹಲಪ್ರಾಣ ಜಡುಗಡೆ ಮಾಡುವವನಾಗಿದ್ದಾನೆ. (1) ಅತನು ನಮ್ಮ ಸಂಬಂಧಿಯಾಗಿದ್ದಾನೆ ಯಾಕೆಂದರೆ ಆತನು ರಕ್ತಮಾಂಸದಿಂದ ತೆಗೆದಕೆಳ್ಳಿಲ್ಪಡುವುದಿಲ್ಲ, ತೀಸ್ತಾಗಿ ಆತನ ನಮ್ಮಾಗಿ ಒಬ್ಬನಂತಿದ್ದಾನೆ ತ್ವರಿತೀಯಲ್ಲಿಯಾಗಿ ನಮ್ಮ ಹಾಗೆ ಇರುವವನಾಗಿದ್ದಾನೆ (ನೋಡಿಲ ಇಜ್ಞಾಯ 2:17). ಜಡುಗಡೆಯ ಬೆಲೆಯನ್ನು ಯಾವ ದೇವರೂತರೂ ತೆರಲಾರು, ಯಾವ ದೇವರೂತನೂ ಮನುಷ್ಯನ ಸಂಬಂಧಿಯಾದನು. ಯೇಣು ನಮ್ಮಾಗಿ ಒಬ್ಬನಾಗಿ ಜೀವಿಸಿದನು ಅದ್ದಿಲಿಂದ ಆತನು ನಮ್ಮ ಜಡುಗಡೆದಾತನಾಗಿ ನಮ್ಮ ಸಂಬಂಧವಾಗಿದ್ದಾನೆ.

(2) ಅತನು ಬೆಲೆಯನ್ನು ತರಲು ನಮ್ಮರಾಸ್ತಿನಾಗಿದ್ದಾನೆ: ಆತನು ನಮ್ಮ ಹಾಷಗಳನ್ನು ಹಿಂದಕ್ಕೆ ಜಡಲ ಧಾರ್ಷಿಸಿದನು. ಅದು ಏನು? ಆತನ ರಕ್ತದೇ, ಯಾಜಕರಲ್ಲ ಮತ್ತು ಇಜ್ಞಾಯ 9:22ರಲ್ಲಿರುವ ತಕ್ಕವು: “ರಕ್ತಧಾರೆಯಲ್ಲದ ಹಾಷಪರಹಾರವು ಉಂಬಾಗುವುದಿಲ್ಲ” ಎಂದು

ಇರುವುದಾಗಿದೆ. ಹಾಹಬಿಲ್ಲದೆ ಇರುವದು ಇರುವವನ ಸ್ವೀಕಾರ ಬೆಲೆತೆಯಬಿಕೆಯ ನಾಲವಾಗಿದೆ, ತೀಸ್ತನು ತನ್ನ ರಕ್ತವನ್ನು ಉಳಿಸಿ ನಮ್ಮ ನಾಲವನ್ನು ತೀರಿಸಿದನು.

(3) ಅತನು ನಮಗಾಗಿ ಬೆಲೆಯನ್ನು ತರಲು ಸಿದ್ಧಿಸಿದ್ದನು. “ನಾನು ತಿರಿಗಿ ಹಡಕೊಳ್ಳತ್ತೇನೆಂದು ಖಾಣವನ್ನು ಕೊಡುತ್ತೇನೆ; ಅದರ ನಿಖಿತ್ವವಾಗಿ ತಂದೆಯ ನನ್ನನ್ನು ತೀವೆಸುತ್ತಾನೆ. ನನ್ನ ಪ್ರಾಣವನ್ನು ಯಾರೂ ನಷ್ಟಿಸಿದ ತೆಗೆಯರು, ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ” (ಯೋಹಾನ 10:17, 18).

ಯೇಂನು ನಮ್ಮಾಗಿ ಒಬ್ಬನ ಹಾಗಿದ್ದು, ನಮ್ಮ ಜಡಗಡೆಗೆ ಮತ್ತು ಅತನು ಅದನ್ನು ನಂದಾಯ ಮಾಡಿದನು. ಎಂಥ ಜಡಗಡೆದಾಯಕ!

ಜಡಗಡೆ ಹೊಂದುವದು. ಪಜನ 7ರಳ್ಳಿ, “ಈತನಾಲ್ಲಿ... ನಮಗೆ ಜಡಗಡೆಯಾಯತು” ಎಂದು ಹೇಳುತ್ತದೆ. “ನಾವು” ಎಂಬುದು ಯಾರು? ಇದು ಪಜನ 4ರ “ಆತನಾಲ್ಲಿ ನಮ್ಮು” ಎಂಬುವುದಾಗಿದೆ. ಹಿಂದೆಯೇ ದೇವರ ನಿತ್ಯತ್ವಕ್ಕಾಗಿ ಆಲಸಿಕೊಂಡಿದ್ದವರನ್ನು ಈಗ ಅತನು ನಿಲಯಾದ ನಮಯಕ್ಕೆ ಜಡಗಡೆ ಮಾಡುವವನಾಗಿದ್ದಾನೆ. ಜಡಗಡೆಯಾಗಲು ಮತ್ತು ಅತನ ದೇಹದ ಭಾಗವಾಗಿರಲು ಅತನು ಯಾರನ್ನು ಆಲಸಿಕೊಂಡನು? ತೀಸ್ತನಾಲ್ಲಿರುವ ಎಲ್ಲರನ್ನೂ ನೀವು ತೀಸ್ತಯೆನುಬಿನಾಲ್ಲಿರುವುದಾದರೆ, ನೀವು ಶಕ್ತಿಯಿಂದ ಮತ್ತು ಹಾಪದ ದಂಡದಿಂದ ಜಡಗಡೆಯಾಗಲ್ಲಿಷ್ಟಿದ್ದೀಲ ಎಂದು ನೀವು ಬಲ್ಲವರಾಗಿದ್ದೀಲ. ಬೆಲೆಯ ನಿಮ್ಮ ಆರೋಪದ ದೋಷದಿಂದ ಮತ್ತು ಹಾಪದ ನಿಯಂತ್ರಣದಿಂದ ಜಡಗಡೆ ಮಾಡಲು ನಂಬ್ರೂಣವಾಗಿ ತೆರಯಲ್ಪಟ್ಟತ್ತ!

ಬೆಲೆ ಜಡಗಡೆಯ ಬೆಲೆಯು ಅಗ್ನಾದದ್ದಲ್ಲ. ಬಿಸಿಮಯಿದ ಬೆಲೆಯ ಯಾವಾಗಲೂ ಜಡಗಡೆಯ ನಂಗತಿಗೆ ನಮಾನವಾಗಿರುತ್ತದೆ. ಪಜನ 7ರಳ್ಳಿ, “ಈತನು ನಮಗೊಳಿಸ್ತರ ತನ್ನ ರಕ್ತವನ್ನು ನುರುಸಿದ್ದಿಲಿಂದ ನಮ್ಮ ಅಪರಾಧಗಳು ಪರಹಾರವಾಗಿ ನಮಗೆ ಜಡಗಡೆಯಾಯತು ...” ಎಂದು ಹೇಳುತ್ತದೆ. ನಮ್ಮ ಹಾಪದ ಜಡಗಡೆಯ ಬೆಲೆಯು ಯೇಂನುತ್ತನು ರಕ್ತವನ್ನು ನುಲನುವುದೇ ಆಗಿದೆ. ಈ ಬೆಲೆಯಲ್ಲದೆ, ನಮ್ಮ ಹಾಪಗಳೇ ಯಾವುದೇ ಲಿಯಾಯಿತಯು ಇಲ್ಲ. ಅದಕ್ಕಿಂತ ಕಡಿಮೆಯು ಯಾವುದೂ ಇಲ್ಲ.

ಹಳೆಯ ಒಡಬಂಡಿಕೆಯ ಅಡಿಯಲ್ಲ, ಶಾಂತಿಗಳ ರಕ್ತಪು, ಶುದ್ಧಿಕರಣದ ಜಿನ್ಯೇಯಾಗಿತ್ತು ಮನುಷ್ಯನನ್ನು ಒಂದೇ ನಾಲ, ಜಡಗಡೆ ಮಾಡುವದು ಮನುಷ್ಯನ ರಕ್ತದಿಂದಲೇ ಆಗಿದೆ.

ಅದರೆ ತೀಸ್ತನು ಈಗ ದೇರಿತಿರುವ ಮೇಲುಗಳನ್ನು ಕುಲತು ಮಹಾಯಾಜಕನಾಗಿ ಬಂದು ಕ್ಯಾಲುಂದ ಕಟ್ಟಲುಡುವಂಥ ಅಂದರೆ ಈ ನೃಷ್ಟಿಗೆ ನಂಬಂಧಪಡಿದಂಥ ಘನವಾಗಿಯೂ ಉತ್ಸಾಹವಾಗಿಯೂ ಇರುವ ಗುಡಾರದಳ ಸೇವೆಯನ್ನು ಮಾಡುವವನಾಗಿ ಹೋತಗಳ ಮತ್ತು ಹೋಲಿಗಳ ರಕ್ತವನ್ನು ತೆಗೆದುಕೊಳ್ಳದ ಸ್ವೀಕಾರ ತರಬೇತಿದೆ. ಯೇಂನು ನಮ್ಮ ಯೋಗ್ಯ ಜಡಗಡೆಗಾರನಾಗಿದ್ದಾನೆ, ದೇವರ ತೀವೆಗೆ ನಂದಾಯಮಾಡುವಂತೆ ಒಬ್ಬನು ಶಿಲಬೆಯ ಮೇಲೆ ತನ್ನ ರಕ್ತವನ್ನು ಜೆಲ್ಲಿಸಿದನು ಹಿಂಗೆ ಅಪರಾಧಿಯ ಹಾಪವು ಜಡಗಡೆಯಾಯತು. ಶ್ರುತಿ ಭಾನುವಾರ ಕರ್ತನ ಭೋಜನವನ್ನು ನಾವು ಅಜರಿನುತ್ತಿವಂತೆಯೇ, ನಮ್ಮ ಜಡಗಡೆಯ ನಂದಾಯ ಮಾಡಲು ಇರುವಂತೆ ದೋಷ.

ದೇವರ ಒಂದೇ ಮತ್ತು ಪರಿಶುದ್ಧ ನಿಯಮವು ಹಾಪದ ನಂಬಿಕೆಯ ಮರಣ ಎಂದು ತೀವ್ರ ನಿಂಡಿತು. ನಾನು ನಿಮಗಾಗಿ ನಾಯಲಾರೆನು ಯಾಕೆಂದರೆ ನಾನು ನನ್ನ ದಂಡವನ್ನು ತರಬೇತಾಗಿದೆ; ನೀವು ನನಗಾಗಿ ನಾಯಲಾಲಿಲ ಯಾಕೆಂದರೆ ನೀವು ಸ್ವೀಕಾರ ದಂಡವನ್ನು ತರಬೇತಿದೆ. ಯೇಂನು ನಮ್ಮ ಯೋಗ್ಯ ಜಡಗಡೆಗಾರನಾಗಿದ್ದಾನೆ, ದೇವರ ತೀವೆಗೆ ನಂದಾಯಮಾಡುವಂತೆ ಒಬ್ಬನು ಶಿಲಬೆಯ ಮೇಲೆ ತನ್ನ ರಕ್ತವನ್ನು ಜೆಲ್ಲಿಸಿದನು ಹಿಂಗೆ ಅಪರಾಧಿಯ ಹಾಪವು ಜಡಗಡೆಯಾಯತು. ಶ್ರುತಿ ಭಾನುವಾರ ಕರ್ತನ ಭೋಜನವನ್ನು ನಾವು ಅಜರಿನುತ್ತಿವಂತೆಯೇ, ನಮ್ಮ ಜಡಗಡೆಯ ನಂದಾಯ ಮಾಡಲು ಇರುವಂತೆ ದೋಷ.

ಬೆಲೆಗೆ ಇದು ನಮಗೆ ಜಳಿಂತ ನಾಕ್ಕಿಯಾಗಿದೆ.

ಹರಿಣಾಮ್. ನಾವು ಜಿಡುಗಡೆ ಮಾಡಲ್ಪಟ್ಟ ಮೇಲೆ ಏನು ಸಂಭವಿಸುವುದು? “ಈತನು ನಮಗೊಳಿಸ್ತರ ರಕ್ತವನ್ನು ನುಲಿಸಿದ್ದಿಲಿಂದ ನಮ್ಮ ಅಪರಾಧಗಳು ಹರಿಹಾರವಾಗಿ ನಮಗೆ ಜಿಡುಗಾಡೆಯಾಯಿತು ...” (ಇ:7). ಜಿಡುಗಾಡೆಯ ತಕ್ಷಣದ ಹರಿಣಾಮವು ಕ್ಷಮಾಪಣೆಯೇ ಅಗಿದೆ. ಈ ಸರ್ವವನ್ನು ನಿಮ್ಮ ಅತ್ಯದಿಕ್ಷಾ ಅಳಿದಿಂದ ಗ್ರಹಿಸಿಲ ಮತ್ತು ನಿಂಬು ನಂತೋಽಂದಿದಂತು ಅಂಜದವರಾಗಿರುವಿಲ!

ಕಾಲ್ಪನಿಯ ಕಥೆಯ ದೇವರು ನಮ್ಮನ್ನು ಅನಾದಿಯಂದಲೂ ಕ್ಷಮಿಸಿದ್ದನ್ನು ತಾಗಿ ಹೇಳತ್ತದೆ. ಶಿಲಾಖೆಯ ಮೇಲನ ನಮ್ಮ ಬಿಂಬಿಜಕೆನ ಮರಣವು ನಮ್ಮ ಹಾಪದ ವಿನಾಯಿತಿಯ ನಮ್ಮ ಜಳಿತದ ಮೂಲಕ ದೇವರ ಅಪೇಕ್ಷಿತವಾದ ನಾಧನೆಯ ಉದ್ದೇಶಿತ ಹರಿಣಾಮವಾಗಿದೆ. ಕಡೆಯ ಭೋಜನದಲ್ಲಿ ಯೇನು ತಾನೇ ಘೋಷಿಸಿದಂತೆ, “... ಇದು ನನ್ನ ರಕ್ತ, ಇದು ಹಾಪಗಳ ಕ್ಷಮೆಗಾಗಿ ಬಹುಜನಲಗೊಳಿಸ್ತರ ನುಲನಲ್ಪಡುವ ರಕ್ತ” (ಮತ್ತಾಯ 26:28).

ಇನ್ನಾಯೆಲರು ಈ ನಂಗತಿಯನ್ನು ಅರ್ಥಮಾಡಿಕೊಂಡರು, ದೋಷಪಲಹಾರಕ ಯಜ್ಞದ ದಿನದಲ್ಲಿನ ಅಜರಣೆಗಳ ಎರಡು ಅಡುಗಳನ್ನು ಒಳಗೊಂಡಿರುತ್ತವೆ (ಯಾಜಕರಾಂಡ 16:8). ಒಂದು ಆಡು ಕೊಲ್ಲಲ್ಪಡುತ್ತದೆ, ಮತ್ತು ಅದರ ರಕ್ತವು ಗುಡಾರದಲ್ಲಿನ ತರಣೆಯ ಹಿಂದ ಮೇಲೆ ಜಿಬಿನಲ್ಪಡಬೇಕು. ಈ ರಕ್ತವು ಹಾಪಕೊಳಿಸ್ತರದ ದಂಡವನ್ನು ತೆಗೆದಿಸುವುದಾಗಿದೆ. ನಂತರ, ಹಿಂತಿಯ ಯಾಜಕನು ಜನರ ಹಾಪವನ್ನು ಹೊಲಿಸಲು ತನ್ನ ಶೈಯನ್ನು ಇನ್ನೊಂದು ಅಡಿನ ತಲೆಯ ಮೇಲೆ ಇಡಬೇಕು. ಈ ಮೂಲಕ ಅವರ ಹಾಪವೆಲ್ಲ ಈ ಪ್ರಾಣಿಯ ಮೇಲೆ ವರ್ಗಾವಣೆಯಾಗುವದಾಗಿದೆ. ನಂತರ ಅವರು ಈ ಆಡನ್ನು ಅರಬ್ಬಿತ್ತೆ ಕೆಳಿಸಿಜಡುವರು, ಮತ್ತು ಅದೆಂದಿಗೂ ಮರುಭುದಿಲ್ಲ (ಸೋಳಿ ಯಾಜಕರಾಂಡೇ 16:21).

ಕಾರಣ ದೇವರು ಇದೆಲ್ಲವನ್ನು ನಮಗೊಳಿಸ್ತರ ಯಾಕೆ ಮಾಡಿದನು? ಆತನ ಕಾರಣದ ಹಿಂದಿರುವ ಕಾರಣವೇನು?

ತಾನು ಕಾಲವು ಹರಿಹೃಣವಾದಾಗ ನಿರ್ವಹಿಸಬೇಕಾದ ಒಂದು ಕೃಷಣುಳ್ಳ ಸಂಕಲ್ಪವನ್ನು ಆತನು ಕ್ರಿಷ್ಟನಾಲ್ಕು ಮೊದಲೇ ನಿರ್ಣಯಿಸಿದ್ದಿರುತ್ತದೆನು. ಅದನೆಂದರೆ ಹರಲೊಳಿಕೆಗಳಲ್ಲ ನಮಸ್ತವನ್ನು ಕ್ರಿಷ್ಟನಾಲ್ಕು ಒಂದಾಗಿ ಕೂಡಿಸಿರಬೇಕೆಂಬುದೇ ... (1:9, 10).

ಕಾರಣವು ಒಂದಾಗಿರುವುದೇ ಅಗಿದೆ. ದೇವರು ತನ್ನ ನೃಷ್ಟಿಯಲ್ಲಿ ನಾಂಗರ್ತವನ್ನು ಮತ್ತು ಅನೆನ್ನೊಳ್ಳತೆಯನ್ನು ಹಿಂದಕ್ಕೆ ತರುವುದೇ ಅಗಿದೆ. ಆದಾಮು ಹವ್ವರು ಏದನ್ನು ತೋಟದಲ್ಲಿ ಹಾಪಮಾಡಿದಾಗ ನಂಬಂಧವು ಮುಲದುಹೊಳಿತ್ತು; ಕಾಲ್ಪನಿಯ ಮೂಲಕ. ಯೇನುವು ದೇವರ ಮತ್ತು ಮನುಷ್ಯನ ಮಧ್ಯದ ಹಾಪದ ತಡೆಗೊಳಡೆಯನ್ನು ಮುಲದುಹಾಕಿದನು.

ನಘರೋಜ. ನಮ್ಮ ಜಳಿತವು ಒಂದು ನಾಲಿ ಹಾಪದಿಂದ ದೋಸಿತವಾಗಿದೆ, ನಾವು ದೇವಲಿಂದ ದೂರವಾಗಿದ್ದೇವೆ ಅದರೆ ಆತನ ಕೃಷಣಿಲಿಂದ ನಮ್ಮ ಹಾಪದ ಸಮಸ್ಯೆಯು ಜಿಯಿನಲ್ಪಟ್ಟಿದೆ. ಕೈಸ್ತರಾದಂಥ ನಾವು, ಕ್ರಿಷ್ಟನ ನಂತರಾಣತೆಯನ್ನು ಮತ್ತು ದೇವರ ಅನೆನ್ನೊಳ್ಳತೆಯನ್ನು ಅನೆಂದಿನಲ್ಲಿ ಸ್ವಾತಂತ್ಯರಾಗಿದ್ದೇವೆ ಹರಲೊಜ ವಾಸಿಗಳಾಗಿರುವಂಥ ನಾವು, ಇಂದು ಹರಲೊಳಿಕೆವನ್ನು ಅಲ್ಪವಾದರೂ ಅನೆಂದಿನೊಳಿ.

### ನಮ್ಮ ಬಾಧ್ಯತೆಯ ಆಧಾರಗಳು (1:10-13)

ದೇವರ ವಾಗ್ದಾನವನ್ನು ನಾವು ಹೇಗೆ ಹಡೆಯುತ್ತೇವೆ? ನಾವು ಆತನ ವಾರನುದಾರರು

ಹೇಳಾಗಬಹುದು? ಎಫನ್ 1:10, 11 ಹೇಳುವಂತೆ, “ತೀಕ್ಷ್ಣನಲ್ಲಿಯೇ ... ನಾವು ದೇವರ ಸ್ವತ್ತೀಯ ತ್ರಜಿಯಾದೆವು.” ಮುಂತಿಂಗನಲ್ಲಿಟ್ಟ ಅಥವಾ ಅಲನಲ್ಲಿಟ್ಟ ಎಂಬುದಕ್ಕೆ ಇರುವ ರೀತೆ ಭಾಷಾಂತರವಾದ ಹದವು (NIV) ವಜನ 4ರಲ್ಲ “ಅಲಿಸಿ” ಎಂಬ ಒಂದು ಭಾಷಾಂತರವಾದ ಅನ್ವಯಾದ ಹದವಾಗಿದೆ. ಹೌಲನು ಹೊನಬಡಂಬಡಿಕೆಯ ಬರಹಗಳ ಉದ್ದೇಶಕ್ಕೂ ಇರುವ “ಬಾಧ್ಯತ್ವರು” ಎಂದು ಭಾಷಾಂತರವಾದ ನಾಮಹದದ ಕ್ರಿಯಾಹದದ ರೂಪವನ್ನು ಬಳಸಿದನು. ಆದ್ದರಿಂದ, ನಾವು ಬಾಧ್ಯತ್ವಯನ್ನು ಹಡೆಯಲು ಅಲನಲ್ಲಿಟ್ಟಿದ್ದೇವೆ ಎಂದು ಆತನು ನಿರ್ದಿಷ್ಟವಾಗಿ ಹೇಳಿದನು.

ಕೇ ಬಾಧ್ಯತ್ವಯನ್ನು ಹಡೆಯಲು ನಾವು ಎಣ್ಣ ಅಲನಲ್ಲಿಟ್ಟಿದ್ದೇವೆ? ಹೌಲನು “ಆತನಲ್ಲಿ” ಎಂದು ಹೇಳುತ್ತಾನೆ. ವಜನ 3ರ ಪ್ರಕಾರ, ಇದು ಪ್ರತಿಯೋಂದು ಆಶೀರ್ವಾದಗಳ ಸಿಕ್ಕುವಲ್ಲಿ ಇರುವುದಾಗಿದೆ. ದೇವರ ಬಾಧ್ಯತ್ವಯ ಹಿಂದೆಯೇ ನಿತ್ಯದಲ್ಲಿದ್ದ ಕೇಳಲ ತೀಕ್ಷ್ಣನಲ್ಲಿ ಮುಖ್ಯವಾದ ಸಂಬಂಧವನ್ನು ಇಟ್ಟುಕೊಂಡ ಸ್ತೀಲುರುಷಲಿಗೆ ಮಾತ್ರ ಸಂಬಂಧಿತವಾಗಿದೆ, ಅದನ್ನು ಇಟ್ಟ ದೇವರಿಂದ ನಾವೇನನ್ನು ಅಹೇಳಿಸಿಲಾರೆವು.

ಇದು ಯಾವಾಗ ಸಂಭಿನ್ಸುತ್ತದೆ? ಪುರುಷ ಅಥವಾ ಸ್ತ್ರೀಗೆ ಅತ್ಯೇಚ ದಿವಾಜಿತನಕ್ಕಿಂತ ಹೆಚ್ಚಾಗಿ “ನಾನು ತೀಕ್ಷ್ಣನೊಳಕ್ಕೆ ಹೇಗೆ ಹೋಗಬೇಕು?” ಮತ್ತು “ದೇವರ ವಾಗ್ದಾನದಂತೆ ಬಾಧ್ಯನಾಗಿ ಆಗಬಹುದು?” ಎಂಬುದು ಹೆಚ್ಚು ಕ್ಷಿಷ್ಟವಾಗಿದೆ ಎಂಬುದಕ್ಕೆ ಯಾವ ತಕ್ಷೀಯಾ ಇಲ್ಲ.

ಹಾಹಿಯ ತೀಕ್ಷ್ಣನ ಹೊರಿಗಿರುವವನು ಆಗಿದ್ದಾನೆ. ಹೆಚ್ಚಾಗುವ ಹಣ ಹಾಹಿಯ ಯೇಂನುಬಿಸಿಂದ ಹೊರಿಗಿ ಇರುವುದಲಿಂದ ಹಾದು ತೀಕ್ಷ್ಣ ಇಂಗೆ ಇರುವುದಕ್ಕೆ ಹೊಗು ತಾನೆ? ಇದು ದೀಕ್ಷಾನಾಳ್ವಾನದ ಸಮಯದಲ್ಲ ಸಂಭಿಸಿತು ಹೌಲನು ಸ್ವತ್ಸ್ವವಾಗಿ ಹೇಳುತ್ತಾನೆ: “ತೀಕ್ಷ್ಣಯೇಂನುಬಿನಲ್ಲಿ ಸೇರುವುದಕ್ಕೆ ದೀಕ್ಷಾನಾಳ್ವಾನ ಮಾಡಿಸಿಕೊಂಡವರಾದ ನಾವೆ ಲ್ಲರೂ ಮರಣದಲ್ಲ ಹಾಲುಗಾರರಾಗುವುದಕ್ಕೆ ದೀಕ್ಷಾನಾಳ್ವಾನ ಮಾಡಿಸಿಕೊಂಡವೆಂದು ನಿಮಗೆ ತಿಳಿಯದೋರಿ?” (ರೋಮಪುರ 6:3). ಒಬ್ಬ ವೃತ್ತಿ ದೀಕ್ಷಾನಾಳ್ವಾನ ಮಾಡಿಸಿಕೊಂಡಾಗ, ದೇವರು ಆತನನ್ನು ತನ್ನ ಮಗನಲ್ಲಿ ಇಲನುತ್ತಾನೆ ಮತ್ತು ಆತನನ್ನು ತನ್ನ ಬಾಧ್ಯತ್ವನಾಳ್ವಾಗಿ ಮಾಡುತ್ತಾನೆ. ನಿಂದೆಲ್ಲರೂ ತೀಕ್ಷ್ಣ ಯೇಂನುಬಿನಲ್ಲಿಟ್ಟರುವ ಸಂಜಕೆಯ ಮೂಲಕ ದೇವರ ಪ್ರತ್ರಾಗಿದ್ದಿಲ್ಲ.

ಹೇಗೆಂದರೆ, “ತೀಕ್ಷ್ಣನಲ್ಲಿ ಸೇರುವುದಕ್ಕೆ ನಾನು ಮಾಡಿಸಿಕೊಂಡಿದ್ದೀಲ್” (ಗಲಾತ್ಯ 3:26, 27). ಬಿಜಾರವು ಚರ್ಚೆ ಒಂದೇ ಅಗಿದೆ. ಯಾವಾಗ ದೇವರು ನಮ್ಮನ್ನು ತೀಕ್ಷ್ಣನಲ್ಲಿ ಇಟ್ಟನು? ಯಾವಾಗ ನಾವು ತೀಕ್ಷ್ಣನೊಂದಿಗೆ ಹೊದಿಸಲ್ಪಟ್ಟಿರುವು? ಇದು ನಾವು ಯಾವಾಗ ತೀಕ್ಷ್ಣನಲ್ಲಿ ದೀಕ್ಷಾನಾಳ್ವಾನ ಹೊಂದಿದೆವೆಯೋ ಆಗಲೀ. ಯೇಂನು ಆಜ್ಞಾಹಿಸಿದಂತೆ, ನಿಲನಲ್ಲಿ ದೀಕ್ಷಾನಾಳ್ವಾನವು ದೇವರು ಒಬ್ಬನನ್ನು ತನ್ನ ಸಂತಾನವಾಗಿ ಮಾಡಿಕೊಂಡ ಸಮಯದಲ್ಲಿನ ಬಿತಕಾಸಿಕ ಗುರುತನ್ನು ಇದು ಸಹಜನುವುದಾಗಿದೆ. ನಿಂದು ಹೊನಬಡಂಬಡಿಕೆಯ ಅಳೆಯಿಂದ ನಿಂದು ದೀಕ್ಷಾನಾಳ್ವಾನ ಹೊಂದಿದ್ದಾರೆ, ಅಗ ನಿಂದು ತೀಕ್ಷ್ಣನಲ್ಲಿ ಇರುತ್ತಿದ್ದೀಲ ಮತ್ತು ಆತನ ವಾರಸುದಾರರು ನಹ ಅಗುತ್ತಿಲ್ಲ. ನಿಂದು ಹಾಗೆ ಇಲ್ಲದೇ ಹೊಂದರೆ ಅಗ ನಿಂದು ತೀಕ್ಷ್ಣನಲ್ಲಿ ಇಲ್ಲದೇ ಹೊಂದರೆ ಮತ್ತು ದೇವರ ವಾರಸತ್ವದಲ್ಲ ಹಾಲೆಂಬಳ್ಳಿದಿದ್ದರೆ ನಮಾರೋಹವು ತಪ್ಪಿಸಿಕೊಳ್ಳಲಾಗಿದ್ದು ಅಗಿದೆ.

ಇದು ಯಾಲಿಗೆ ಸಂಭಿನ್ಸುತ್ತದೆ? 1:12, 13ರ ಪ್ರಕಾರ ಅದೇ ಲಂತಿಯಲ್ಲಿ ವಾರಸತ್ವವನ್ನು ಹೊಂದಿದ ಎಲ್ಲ ಜನರನ್ನು ಒಳಗೊಂಡ ದೇವರ ರಹಸ್ಯ ದೇಹದ ಚೊದಲ ನಿಜ ನೂಜನೆಯನ್ನು ಹೌಲನು ತೊಡುವವನಾಗಿದ್ದಾನೆ:

ಅಂತ್ಯದಲ್ಲಿ ತೀಕ್ಷ್ಣನಲ್ಲಿ ಹೊದಲ ನಿಲಾಳ್ಳಿಯನ್ನು ಹೊಂದಿದವರಾದ ನಾವು ಆತನ

ಮಹಿಮೆಯನ್ನು ಕೊಂಡಾಡುವವರಾಗುವೆವು. ಅತನೆಲ್ಲ ಸಿಮ್ಮೆ ರಕ್ಷಣೆಯ ಬಿಂಭಿಯಾದ ನುವಾರೆಯೆಂಬ ನತ್ಯವಾಕ್ಯವನ್ನು ಕೇಳೆ ತೀಸ್ತನೆಲ್ಲ ನಂಜಕೆಯಿಷ್ಟುಪರಾದ ನೀವು ನಹ ವಾಗ್ನಾನಮಾಡಲ್ಪಟ್ಟ ಹಬಿತ್ತಾತ್ಮನೆಂಬ ಮುಕ್ತಿ ಹೊಂದಿದ್ದಿಲಿ.

ಯೆಹೋದಿಗಳು ಅಥವಾ ಅನ್ಯಜನರು, ಪ್ರರುಜನೋ ಅಥವಾ ಸ್ತ್ರೀ, ದಾನ ಅಥವಾ ಸ್ವತಂತ್ರನೋ, ಶ್ರೀಮಂತನೋ ಅಥವಾ ಬಡವನೋ ಎಲ್ಲಿಗೂ ಬಾಧ್ಯತನ್ನು ಹೊಂದಲು ನಮವಾದ ನ್ನಾನವು ಇದೆ. ವಾರನುದಾರನು ತೀಸ್ತನೆಲ್ಲ ಇರುವವನಾಗಿರಬೇಕು, ಒಬ್ಬ ವೃತ್ತಿಯ ಮುಂದಿನದಕ್ಕೆ ನಮಾನವಾದದ್ದುನ್ನು ಒಟ್ಟಿಸಿಕೊಳ್ಳಬಹುದು ಆದರೆ ಎಲ್ಲರೂ ಕೇವಲ ತೀಸ್ತನ್ನು ಸ್ವೀಕರಿಸಿಕೊಳ್ಳಬೇಕು.

### **ದೇವರ ವಾಗ್ನಾನರಷ್ಟು (1:11-14)**

ವಾಗ್ನಾನಗಳು, ವಾಗ್ನಾನಗಳು, ವಾಗ್ನಾನಗಳು! ಅವುಗಳಲ್ಲ ನಾವಿರಾಯ ವಾಗ್ನಾನಗಳ ಬಗ್ಗೆ ಯಾರು ಕೇಳಲ್ಲ? ವಾಗ್ನಾನಗಳು ದಿನಾಲೂ ಜಾಹೀರಾತುಗಳ ಮೂಲಕ, ನರಕಾರದ ಅಧಿಕಾರಿಗಳ ಮೂಲಕ, ಗಂಡ ಮತ್ತು ಹೆಂಡತಿಯಂದ, ನುಹೋದಲ್ಯಂದ, ಮಕ್ಷಿಂದ ದಿನಾಲೂ ಮುಲಯುತ್ತಿಲೇ ಇರುತ್ತದೆ. ತನ್ನ ವಾಗ್ನಾನಗಳನ್ನು ಯಾವಾಗಲೂ ಇಟ್ಟಿಕೊಳ್ಳಬವನು ಯಾರೂ ಇಲ್ಲ. “ವಾಗ್ನಾನಮಾಡಿದಾತನು ನಂಜಗಳನ್ನು” (ಅಜ್ಯಾಯ 10:23); “... ಅತನು ತನ್ನ ವಾಗ್ನಾನಗಳನ್ನು ನೆರವೇಲನುಪುರುತ್ತೆ ನಮಥಿಸು ...” (ರೋಮಾಸುರ 4:21; ನೋಡಿಲ 2 ಹೆಚ್ತ 3:9).

ಸಿಕ್ಕುಪಡಿಜ್ಞನ ಹಿಂದೆ, ನಮಯಿದ ಅರಂಭಕ್ಷಿಂತ ಮುಂಜೆ, ವಿಶ್ವಾಸಿಗಳಿಗಾಗಿ ತನ್ನ ಮಗನು ದೇಹವಾಗುವ ವಿಜಾರವನ್ನು ದೇವರು ಹೊಂದಿದ್ದನು. ದೇವರು ತನ್ನ ದೇಹದಲ್ಲ ಅಲಿಸಿಕೊಂಡಾಗ ಮತ್ತು ಅವರನ್ನು ಇಡುಗಡೆಗೊಳಿಸುವಂತೆ ಪರಿಗಳಿದಾಗ ಅತನು ನಮಗಾಗಿ ಮರಣ ಅಥವಾ ನೋಲು ಇಲ್ಲದ ಸಿಕ್ಕಿಂದವನ್ನು ಒಳಗೊಂಡ ಅಧ್ಯಾತ್ಮವಾದ ವಾಗ್ನಾನಗಳನ್ನು ಮಾಡಿನು. ಈ ವಾಗ್ನಾನಗಳ ನಂಭೂತ್ವತೆಯ ತೀಸ್ತಿಯ ವಾರನತ್ವವನ್ನು ದೇವರ ದೇಹದ ನಬ್ಬಿಯ ಬಿಂಭಿಯನ್ನು ಧ್ವಿಷಿಸಿನುತ್ತದೆ.

“ಸಿಳ್ಳಿಯಾಗಿ ದೇವರ ವಾಗ್ನಾನಗಳು ಎಟ್ಟಿದ್ದರೂ ತೀಸ್ತನಲ್ಲೀ ಧ್ವಿಷಿತಾಗುತ್ತದೆ” (2 ಕೋಲಂಧ 1:20). ದೇವರು ನಮಗಾಗಿ ತಾನು ಮಾಡಿದ ವಾಗ್ನಾನವನ್ನು ಹಿಂದಕ್ಕೆ ತೆಗೆದು ಕೊಳ್ಳಲಾರನು.

### **ಅತ್ಯಾನಿಂದ ಮುಕ್ಕೊಕಲ್ಪಿಸುವಡು (1:13)**

ದೇವರ ವಾಗ್ನಾನವನ್ನು ನಾವು ಹೊಂದಿದೇವೆ ಎಂದು ನಾವು ಹೇಗೆ ತಿಂಬಿಯಬಹುದು? ಚಜನ 13ರಳಿ, “... ನೀವು ನಹ ವಾಗ್ನಾನಮಾಡಲ್ಪಟ್ಟ ಹಬಿತ್ತಾತ್ಮನೆಂಬ ಮುಕ್ಕೊಯನ್ನು ಹೊಂದಿದಿಲ್ಲ” ಎಂದು ಹೇಳುತ್ತದೆ. ತನ್ನ ಪರಿಖಿದ್ಧಾತ್ಮನ್ನು ನಮ್ಮ ಹೃದಯದಲ್ಲ ಇಲಿಸುವ ವಾಗ್ನಾನಕ್ಕೆ ದೇವರೆ ಅಥಾರನಾಗಿದ್ದಾನೆ. ಹೌಲನೂ ನಹ ಈ ಅನಸ್ಯತೆಯ, 2 ಕೋಲಂಧ 1:21, 22 ಮತ್ತು ಎಥೆನ 4:30ರಳಿನ ಈ ದಿವ್ಯ ಮುದ್ರೆಯ ಬಗ್ಗೆ ಮಾತನಾಡುತ್ತಾನೆ. ದೇವರು ನಮ್ಮನ್ನು ತನ್ನ ದೇಹದಲ್ಲ ಇಟ್ಟಿಕೊಂಡಾಗ, ನಾವು ತೀಸ್ತನೆಲ್ಲ ದೀಕ್ಷಾನಾಂತರ ಹೊಂದಿದಾಗ ದೇವರು ನಮ್ಮ ಮೇಲೆ ತನ್ನ ದಿವ್ಯ ಮುದ್ರೆಯನ್ನು ಹಾಕುತ್ತಾನೆ. ಆ ಮುದ್ರೆಯು ಪರಿಖಿದ್ಧಾತ್ಮನೇ.

ಅಧಿಕೃತರೆ. ಮುದ್ರೆಯಾಡನೆ ಗುರುತಿಸುವುದು ಅಧಿಕೃತರೆಯ ನಂತರವಾಗಿದೆ. 1 ಅರನುಗಳ 21ರಳಿ ಇಜಬೀತಕ್ಕ, ತನ್ನ ಗಂಡನೂ ಅರನನೂ ಆದ ಆಹಾಬಸಿಗೊಳಿಸುತ್ತ ನಾಬೋತನ ಧ್ರುವಿತೋಂಟವನ್ನು ಪಡೆಯಲು ಹೊಂಜುಹಾಕುತ್ತಾರೆ. ತನ್ನ ಯೋಜನೆಯು ಅಧಿಕೃತವಾಗಿ ಕಾಣುವಂತೆ, ಇಜಬೀತಕ್ಕ “ಆಹಾಬನ ಹೆನಲನಲ್ಲ ಹತ್ತವನ್ನು ಬರೆಯುತ್ತಾರೆ

ಮತ್ತು ಅರನೆ ಮುದ್ರೆಯಿಡನೆ ಮುದ್ರೆಯನ್ನು ಹಾಕುತ್ತಾಳೆ” (1 ಅರಸುಗಳ 21:8). ಆ ಮುದ್ರೆಯ ಸೈಜಕೆಯಲ್ಲ ಅಧಿಕೃತ ಗುರುತಿನಂತಹಿಯೇ ಇತ್ತು.

ನಾವು ದೇವರ ಅಧಿಕೃತವಾದ ಮತ್ತು ಮತ್ತು ಅರನ ವಾಗ್ದಾನದಂತೆ ನಾಯಬಧ್ವಾದ ವಾರಸುದಾರರು ಎಂದು ತಿಳಿಯಿತೇವೆ? ದೇವರ ಶೈಯತ್ತಿಕ ಅಧಿಕೃತ ಮುದ್ರೆಯನ್ನು ನಾವು ನಮ್ಮೀಲ್ಲ ಹಲಿಶಿದ್ದಾತ್ಮನನ್ನು ಹೊಂದಿದ್ದೇವೆ ಎಂದು ಹೊಲನು ನಮಗೆ ಹೇಳುತ್ತಾನೆ (ರೋಮಾತ್ತರ 8:9).

ಅಧಿಕೃತತೆ. ಮುದ್ರೆಯೂ ನಕ ನಕ್ಯಾಪೇದದ ನಮಯದಲ್ಲ ಅಧಿಕೃತತೆಯನ್ನು ನಾಧಿಸುವುದಾಗಿತ್ತು ದೇವರು ಇಸ್ತ್ರಾಯೀಲನ್ನು ನಾರಮಾಡುತ್ತಾನೆ ಎಂದು ಯೀರಬಿಯನು ಫೋಲಣಿಸಿ ನಂತರ ಇಸ್ತ್ರಾಯೀಲರು ಎಪ್ಪತ್ತು ವರಣಗಳ ನಂತರ ಗಡಿಹಾಲಿನಿಂದ ಮರುಳುತ್ತಾರೆ ಎಂದು ಅರಸಿಗೆ ನೆನಹಿಸಿದನು. ಮನೆನಿ ವೇಷಗಳಲ್ಲ ತೊಡಗಿಸಿಕೊಳ್ಳುವುಕ್ಕೆ ಇದು ನುವರಣಯಿಗ! “ಆಗ ನನ್ನ ಜಿಕ್ಕುಪ್ಪನ ಪುಗನಾದ ಹನಮೇಲನಿಂದ ಅನಾಕೋಲಿನಿಲ್ಲಾಯವ ಹೊಲವನ್ನು ನಾನು ಕೊಂಡುಕೊಂಡು ಅದರ ಕ್ರಯವಾಗಿ ಹದಿನೇಳು ತೊಲ ಬೆಳ್ಳಿಯನ್ನು ತೊಕಮಾಡಿ ಅವಸಿಗೆ ಕೊಟ್ಟಿನು” (ಯೀರಬಿಯ 32:9, 10). ಯೀರಬಿಯನ ವಂಶಶರ್ಯ, ಎಪ್ಪತ್ತು ವರಣಗಳ ನಂತರ ಆ ದಾಳಲೆಯ ಮುದ್ರೆಯನ್ನು ಒಡೆದು ಮತ್ತು ಆ ಅಸ್ತಿಗೆ ತಾವು ಒಡೆಯರೆಂದು ನಾಧಿಸಬಹುದಿತ್ತು. ಆ ಮುದ್ರೆಯು ಮರಿದಂತಹ ವೃವಹಾರವನ್ನು ನೂಜಿಸುವುದಾಗಿತ್ತು.

ಹಲಿಶಿದ್ದಾತ್ಮನ ಮುದ್ರೆಯು ಜಡಗಡೆಯ ಬೆಲೆಯ ನಂತರಾಣವಾಗಿ ನಂದಾಯಮಾಡಿದೆ ಎಂದೂ ಮತ್ತು ಕೆಂಗ ದೇವರಿಗೆ ಸೇಲರಲ್ಲಿಟ್ಟವರು ಎಂದು ನೂಜಿಸುವುದಾಗಿದೆ.

ಸುರಕ್ಷೆ. ಮುದ್ರೆಯು ಸುರಕ್ಷೆಯ ಕಾರಣದಿಂದಲೂ ಉಪಯೋಗಿಸಲ್ಪಡುತ್ತದೆ. ದಾಸಿಯೀಲನು ಸಿಂಹದ ಗಬಿಯಲ್ಲ ಕಾರ್ಕಲ್ಪಾಗ್ನ, ಮೇಣವು ಬಹುಃಬಾಗಿಲಾನ ಸುತ್ತಲೂ ಸುಲಾಯಲ್ಲಿಟ್ಟರಬೇಕು ಮತ್ತು ಅರಸನ ಅಥವಾ ಅರನ ಒಬ್ಬ ಅಧಿಕಾರಿಯ ಉಂಗಂರವು ಅದರ ಮುದ್ರೆಗಾಗಿ ಬಳಸಲ್ಪಣಿತು ಒಂದು ಅಧಿಕೃತ ಗುರುತು ತೆಗೆದುಕೊಳ್ಳಲ್ಪಣಿತು ಎಂಬ ಗುರುತು ಅಲ್ಲ ಉಳಿಯತು. ಬಾಗಿಲು ಸುರಕ್ಷಿತವಾಯಾಗಿ ಮತ್ತು ಆ ಮುದ್ರೆಯು ಮುಲಯಿಲು ತೇವರಲ ಅಧಿಕಾರಿಯಂದಲೆ ಒಡೆಯಲ್ಪಡುತ್ತಿತ್ತು.

ಅದೇ ರೀತಿಯ ದೃಷ್ಟಿಂದವನ್ನು ನಾವು ಯೀಸುನಿನ ಮರಣದ ನಮಯದಲ್ಲ ಅರನೆ ನಮಾಧಿಯನ್ನು ಯೀಹೆಳದಿಗಳ ಮುದ್ರೆಹಾಕಿದ್ದರಲ್ಲ ನೋಡಬಹುದಾಗಿದೆ. ಇದು ಅರನ ಶಿಷ್ಯಲಿಂದ ಅರನನ್ನು ಕದಿಯುವುದಲಿಂದ ಸುರಕ್ಷಿತವಾಗಿನುವದರ ಒಂದು ತ್ರಯತ್ವವಾಗಿತ್ತು.

ದೇವರು ಜಡಗಡೆಯ ಜಳಿತವನ್ನು ಸೀದ್ಧಪಡಿಸಿ ಮತ್ತು ಅರನನ್ನು ಅತ್ಯಾಂಧಿಸಿದ ಮುದ್ರೆಹಾಕಿದ್ದಾದರೆ, ಅದನ್ನು ಒಡೆಯುವ ಅಧಿಕಾರವು ಯಾಲಿಗಿದೆ? ಯಾಲಿಗೂ ಇಲ್ಲ! ನಮ್ಮ ಬಾಧ್ಯತೆಯು ಭರ್ತವಾಗಿದೆ.

ವಹಿಸಿಕೊಡಲ್ಪಣಿ ಅಧಿಕಾರ. ಮುದ್ರೆಯ ಅಂತಿಮ ಬಳಕೆಯು ವಹಿಸಿಕೊಡಲ್ಪಡುವ ಅಧಿಕಾರವನ್ನು ನೂಜಿಸುವುದಾಗಿದ್ದು, ಇದು ಇನ್ನೊಬ್ಬರ ಹೆಸಲಿನಲ್ಲಿನ ಅಧಿಕಾರ ಜಳಾಯಿಲುವ ಹಕ್ಕಾಗಿದೆ. ಇದಕ್ಕೆ ಇರುವ ಒಂದು ಉದಾಹರಣೆಯು ಎಸ್ತೇರದಲ್ಲ ನೋಡಬಹುದಾಗಿದೆ: “ಆಗ ಅರಸನು ತನ್ನ ಕೈಯಲ್ಲಿನ ಮುದ್ರೆಯಂಗರವನ್ನು ತೆಗೆದು... ಹಾಮಾನಸಿಗೆ ಒಟ್ಟಿಸಿ...” (ಎಸ್ತೇರಳ 3:10).

ಹಾಮಾನನು ವೋಡಕ್ಕೆ ಮತ್ತು ಉಳಿದ ಯೀಹೆಳದ್ದಲಿಂದ ಹಾರಾಗುವ ತಂತ್ರವನ್ನು ಮಾಡುತ್ತಿದ್ದನು. ಅರನು ಯೀಹೆಳದ್ದರು ದೇಶಕ್ಕೆ ಕಂಂಟಕ ಎಂಬ ನುಳ್ಳಕಥೆಯನ್ನು ಅರಸನಿಗೆ ಹೇಳಿದನು. ಅರಸನು ಹಾಮಾನಸಿಗೆ ತನ್ನ ಮುದ್ರೆಯಂಗರವನ್ನು ಮತ್ತು ಅರಸಿಗೆ ಯಾವುದು

ಒಳ್ಳೆಯದೆಸ್ವಿನುತ್ತದೋ ಅದನ್ನು ತನ್ನ ಹೆಸಲಿನಲ್ಲ ಮಾಡಲು ಹೇಳಿದನು ನಂತರ, ಹಾಮಾನನ್ ತಂತ್ರಪು ಬಯಾಗೆ ಬಂದಿತ್ತ, ಹೊದೆಕ್ಕೇಗೆ ಅದೆ ಸವಲತ್ತುಗಳ ಕೊಡಲ್ಪಟ್ಟಿತ್ತ. ಅರನನು ಹೊದೆಕ್ಕೇಗೆ.

ಅರನನ ಹೆಸಲಿನಲ್ಲ ಬರೆಯಲ್ಪಟ್ಟ ರಾಜಮುದ್ರೆಯಾರುವ ಲೇಖನವನ್ನು ಯಾರು ರದ್ದು ಮಾಡಕೂಡದಷ್ಟೇ. ಹಿಗಿರುಪುದಲಿಂದ ಯಿಹಾದ್ಯರ ವಿಷಯವಾಗಿ ನಿಮಗೆ ಸಲತೋರುಪುದನ್ನು ಅರನನ ಹೆಸಲಿನಲ್ಲ ಸೀಫು ಬರೆಯಾಗಿ ರಾಜಮುದ್ರೆಯನ್ನು ಹಾಕಿಲ್ಲ ಎಂದಿ ಹೇಳಿದನು (ಪನ್ತೆರಳಿ 3:8).

ಹೊದೆಕ್ಕೇಗೆ ತನ್ನ ಮುದ್ರೆಯನ್ನು ಕೊಡುವ ಮೂಲಕ ಅರನನ ಹೆಸಲಿನಲ್ಲ ಕಾಯೆಮಾಡುವ ಸಂಪೂರ್ಣ ಅಧಿಕಾರವನ್ನು ಅರನನು ಆತಸಿಗೆ ವಹಿಸಿದನು.

ಆವೆಲ್ಲವೂ ವಿಶ್ವಾಸಿಗಳಿಗೆ ಹೇಗೆ ನಂಬಿಂಧಿಸಿದೆ? ಯೋಹಾನ 16:23ರಷ್ಟು, ಹವಿತ್ತಾತ್ಮನನ್ನು ಹಡೆಯಲ್ಪಡರ ಬಗೆಗೆ ತನ್ನ ಅಪ್ರೋನ್ಸ್ಟಲಿಗೆ ಹೇಳಿದ ನಂತರ, ಯೇಸು ತನ್ನ ಹೆಸಲಿನಲ್ಲ ಕಾಯೆಮಾಡುವುದಲಿಂದ ಸಿಕ್ಕುವ ಸವಲತ್ತುಗಳನ್ನು ವಾಗ್ಧನಗರಿಗಳನ್ನು ಮಾಡಿದನು. ಯಾಕೆಂದರೆ ದೇವರ ಹವಿತ್ತಾತ್ಮನು ನಮ್ಮ ಮೇಲೆ ಇರುವುದು ಯಾಕೆಂದರೆ ನಮ್ಮ ಮೇಲೆ ಜೀವಿತದ ಮೇಲೆ ದಿವ್ಯ ಮುದ್ರೆಯನ್ನು ಹೊಂದಿದವರಾಗಿದ್ದೇಂದೆ ಯೇಸು ತಾನೇ ಅಧಿಕಾರವನ್ನು ವಹಿಸಿಕೊಂಡುದರ ಮೇಲೆ ನಾವು ಏನು ಬೇಕಾದರೂ ತಂದೆಯನ್ನು ಕೇಳಬಹುದಾಗಿದೆ. ಪಲಿಶುದ್ಧಾತ್ಮನು ನಮ್ಮ ಹೃದಯಗಳಲ್ಲಿ ಇದ್ದು ನಾವು ದೇವರು ವಾಗ್ಧನ ಮಾಡಿದ್ದನ್ನು ಹಡೆದುಕೊಳ್ಳಲ್ಪಡಕ್ಕೆ ನಮ್ಮ ವಾರನತ್ತೆಕ್ಕೆ ಆಧಾರನಾಗಿದ್ದಾನೆ.

ಆತ್ಮನು ದೇವರ ಲೇವಟಿ ಆಗಿದ್ದು, “ದೇವರು ಸಂಹಾದಿಸಿಕೊಂಡ ಜನಲಿಗೆ ಬಿಮೋಜನೆಯಾಗುವುದೆಂಬುದಕ್ಕೆ ಹವಿತ್ತಾತ್ಮನು ನಮ್ಮ ಬಾಧ್ಯತೆಗೆ ಸಂಜಕಾರವಾಗಿದ್ದಾನೆ. ಅ ಬಿಮೋಜನೆಯು ದೇವರ ಮಹಿಮೆಗೆ ಎಷ್ಟೊಮ್ಮೆ ಶ್ರವ್ಯಾತಿಯನ್ನು ಉಂಟು ಮಾಡುವದು” (ಎಥಿನ 1:14). ದೇವರು ಈಗಾಗಲೇ ತನ್ನ ಭಾಗವತ ವಾರನುದಾರರನ್ನು ಆತಸಿ ಕೊಟ್ಟಿದ್ದಾನೆ: ನಮ್ಮಿಲ್ಲಿನ ಪಲಿಶುದ್ಧಾತ್ಮಪು ದೇವರ ಮೂಲ ನಂಬಿಂಧಿಂಬಾಗಿದ್ದು ಉಳಿದಂತೆ ಬರುವವು ಆಗಿವೆ ಎಂದು ಆಶ್ವಾಸನೆ ಕೊಡುವವು ಆಗಿದೆ. ದೇವರು ತನ್ನ ಆತ್ಮವನ್ನು ನಮ್ಮ ಮೇಲೆ ಇಲಿಸುತ್ತಾನೆ ಹೊರತು ನಾವು ಆತನ ಸ್ವಂತದವರು ಎಂದು ಗುರುತು ಹಾಕಿದನು, ಅದರೆ ಆತನು ನಮಗಾಗಿ ಮಾಡಿದ ಎಲ್ಲ ವಾಗ್ಧನಗರಿ ಶ್ರತಿಯೊಂದನ್ನೂ ನಾವು ಹಡೆಯುತ್ತೇವೆ ಎಂದು ಅಶ್ವಾಸನೆಯನ್ನು ಕೊಡುತ್ತಾನೆ.

ನಘಾರೋಜ. ನಮ್ಮ ಜಡಗಡೆಯೇ ದೇವರ ಮುಲ್ಯ ಗುಲಿಯಾಗಿದೆ. ನಾವು ಈಗಾಗಲೇ ದಂಡದಿಂದ ಮತ್ತು ಹಾಪ ಶಕ್ತಿಯಿಂದ ಜಡಗಡೆ ಹೊಂದಿದ್ದೇವೆ. ಒಂದು ದಿನ ಹಾಪದ ಸ್ವಿದಿಯಿಂದ ಜಡಗಡೆಹೊಂದಬಂದಾಗಿದ್ದೇವೆ. ಈಗ ನಮ್ಮ ಆತ್ಮವು ಜಡಗಡೆ ಹೊಂದಿದೆ, ಅದರೆ ಒಂದು ದಿನ ನಮ್ಮ ಶಲರಗಳ ದೋಷವಿಲ್ಲದೆ ಏಳುವವು. ಆಗ ನಮ್ಮ ಜಡಗಡೆಯು ಸಂಪೂರ್ಣವಾದು (ಸೋಡಿಲ ರೋಮಾತ್ತರ 8:23). ಆಗ ನಮ್ಮ ವಾರನತ್ತೆದ ಗುಲಿಯು ದೇವರು ನಮ್ಮನ್ನು ಸ್ವತಂತ್ರಗೊಳಿಸಿದನು, ಆತನ ನಿತ್ಯತ್ವದ ಬಾಧ್ಯತ್ವಕೆ ಶ್ರೀಮಂತಿಕೆಯನ್ನು ಅಸಂದಿನುವ ಅಮರವಾದ ಶಲರವನ್ನು ನಾವು ಹೊಂದುವವು ಎಂದು ಸಂಪೂರ್ಣವಾಗಿ ಅಲಿವಾಗುವದು. ನಮಗೆ ಏನು ವಾಗ್ಧನ ಮಾಡಲ್ಪಟ್ಟಿದೆಯೋ ಅದು ಕೊಡಲ್ಪಡುವದು!

ಸಿತ್ಯತ್ವದ ಹಿಂದಿಸಿಂದ ಸಿತ್ಯತ್ವದ ಭವಿಷ್ಯತ್ತಿನವರೆಗೂ, ನಾವು ಕ್ರಿತ್ಯನ ಮಕ್ಕಳು ಎಂದು ಅಲನಲ್ಪಟ್ಟಿದ್ದೇವೆ. ಪರಮಾನಂಕಾದಲ್ಲ, ನಾವು ಹಾಪದಿಂದ ಜಡಗಡೆ ಹೊಂದಿದ್ದೇವೆ, ಕ್ರಿತ್ಯ ರಾಪದಲ್ಲ ಪಲವರ್ತಿತವಾಗುವುದಕ್ಕೆ ಸ್ವತಂತ್ರವಾಗಿದ್ದೇವೆ. ಸಿತ್ಯತ್ವದ ಭವಿಷ್ಯದಲ್ಲ, ದೇವರ ಹಾಗೇ ಶ್ರೀಮಂತಿಯ ಪ್ರಕಾರದಂತೆ ನಾವು ಬಾಧ್ಯತ್ವಕೆಯನ್ನು ಹೊಂದಿದ್ದೇವೆ. ನಮ್ಮ ಅಯ್ಯಿಯ ಪಲಿಣಾಮವು ನಮ್ಮ ಅಧ್ಯಾತ್ಮಾದ ದೇವರ ಮಹಿಮಾಗಾಗಿ ಇರುವುದಾಗಿದೆ! Chris Bullard

### **ಬಾಗ್ನಾನದಿಂದ ಮುಕ್ತಿಹಾಕಲ್ಪಣಿಯವರು (1:13)**

ದೇವರು ತನ್ನ ವಾಗ್ನಾತ್ಮಕ ಪಲಿಶುದ್ಧಾತ್ಮಣಿಂದ ಮುಕ್ತಿಹಾಕಿದನು, ಅದರೆ ಈಯೋಗಿಕ ಲೈಪಿಯಲ್ ಇಡರ ಅಧಿಕರಣದ್ದೆನು?

- క్షేత్రంబ సంపూర్ణ బాధ్యతెయిన్న నాచు హడించు.
  - నాచు దేవర ఆక్రమ శక్తియ మూలక బలహొంది దేవరు నాచు తిజయబేసేందు బయసుపుదన్న మత్తు నాచు ఏను మాడబేసేందు దేవరు బయసుపుదన్న మాడుపుదన్న నక అంతయద చునుష్ణు ర్రహిసుపచనాగిరుతునే (3:16-21).
  - నాచు హలిశుద్ధిత్వం ఫలవన్న కోడుపచరాగిరబేఱు (గలాక్య 5:22, 23).
  - శలారభావగుళన్న హత్తిక్షుబేఱు మత్తు సిజజీబితపన్న అనుభవిసబేఱు (రోమాపుర 8:13).
  - మారడింద ప్రసరుత్వానపు లుంటు ఎంబ ఆశ్చర్ణనేయు నమిది (రోమాపుర 8:11).
  - కష్టుద నమయదల్ల నమగె సకాయింది (రోమాపుర 8:26, 27).
  - నాచు యీఎనుచిన కేగుళ్ల సురక్షితరాగిదేంచే.

నమ్మ ఆర్థిచారాదగళన్న ధ్వనిసువా

ತೀಕ್ಷ್ಣೀಯ ಜೀವಿತದಲ್ಲಿ ಜೀವಿಸುತ್ತಿದ್ದಂತೆ ನಾವು ನಮ್ಮ ಆಶೀರ್ವಾದಗಳನ್ನು ಎಳಿಸುವा ...

- ದೇವರು ನಮ್ಮನ್ನು ಆಶೀರ್ವಣದಿಸಿದ ಉದಾರವಾದ ಮಾರ್ಗದರ್ಶನನ್ನು ಹಲವಾಗಿಸುವು.

- నమ్మిపుగళాద ఆశించాదగళన్న ధ్వనినువా యాకెందరే నావు జగత్తినల్ల ఇరుపొరాదిగేచే.
  - ఎల్లకింత శ్రీహన్మాదద్వు, “క్రిస్తనాల్లరువంథ” ఆక్రింక ఆశించాదచే ఆగిద. ఈ ఆశించాదగళు ఆక్రింక హర్షించాద, మతు సిక్యూరిటీచన్న ఒదగినపుదాగిదే ఎందు సబిల్స్ మాడిల.

ఈ ఆర్కిట ఆశించాడగట సిక్కుపంథ “తీస్తనల్” నిఁపు ఇద్దిరా? Jay Lockhart

ಯಿತ್ತುಣಿಗಳು

<sup>1</sup>Ethelbert W. Bullinger, *A Critical Lexicon and Concordance to the English and Greek New Testament* (London: Samuel Bagster and Sons, n.d.: reprint, Grand Rapids, Mich.: Zondervan Publishing House, Regency Reference Library, 1975), 104.

<sup>2</sup>Marvin R. Vincent, *Word Studies in the New Testament*, vol. 3, *The Epistles of Paul* (N.p.: Charles Scribner's Sons, 1890; reprint, Grand Rapids, Mich.: Wm. B. Erdmans,

(N.p.: Charles Scribner's Sons, 1890, reprint, Grand Rapids, Mich.: Wm. B. Eerdmans Publishing Co., 1946), 364. <sup>3</sup>Albert Barnes, *Notes on the New Testament: Ephesians, Philippians and Colossians*, ed. Robert Frew (Grand Rapids, Mich.: Baker Book House, 1965), 16. <sup>4</sup>Paul T. Butler, *The Gospel of John*, vol. 1, Bible Study Textbook Series (Joplin, Mo.: College Press, 1961), 21. <sup>5</sup>Homer Hailey, *That You May Believe: Studies*

<sup>6</sup>In the Gospel of John (Grand Rapids, Mich.: Baker Book House, 1973), 20. <sup>6</sup>Adapted from Gerald F. Hawthorne, *Philippians*, Word Biblical Commentary, vol. 43 (Waco, Tex.: Word Books, 1983), 84. <sup>7</sup>Spiros Zodhiates, ed., *The Complete Word Study New Testament*, 2d ed. (Chattanooga, Tenn.: AMG Publishers, 1992), 937, 963. <sup>8</sup>R. C. H. Lenski, *The Interpretation of St. Paul's Epistles to the Galatians, to the Ephesians and*

Lenski, *The Interpretation of St. Paul's Epistles to the Galatians, to the Ephesians and to the Philippians* (Columbus, Ohio: Wartburg Press, 1946; reprint, Minneapolis: Augsburg Publishing House, 1961), 302. <sup>87</sup>T. B. Alford, *St. John's Gospel*, 1.

Augsburg Publishing House, 1961), 392. 91. R. Applebury, *Studies in Second Corinthians*, Bible Study Textbook Series (Joplin, Mo.: College Press, 1971), 19.

<sup>10</sup>Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick William Danker (Chicago: University of Chicago Press, 2000), 388.

<sup>11</sup>Ibid., 305. <sup>12</sup>D. L. Moody; quoted in Ruth Paxson, *The Wealth, Walk and Warfare of the Christian* (Old Tappan, N.J.: Fleming H. Revell Co., 1939), 31. <sup>13</sup>Kenneth S.

<sup>14</sup>Wuest, *Wuest's Word Studies from the Greek New Testament for the English Reader: Ephesians and Colossians* (Grand Rapids, Mich.: Wm. B. Eerdmans Publishing Co., 1953), 31; see also Bauer, 515. <sup>15</sup>Wuest, 31; see also Bauer, 561. <sup>16</sup>Andrew T. Lincoln, *Ephesians*, Word Biblical Commentary, vol. 42 (Dallas: Word Books, 1990), 24. <sup>17</sup>Wuest, 22. <sup>18</sup>S. D. F. Salmond, "The Epistle to the Ephesians," in *The Expositor's*

<sup>18</sup>Wuest, 35. <sup>19</sup>S. D. F. Salmond, *The Epistle to the Ephesians*, in *The Expositor's Greek Testament*, ed. W. Robertson Nicoll (Grand Rapids, Mich.: Wm. B. Eerdmans Publishing Co., 1967), 2:242, 18<sup>W</sup>nt, p. 22, 24, 19<sup>G</sup>1, p. 1, 250, 20<sup>T</sup>nt, p. 1, 260.

<sup>21</sup>Salmond, 251. <sup>22</sup>Robert Young, *Young's Analytical Concordance to the Bible*, 22d American ed., rev. Wm. B. Stevenson (Grand Rapids, Mich.: Wm. B. Eerdmans Publishing Co., n.d.), 14. <sup>23</sup>T. S. Rees, "Adoption," in *The International Bible Encyclopedia*, ed. James Orr (Grand Rapids, Mich.: Wm. B. Eerdmans Publishing Co., 1960), 1:58. <sup>24</sup>Salmond, 251. <sup>25</sup>Ibid., 250, 51. <sup>26</sup>Emanuel Russell, "Adoption," in *The*

Zondervan Publishing House, 1963), 15. <sup>27</sup>Wuest, 36. <sup>28</sup>Ibid., 36–37. <sup>29</sup>Kenneth S. Wuest, *Wuest's Word Studies from the Greek New Testament for the English Reader: Galatians* (Grand Rapids, Mich.: Wm. B. Eerdmans Publishing Co., 1953), 115.

<sup>30</sup>Wuest, *Ephesians and Colossians*, 37.

<sup>31</sup>Ibid. <sup>32</sup>Salmond, 252. <sup>33</sup>George V. Wigram, *The Englishman's Greek Concordance of the New Testament*, 9th ed. (London: Samuel Bagster and Sons, 1903), 322. <sup>34</sup>Vincent, 365. <sup>35</sup>Lincoln, 27. <sup>36</sup>Zodhiates, 631, 863. Aorist tense is used to speak of action in the past. <sup>37</sup>Ibid., 631, 869. <sup>38</sup>Bauer, 117. <sup>39</sup>Lenski, 366; see also Bauer, 156. <sup>40</sup>Bauer, 770; Salmond, 255; Lenski, 367.

<sup>41</sup>Salmond, 255. <sup>42</sup>Wuest, *Ephesians and Colossians*, 41. <sup>43</sup>Ibid. <sup>44</sup>Salmond, 256.

<sup>45</sup>Bauer, 805. <sup>46</sup>Salmond, 257. <sup>47</sup>G. W. Barker, "Mystery," in *The International Standard Bible Encyclopedia*, rev. ed., ed. Geoffrey W. Bromiley (Grand Rapids, Mich.: Wm. B. Eerdmans Publishing Co., 1986), 3:451–52. <sup>48</sup>Wuest, *Ephesians and Colossians*, 44; see also Bauer, 447. <sup>49</sup>Bauer, 511. <sup>50</sup>Ibid., 404.

<sup>51</sup>Wuest, *Ephesians and Colossians*, 44. <sup>52</sup>Ibid.; see also Bauer, 697. <sup>53</sup>Lincoln, 31.

<sup>54</sup>Bauer, 830, 497. <sup>55</sup>C. G. Wilke and Wilibald Grimm, *A Greek-English Lexicon of the New Testament*, trans. and rev. Joseph Henry Thayer (Edinburgh: T. & T. Clark, 1901; reprint, Grand Rapids, Mich.: Baker Book House, 1977), 673. <sup>56</sup>John McClintock and James Strong, eds., "Fulness," in *Cyclopedia of Biblical, Theological, and Ecclesiastical Literature* (Grand Rapids, Mich.: Baker Book House, 1970), 3:692. <sup>57</sup>Salmond, 260. <sup>58</sup>Bauer, 65. <sup>59</sup>Zodhiates, 886. <sup>60</sup>Salmond, 261.

<sup>61</sup>Henry Alford, *The Greek Testament*, vol. 3, *Galatians—Philemon*, 4th ed. (Cambridge: Deighton, Bell, and Co., 1865), 76. <sup>62</sup>Lincoln, 33. <sup>63</sup>Zodhiates, 928; see also Bauer, 548. <sup>64</sup>Salmond, 263. <sup>65</sup>Lincoln, 35–36. <sup>66</sup>The Septuagint is the Greek translation of the Hebrew Old Testament, made in Egypt about the second century B.C. <sup>67</sup>Bauer, 869. <sup>68</sup>See John McClintock and James Strong, eds., "Purpose of God," in *Cyclopedia of Biblical, Theological, and Ecclesiastical Literature* (Grand Rapids, Mich.: Baker Book House, 1970), 8:815. <sup>69</sup>Zodhiates, 897. <sup>70</sup>Wigram, 361–62.

<sup>71</sup>Zodhiates, 897. <sup>72</sup>Wuest, *Ephesians and Colossians*, 48. <sup>73</sup>Salmond, 265–66; Wuest, *Ephesians and Colossians*, 48; Vincent, 368–69. <sup>74</sup>Lenski, 380; Lincoln, 37. <sup>75</sup>Lenski, 382. <sup>76</sup>Thayer, 26. <sup>77</sup>Bullinger, 339. <sup>78</sup>Lenski, 383. <sup>79</sup>"Sealed," in *The New Schaff-Herzog Encyclopedia of Religious Knowledge*, ed. Samuel Macauley Jackson (Grand Rapids, Mich.: Baker Book House, 1951), 1:248. <sup>80</sup>Kirsopp Lake, trans., *The Apostolic Fathers, The Loeb Classical Library*, ed. T. E. Page, et al. (Cambridge, Mass.: Harvard University Press, 1913), 1:141, 2:263.

<sup>81</sup>Zodhiates, 893. <sup>82</sup>Lincoln, 41. <sup>83</sup>Ibid., 42. <sup>84</sup>William D. Mounce, *Pastoral Epistles*, Word Biblical Commentary, vol. 46 (Nashville: Thomas Nelson Publishers, 2000), 529. <sup>85</sup>Ibid. <sup>86</sup>"ଯାଏନ୍ତିଲ୍" ବଂଦୁଦର ଅକ୍ଷରନକ୍ଷ ର୍ତ୍ତର୍ମା ଭାଷାଠର୍ତ୍ତର୍ପୁ ଚଜନ 7,11 ମୁହଁ 13 (ପ୍ରକଳନାଳ) ଜାତୀ. <sup>87</sup>Respected theologians from various times and places who have debated the question of predestination include Augustine of Hippo in fourth-century northern Africa and his Celtic contemporary Pelagius; Anselm of Canterbury in the eleventh century; Thomas Aquinas, a thirteenth-century Italian priest; John Calvin, a French Reformer of the sixteenth century; Jacobus Arminius, a Dutch minister of the sixteenth century; and John Wesley, a British Anglican minister in the eighteenth century. The debate of predestination versus free will continues among denominations today. <sup>88</sup>Zodhiates, 869. <sup>89</sup>J. Gresham Machen, *New Testament Greek for Beginners* (New York: Macmillan Co., 1957), 21–22.